

ॐ

|| ವೈ ಪ್ರ ನಮೋ ||



ಆದಿಚುಂಚನಗಿರಿ

Adichunchanagiri

Volume : 35 Issue : 04 Bengaluru DECEMBER 2017 Pages-36 Ra. 10/-
ಸಂಖ್ಯೆ : 35 ಸಂವತ್ : 04 ಬೆಂಗಳೂರು ಡಿಸೆಂಬರ್ 2017 ಪುಟಗಳು-36 ಬೆಲೆ : 10 ರೂ.



ಆಂಧ್ರ ಪ್ರದೇಶದ ಪ್ರಥಮ ನ್ಯೂಸ್ ಚಾನಲ್ **AP 24X7** ನ
ಉದ್ಘಾಟನಾ ಸಮಾರಂಭ



ಜಿ ಜಿ ಎಸ್ ಹೆಲ್ತ್ ಅಂಡ್ ವಿಜುಕೇಷನ್ ಸಿಟಿಯಲ್ಲಿ ಸಂಸ್ಥಾಪಕರ ದಿನಾಚರಣೆ

ಜಿ ಜಿ ಎಸ್ ಉತ್ಸವ





ಸಂಸ್ಥಾಪಕರು

ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ
ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ
ಡಾ|| ಬಾಲಗಂಗಾಧರನಾಥ ಮಹಾಸ್ವಾಮಿಗಳವರು

ಅನಿಚ್ಛುಂಚನಗಿರಿ

ಸಂಪುಟ : 35 ಸಂಚಿಕೆ : 04 ಡಿಸೆಂಬರ್ 2017

ಪ್ರಕಾಶಕರು ಮತ್ತು ಸಂಪಾದಕರು
ಪರಮಪೂಜ್ಯ ಜಗದ್ಗುರು ಶ್ರೀಶ್ರೀಶ್ರೀ
ಡಾ|| ನಿರ್ಮಲಾನಂದನಾಥ ಮಹಾಸ್ವಾಮಿಗಳವರು

ಸಹ ಸಂಪಾದಕರು
ಮೇಲುಕೋಟೆ ವಿ.ಎನ್.ಗೌಡ

ಚಂದಾ ವಿವರ

ಹತ್ತು ವರ್ಷಕ್ಕೆ	ರೂ.೧೦೦೦/-	\$200
ಐದು ವರ್ಷಕ್ಕೆ	ರೂ. ೫೦೦/-	\$100

ಹಣವನ್ನು ಮನಿಯಾರ್ಡರ್, ಬ್ಯಾಂಕ್ ಡ್ರಾಫ್ಟ್ ಮೂಲಕ ಕೆಳಗಿನ ವಿಳಾಸಕ್ಕೆ ಕಳುಹಿಸಬಹುದು.

ಸಂಪಾದಕರು

ಆಡಿಟಿಂಗ್‌ಚನಗಿರಿ ಪ್ರತಿಕ್ರಮ
ಶ್ರೀ ಆಡಿಟಿಂಗ್‌ಚನಗಿರಿ ಮಹಾಸಂಸ್ಥಾನ ಮಠ
ವಿಜಯನಗರ, ಬೆಂಗಳೂರು-560 040
ದೂರವಾಣಿ : 23101803

ಮುದ್ರಕರು

ಅಭಿಮಾನಿ ಪ್ರಕಾಶನ
2/4, ಡಾ|| ರಾಜ್ ಕುಮಾರ್ ರಸ್ತೆ,
ರಾಜಾಜನಗರ, ಬೆಂಗಳೂರು- 560 010
ದೂರವಾಣಿ : 080-23123141

.....
ಓದುಗರು ತಮ್ಮ ಅಭಿಪ್ರಾಯಗಳನ್ನು ಮತ್ತು
ಲೇಖಕರು ಲೇಖನಗಳನ್ನು ನುಡಿ ತಂತ್ರಾಂಶದಲ್ಲೇ
ಕಳುಹಿಸಿ ಈ-ಮೇಲ್ ವಿಳಾಸಕ್ಕೆ ಕಳುಹಿಸಬಹುದು.

adichunchanagirimasika@gmail.com

|| ಜೈ ಶ್ರೀ ಗುರುದೇವ್ ||

ಆಶೀರ್ವಾದ



ಬಹುತೇಕ ಎಲ್ಲರೂ ದೇವರನ್ನು ಪೂಜೆ ಮಾಡುತ್ತಾರೆ. ಏಕೆ ಪೂಜೆ ಮಾಡುತ್ತೀರಿ ಎಂದು ಕೇಳಿದರೆ ನಮಗೆ ಏನು ಬೇಕೋ ಅದನ್ನು ಕೇಳುವುದಕ್ಕೆ ಪೂಜೆ ಮಾಡುತ್ತೇವೆ ಎನ್ನುತ್ತಾರೆ. ಪ್ರಾಪಂಚಿಕ ಜಗತ್ತಿನಲ್ಲಿ ಬದುಕಿರುವವರು ಪ್ರಾಪಂಚಿಕವಾದುದನ್ನು ಕೇಳುವುದರಲ್ಲಿ ತಪ್ಪೇನಿಲ್ಲ. ಆದರೆ ಪ್ರಾಪಂಚಿಕವಾದ ಜೀವನದ ಅಭ್ಯುದಯಕ್ಕೆ ಮಾತ್ರವಲ್ಲದೆ ತಮ್ಮ ಆಂತರ್ಯದ ಸ್ವಸ್ವರೂಪದ ಅರಿಯುವಿಕೆಯ ಅರಿವಿಗೋಸ್ಕರ ಪ್ರತಿಯೊಬ್ಬರೂ ದೇವರ ಪೂಜೆಯನ್ನು ಮಾಡುತ್ತೇವೆ. ಇದು ಸನಾತನ ಧರ್ಮದ ಅರ್ಥ. ಆಧುನಿಕ ಯುಗದಲ್ಲಿಯೂ ಕೂಡ ದೊಡ್ಡ ದೊಡ್ಡ ವಿಜ್ಞಾನಿಗಳೂ ಸಹ ಧರ್ಮದ ಜೊತೆಗೆ ವಿಜ್ಞಾನ ನೀಡಿರುವ ಕೊಡುಗೆಯನ್ನು ಕುರಿತು ಹೇಳಿದ್ದಾರೆ. ಧರ್ಮ ಮತ್ತು ವಿಜ್ಞಾನ ಎರಡೂ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಒಂದು ನಾಣ್ಯ ಅಥವಾ ನೋಟು ಚಲಾವಣೆಗೆ ಬರಬೇಕು ಅಂದರೆ ಅದರ ಎರಡೂ ಬದಿಯೂ ಚೆನ್ನಾಗಿ ಪ್ರಿಂಟ್ ಆಗಿರಬೇಕು. ಒಂದು ಬದಿ ಚೆನ್ನಾಗಿ ಪ್ರಿಂಟ್ ಆಗಿ ಮತ್ತೊಂದು ಬದಿ ಅಸ್ಪಷ್ಟವಾಗಿದ್ದರೆ ಅಂತಹ ನಾಣ್ಯ ಅಥವಾ ನೋಟನ್ನು ಯಾರೂ ಸ್ವೀಕರಿಸುವುದಿಲ್ಲ. ಕೆಲವು ಬಾರಿ ಅಸಲಿ ನೋಟಗಿಂತ ನಕಲಿ ನೋಟುಗಳೇ ಚೆನ್ನಾಗಿ ಪ್ರಿಂಟ್ ಆಗಿರುತ್ತವೆ. ಎಷ್ಟೇ ಚೆನ್ನಾಗಿ ಕಂಡರೂ ನಕಲಿ ನೋಟುಗಳ ಚಲಾವಣೆ ಸಾಧ್ಯವಿಲ್ಲ.

ಆಧುನಿಕ ಯುಗದಲ್ಲಿ ಮನುಷ್ಯ ಚೆನ್ನಾಗಿ ಬದುಕಲು ಇರುವಂತಹ ಮಾರ್ಗಗಳು ಎರಡು. ಒಂದು, ಧರ್ಮವನ್ನು ಆಚರಿಸುವಂತಹದ್ದು, ಇನ್ನೊಂದು ವಿಜ್ಞಾನ ಕೊಟ್ಟಿರುವ ಎಲ್ಲ ಸೌಲಭ್ಯಗಳನ್ನು ಉಪಯೋಗಿಸಿಕೊಳ್ಳುವಂತಹದ್ದು. ಧರ್ಮದ ಅಧಿಷ್ಠಾನವಿಲ್ಲದೆ, ಧರ್ಮದ ವಿವೇಕ ಇಲ್ಲದೆ ನಾವು ವಿಜ್ಞಾನವನ್ನು ಉಪಯೋಗಿಸಲು ಹೋದರೆ ಕೈಗೆ ಎಣ್ಣೆಯನ್ನು ಸವರಿಕೊಳ್ಳದೆ ಹಲಸಿನ ಹಣ್ಣನ್ನು ಬಿಡಿಸಲು ಹೋದಂತಾಗುತ್ತದೆ. ಆ ದೃಷ್ಟಿಯಿಂದ ನಾವು ಮನಸ್ಸಿಗೆ ಧರ್ಮವನ್ನು, ಆಧ್ಯಾತ್ಮಿಕತೆಯನ್ನು, ಅರಿವಿನ ಬೆಳಕನ್ನು ತಂದುಕೊಂಡು ಆಧುನಿಕ ಬದುಕನ್ನು ನಡೆಸಿದರೆ ಇಳಿಯ ಮೇಲಿನ ಬದುಕು ತುಂಬಾ ಚೆನ್ನ ಅನಿಸುತ್ತದೆ. ಇಲ್ಲದೇ ಹೋದರೆ ಈ ಇಳಿಯ ಮೇಲಿಂದ ಯಾವಾಗಲೂ ಹೋಗೋದು ಎನಿಸಿ ಬಿಡುತ್ತದೆ. ಆ ದೃಷ್ಟಿಯಿಂದ ನಾವು ಧರ್ಮಬೀರುಗಳಾಗಿ ಇಲ್ಲಿಗೆ ಬಂದಿದ್ದೇವೆ. ಹೊಲ ಉಳುವ ರೈತನಾಗಿರಬಹುದು, ವಿಜ್ಞಾನಿಯಾಗಿರಬಹುದು ಅಥವಾ ಸಂನ್ಯಾಸಿಯಾಗಿರಬಹುದು. ಪ್ರತಿಯೊಬ್ಬನ ಹುಟ್ಟಿಗೆ ಕಾರಣೀಭೂತವಾಗಿರುವ ಒಂದು ಮಹಾನ್ ಶಕ್ತಿ ಇದೆ ಎಂಬುದನ್ನು ಎಲ್ಲರೂ ಒಪ್ಪಿಕೊಂಡಿದ್ದಾರೆ. ದೇವರನ್ನು ಯಾರೂ ನೋಡಿಲ್ಲವಾದರೂ ಬಹುತೇಕ ಎಲ್ಲರೂ ನಮ್ಮ ಹಿರಿಯರು ಹೇಳಿದ್ದಾರೆ ಅಂತಾ ಒಪ್ಪಿಕೊಂಡಿದ್ದಾರೆ. ನಮ್ಮ ತಾತ ಹೇಳಿದ್ದರು, ತಂದೆ ಹೇಳಿದ್ದರು, ನಮ್ಮ ಅಜ್ಜಿ ಹೇಳುತ್ತಿದ್ದರು ಎಂದೇ ಇಂದು ಎಲ್ಲರೂ ದೇವರನ್ನು ಪೂಜೆ ಮಾಡುತ್ತಿರುವುದು. ವಿಜ್ಞಾನಿಗಳೂ ಇದನ್ನು ಒಪ್ಪಿಕೊಳ್ಳುವ ಸ್ಥಿತಿಗೆ ಬಂದಿದ್ದಾರೆ. ಏಕೆಂದರೆ ವೈಜ್ಞಾನಿಕ ಲೋಕದಲ್ಲಿ ದೇವರನ್ನು ಇಲ್ಲವಾಗಿಸುವ ನಿಟ್ಟಿನಲ್ಲಿ ಬಹಳಷ್ಟು ಶ್ರಮಪಟ್ಟು ಅದನ್ನು ಅಲ್ಲಗಳೆಯುವುದಕ್ಕೆ ಸಾಧ್ಯವಿಲ್ಲದ ಪರಿಸ್ಥಿತಿಯಲ್ಲಿ ಇದ್ದಾರೆ. ದೇವರನ್ನು ಇಲ್ಲ ಎಂದು ತಿಳಿಸಲು ಹೊರಟಿದ್ದ ವಿಜ್ಞಾನಿಗಳು ಇತ್ತೀಚೆಗೆ ದೇವಕಣ ಎಂಬುದನ್ನು ಕಂಡು ಹಿಡಿದರು. ಆದರೆ ಜನರು ನಂಬಿರುವ ದೇವರಿಗೂ ನಾವು ಕಂಡು ಹಿಡಿದಿರುವ ದೇವಕಣಕ್ಕೂ ಯಾವುದೇ ಸಂಬಂಧವಿಲ್ಲ ಎಂದು ನಂತರ ಹೇಳಿದರು. ಸನಾತನ ಧರ್ಮದಲ್ಲಿ ನಂಬಿಕೆ ಇರುವವರು ಹೇಳುವ ದೇವರಾಗಲಿ, ಅಥವಾ ವಿಜ್ಞಾನಿಗಳು ಕಂಡು ಹಿಡಿದಿರುವ ದೇವಕಣವಾಗಲಿ ಎರಡರಲ್ಲೂ ದೇವ ಎಂಬುದಿದೆ ಎನ್ನುವವರೂ ಇದ್ದಾರೆ.

ಎಲ್ಲವನ್ನೂ ವೈಜ್ಞಾನಿಕವಾಗಿಯೇ ನೋಡಬೇಕು. ಕಣ್ಣಿಗೆ ಗೋಚರಿಸುವಂತೆ ಮಾಡಿದರೆ ಮಾತ್ರ, ನಮ್ಮ ಪಂಚೇಂದ್ರಿಯಗಳಿಗೆ ನಿಲುಕುವಂತೆ ಮಾಡಿದರೆ ಮಾತ್ರ ನಾವು ಅದನ್ನು ನಂಬಬೇಕು ಎಂದು ಹೇಳುತ್ತಿದ್ದರು. ಇಂದು ಎಷ್ಟೋ ವಿಷಯಗಳು ನಮ್ಮ ಪಂಚೇಂದ್ರಿಯಗಳಿಗೆ ನಿಲುಕದ ವಿಷಯಗಳಾಗಿವೆ. ಕಳೆದ ವರ್ಷ ನ್ಯಾನೋ ಟೆಲಿಸ್ಕೋಪ್‌ಗೆ ನೊಬೆಲ್ ಪ್ರಶಸ್ತಿಯನ್ನು ಕೊಟ್ಟರು. ನ್ಯಾನೋ ಟೆಲಿಸ್ಕೋಪ್‌ಗೂ ಮೀರಿದ ಅದೇಷ್ಟೋ ವಿಚಾರಗಳಿವೆ. ಆ ದೃಷ್ಟಿಯಿಂದ ಕೇವಲ ಪಂಚೇಂದ್ರಿಯಗಳಿಗೆ ನಿಲುಕಲಿಲ್ಲ ಎಂದಾಕ್ಷಣ ಇರಬಹುದಾದ ಅಥವಾ ಇರುವಂತಹ ವಸ್ತುಗಳು ಇಲ್ಲವೆಂದು ಹೇಳುವುದಕ್ಕಾಗುವುದಿಲ್ಲ.

ಜಗತ್ತಿನ ಎಲ್ಲವನ್ನೂ ತೊರೆದು, ಆಸೆಗಳನ್ನು ತೊರೆದು ಅಂತಃಕರಣವನ್ನು ಶುದ್ಧ ಮಾಡಿಕೊಂಡು ಅಲ್ಲಿ ದೈವದ ಅಸ್ತಿತ್ವದ ನೆಲೆಯನ್ನು, ಸ್ವಸ್ವರೂಪದ ಅರಿವನ್ನು ಮಾಡಿಕೊಂಡ ದಾರ್ಶನಿಕರು, ಸನಾತನರು ನಮಗೆ ಮಾರ್ಗದರ್ಶನ ಮಾಡಿ ಹೋಗಿದ್ದಾರೆ. ಗ್ರಂಥಗಳ ಮೂಲಕ ಅಂತಹ ಸತ್ಯಗಳನ್ನು ಬಿಟ್ಟು ಹೋಗಿದ್ದಾರೆ. ಅಂತಹದನ್ನು ಅನುಸರಿಸಿ ಬದುಕನ್ನು ಧರ್ಮಮಾರ್ಗದಲ್ಲಿ

ರೂಪಿಸಿಕೊಂಡು ಹೋದರೆ ಇಳಿಯ ಮೇಲಿನ ಬದುಕು ಯಾವತ್ತಿಗೂ ಕಷ್ಟವಾಗುವುದಿಲ್ಲ. ಆ ನಿಟ್ಟಿನಲ್ಲಿ ಧರ್ಮ ನಮಗೆ ಭಕ್ತಿಯನ್ನು ಕೊಡಬೇಕು, ಶ್ರದ್ಧೆಯನ್ನು ಕೊಡಬೇಕು, ನಮ್ಮ ಬಗ್ಗೆ ನಮಗೆ ಆತ್ಮ ವಿಶ್ವಾಸವನ್ನು ತಂದುಕೊಡುವಂತಹದ್ದಾಗಬೇಕು. ಸಚ್ಚಾರಿತ್ರ್ಯವನ್ನು ನಿರ್ಮಾಣ ಮಾಡುವಂತಹದ್ದಾಗಬೇಕು. ಜೊತೆಗೆ ಜಗತ್ತನ್ನೆಲ್ಲ ತಿಳಿದುಕೊಳ್ಳುವುದರ ಜೊತೆಗೆ ನಮ್ಮನ್ನು ನಾವು ಅರ್ಥ ಮಾಡಿಕೊಳ್ಳುವಂತಹದ್ದಾಗಬೇಕು.

ಒಬ್ಬ ದೈವಭಕ್ತ ದೇವರನ್ನು ಕುರಿತು ತಪಸ್ಸು ಮಾಡಿದ. ಅವನ ತಪಸ್ಸಿಗೆ ಮೆಚ್ಚಿ ದೇವರು ಪ್ರತ್ಯಕ್ಷವಾಗಿ ದರ್ಶನ ಕೊಟ್ಟ. ಏನು ವರ ಬೇಕು ಕೇಳು ಅಂದ. ಆದರೆ ಈ ಭಕ್ತ ಏನನ್ನೂ ಕೇಳದೆ ದೇವರನ್ನೇ ನೋಡುತ್ತಾ ನಿಂತಿದ್ದ. ವರವನ್ನು ಕೇಳದೆ ಸುಮ್ಮನೆ ನಿಂತಿದ್ದ ಭಕ್ತನನ್ನು ನೋಡಿದ ದೇವರು - ಏನಪ್ಪಾ ಭಕ್ತ, ನಿನ್ನ ಭಕ್ತಿಯನ್ನು, ಶಕ್ತಿಯನ್ನು ಮೆಚ್ಚಿ ನಿನಗೆ ವರವನ್ನು ನೀಡಲೆಂದು ನಾನು ದೇವಲೋಕದಿಂದ ಬಂದಿದ್ದೇನೆ. ನೀನು ಏನನ್ನೂ ಕೇಳುತ್ತಿಲ್ಲವಲ್ಲ, ನಾನು ಸಿಕ್ಕಿದರೆ ಸಾಕು, ಏನೇನೋ ಬೇಕು ಅಂತಾ ಕೇಳುತ್ತಾರೆ. ಅಂತಹದರಲ್ಲಿ ನೀನು ಏನನ್ನೂ ಕೇಳುತ್ತಿಲ್ಲವಲ್ಲ. ನೀನು ಏನು ಬೇಕಾದರೂ ಕೇಳು ಕೊಡುತ್ತೇನೆ ಎಂದ. ಅದಕ್ಕೆ ಭಕ್ತ ಹೇಳಿದ- ನನಗೆ ಏನೂ ಬೇಡ. ನನಗೆ ನಿನ್ನ ದರ್ಶನವಷ್ಟೇ ಬೇಕಾಗಿತ್ತು. ಹಾಗಾಗಿ ತಪಸ್ಸು ಮಾಡಿದೆ. ನಿನ್ನ ದರ್ಶನವಾಯ್ತಲ್ಲ, ನನಗೆ ಅಷ್ಟು ಸಾಕು ಇನ್ನೇನೂ ಬೇಡ, ನೀನು ಹೋಗಬಹುದು ಅಂದ. ಆದರೆ ದೇವರು ಬಿಡಲಿಲ್ಲ. ಇವನಿಗೆ ಏನಾದರೂ ನೀಡಲೇಬೇಕೆಂದು ತೀರ್ಮಾನಿಸಿ ಒತ್ತಾಯಿಸಿದ. ಕೊನೆಗೆ ಈ ದೇವರಿಂದ ತಪ್ಪಿಸಿಕೊಂಡರೆ ಸಾಕೆಂದುಕೊಂಡ ಭಕ್ತ ನೀನು ಬೇಡ, ನಿನ್ನ ವರವೂ ಬೇಡ ಎಂದು ಓಡ ತೊಡಗಿದ. ಅವನ ಹಿಂದೆಯೇ ಓಡತೊಡಗಿದ ದೇವರು ಕೊನೆಗೆ ಆ ಭಕ್ತನ ಹಿಂದೆ ಹೋಗುತ್ತಿದ್ದ ಅವನ ನೆರಳಿಗೆ ವರವನ್ನು ನೀಡಿ ನೀನು ಹೋಗುವೆಡೆಯೆಲ್ಲಾ ಒಳಿತಾಗಲಿ ಎಂದು ಅದೃಶ್ಯನಾದ. ಆ ದೈವಭಕ್ತ ಹೋದಡೆಯೆಲ್ಲಾ ಅವನನ್ನು ಅವನ ನೆರಳು ಹಿಂಬಾಲಿಸುತ್ತದೆ, ಅವನ ನೆರಳು ಹೋದಡೆಯೆಲ್ಲಾ ಸಮೃದ್ಧಿ ನೆಲೆಯಾಗುತ್ತದೆ. ಹೀಗೆ ಭಗವಂತನಲ್ಲಿ ಸ್ವಾರ್ಥವನ್ನು ಬಯಸದಿದ್ದರೆ ಅಥವಾ ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತೇನೆ ಎಂದು ಹೊರಟರೆ ಅಂತಹವರಿಗೆ ದೇವರು ಬೇಡ ಬೇಡವೆಂದರೂ ಎಲ್ಲವನ್ನೂ ಕೊಡುತ್ತಾನೆ ಎಂಬುದಕ್ಕೆ ಈ ಕತೆಯೊಂದು ಉದಾಹರಣೆ.

ಹೌದು, ಭಗವಂತ ಪ್ರತಿಯೊಬ್ಬರಿಗೂ ಒಳಿತನ್ನೇ ಮಾಡುತ್ತಾನೆ. ಭಗವಂತನನ್ನು ಯಾವ ಯಾವ ಕಾರಣಕ್ಕಾಗಿ, ಯಾವ ಸ್ವಾರ್ಥ ಭಾವನೆಯಿಂದ ಪ್ರೀತಿಸುತ್ತೇವೆ ಅಥವಾ ಪೂಜಿಸುತ್ತೇವೆ ಎಂಬುದು ಅವರವರಿಗೇ ಗೊತ್ತಿರುತ್ತದೆ. ಆದರೆ ಭಗವಂತ ಮಾತ್ರ ತಾನು ಸೃಷ್ಟಿಸಿರುವ ಪ್ರತಿಯೊಂದು ಜೀವಿಯೂ ತನ್ನದೇ ಅಂಶವಾಗಿರುವುದರಿಂದ ಅವನು ಎಲ್ಲರನ್ನೂ ಸಮಾನವಾಗಿ ಪ್ರೀತಿ ಮಾಡುತ್ತಾನೆ. ಮನುಷ್ಯರ ರೀತಿ ಒಬ್ಬೊಬ್ಬರಿಗೊಂದೊಂದು ರೀತಿ ಮಾಡಿದರೆ ಅವನನ್ನು ಭಗವಂತ ಎಂದು ಒಪ್ಪಿಕೊಳ್ಳಲಾಗುವುದಿಲ್ಲ. ಭಗವಂತನಾದವನು ಎಲ್ಲರ ದೋಷಗಳನ್ನು ತಿಳಿದವನಾಗಿದ್ದರೂ ಕೂಡ ಎಲ್ಲರಿಗೂ ಒಳಿತನ್ನೇ ಮಾಡುತ್ತಾನೆ. ಭಗವಂತ ಎಲ್ಲರಿಗೂ ಒಳಿತನ್ನೇ ಮಾಡುವುದಾದರೆ ಈ ಇಳಿಯ ಮೇಲೆ ಒಬ್ಬೊಬ್ಬರು ಒಂದೊಂದು ರೀತಿ ಬದುಕುತ್ತಿದ್ದಾರಲ್ಲ ಏಕೆ ಎಂಬುದು ಪ್ರಶ್ನೆ. ಅದು ಭಗವಂತನ ನೆಲೆಯಲ್ಲಿ ಆದ ದೋಷವೋ ಅಥವಾ ಬೇರೆ ಕಾರಣವೇನಾದರೂ ಇದೆಯಾ ಎಂಬ ಪ್ರಶ್ನೆ ಎದುರಾಗುತ್ತದೆ.

ಆಕಾಶದಲ್ಲಿ ಸೂರ್ಯ ಇದ್ದಾನೆ. ಕೆಳಗಡೆ ನೂರಾರು ಗಡಿಗಳಲ್ಲಿ ನೀರನ್ನು ತುಂಬಿ ಇರಿಸಿದ್ದಾರೆ. ಎಲ್ಲಾ ಗಡಿಗಳೂ ಒಂದೇ ರೀತಿಯ ಗಡಿಗಳಾಗಿವೆ. ಅದರಲ್ಲಿ ತುಂಬಿರುವ ನೀರೂ ಒಂದೇ ತೆರನಾಗಿದೆ. ಮೊದಲನೆಯ ದಿನ ನೋಡಿದಾಗ ಎಲ್ಲ ಗಡಿಗಳಲ್ಲೂ ಇರುವ ನೀರಿನಲ್ಲಿ ಸೂರ್ಯನ ಪ್ರತಿಬಿಂಬ ಒಂದೇ ತೆರನಾಗಿ ಕಾಣುತ್ತಿತ್ತು- ಆಕಾಶದಲ್ಲಿ ಕಾಣುತ್ತಿರುವ ಸೂರ್ಯನ ಹಾಗೆ. ಮೊದಲ ದಿನ ಕಳೆಯಿತು, ಎರಡನೆ ದಿನವೂ ಕಳೆಯಿತು. ದಿನ ಕಳೆದಂತೆ ಆ ಗಡಿಗಳಲ್ಲಿ ಧೂಳು ಆವರಿಸಿಕೊಳ್ಳುತ್ತಾ ಹೋಯಿತು. ಧೂಳು ಆವರಿಸಿಕೊಳ್ಳುತ್ತಾ ಹೋದಂತೆಲ್ಲಾ ಗಡಿಗಳ ನೀರಿನಲ್ಲಿ ಶುಭ್ರವಾಗಿ ಕಾಣುತ್ತಿದ್ದ ಸೂರ್ಯನ ಪ್ರತಿಬಿಂಬ ಸರಿಯಾಗಿ ಕಾಣದೆ ಮಸುಕು ಮಸುಕಾಗಿ ಕಾಣಿಸತೊಡಗಿದ. ಯಾವ ಗಡಿಗೇಯ ನೀರು ಧೂಳಿನಿಂದ ಆವೃತವಾಗಿಲ್ಲವೋ ಅಂತಹ ಗಡಿಗಳಲ್ಲಿ ಸೂರ್ಯ ಶುಭ್ರವಾಗಿ ಕಂಡರೆ, ಸ್ವಲ್ಪ ಧೂಳಿನಿಂದ ಕೂಡಿರುವ ಗಡಿಗಳಲ್ಲಿ ಮಸುಕು ಮಸುಕಾಗಿ ಕಾಣಿಸುತ್ತಾನೆ. ಹೆಚ್ಚು ಧೂಳು ಕುಳಿತಿರುವ ಕೆಲವು ಗಡಿಗಳಲ್ಲಿ ಸೂರ್ಯನ ಪ್ರತಿಬಿಂಬ ಕಾಣಿಸುವುದೇ ಇಲ್ಲ. ಆಕಾಶದತ್ತ ನೋಡಿದರೆ ಅಲ್ಲಿ ಸೂರ್ಯ ಎಂದಿನಂತೆ ಶುಭ್ರವಾಗಿಯೇ ಕಾಣಿಸುತ್ತಿದ್ದಾನೆ. ಆದರೆ ಕೆಳಗಡೆ ಇರಿಸಿರುವ ಕೆಲವು ಗಡಿಗಳಲ್ಲಿ ಮಸುಕು ಮಸುಕಾಗಿ ಕಾಣುತ್ತಿದ್ದಾನೆ. ಮತ್ತೆ ಕೆಲವು ಗಡಿಗಳಲ್ಲಿ ಕಾಣಿಸುತ್ತಲೇ ಇಲ್ಲ. ಇಲ್ಲಿ ಸೂರ್ಯನದೇನೂ ಸಮಸ್ಯೆ ಇಲ್ಲ. ಗಡಿಗೇಯ ನೀರನ್ನು ಆವರಿಸಿಕೊಂಡಿರುವ ಧೂಳಿನಲ್ಲಿ ಸಮಸ್ಯೆ ಇದೆ ಎಂಬುದು ಎಲ್ಲರಿಗೂ ಅರ್ಥವಾಗುತ್ತದೆ.

ನಾವು ಇಲ್ಲಿ ಸೂರ್ಯನನ್ನು ದೇವರು ಎಂದು ಭಾವಿಸುವುದಾದರೆ, ಸೂರ್ಯನ ತಪ್ಪೇನೂ ಇಲ್ಲ. ಆದರೆ ಗಡಿಗೇಯ ಒಳಗಿರುವ ನೀರು ಅಂದರೆ ನಮ್ಮ ಒಳಗಿರುವ ಅಂತಃಕರಣ ಇದೆಯಲ್ಲ, ಆ ಅಂತಃಕರಣದ ಒಳಗೆ ಯಾರಾರೂ ಎಷ್ಟೆಷ್ಟು ಧೂಳನ್ನು ಹೊತ್ತುಕೊಂಡಿದ್ದಾರೋ ಅದಕ್ಕೆ ತಕ್ಕಂತೆ ನಮಗೆ ದೈವದ ಅಸ್ತಿತ್ವದ ನೆಲೆಯ ಅರಿವಾಗುತ್ತದೆ. ನೀರು ಶುಭ್ರವಾಗಿದ್ದರೆ ಸೂರ್ಯ ಹೇಗೆ ಶುಭ್ರವಾಗಿ ಪ್ರತಿಫಲಿಸುತ್ತಾನೋ ಹಾಗೆ ನಮ್ಮ ಅಂತಃಕರಣ ಶುದ್ಧವಾಗಿದ್ದರೆ ಅಲ್ಲಿ ದೈವದ ನೆಲೆ ಹೆಚ್ಚು ಹೆಚ್ಚು ಪ್ರತಿಫಲಿಸುತ್ತದೆ. ಅಥವಾ ಪ್ರಾಪಂಚಿಕವಾದ ಸ್ವಾರ್ಥವನ್ನೇ ಮೈತುಂಬಾ ತುಂಬಿಕೊಂಡಿದ್ದರೆ ಅಂತಹ ಅಂತಃಕರಣದಲ್ಲಿ ದೈವದ ಅಸ್ತಿತ್ವ ಗೋಚರಿಸುವುದಕ್ಕೆ ಹೇಗೆ ತಾನೆ ಸಾಧ್ಯವಾದೀತು. ಗಡಿಗೇಯಲ್ಲಿ ಶುದ್ಧವಾಗಿ ಗೋಚರಿಸದಿರುವುದರಲ್ಲಿ ಸೂರ್ಯನ ತಪ್ಪಿಲ್ಲ, ಅಂತೆಯೇ ನಮಗೆ ದೈವದ ನೆಲೆ ಅರ್ಥವಾಗದಿರುವುದಕ್ಕೆ ನಮ್ಮ ಅಂತಃಕರಣದ ಮಲಿನತೆ ಕಾರಣ. ಅಂತಃಕರಣದ ಮಲಿನತೆಯನ್ನು ಕಳೆದುಕೊಳ್ಳುವುದು ಹೇಗೆ?, ಅಂತಃಕರಣವನ್ನು ಶುದ್ಧ ಮಾಡುವವರು ಯಾರು ಎಂಬ ಪ್ರಶ್ನೆ ಎದುರಾಗುತ್ತದೆ. ಅಂತಃಕರಣವನ್ನು ಶುದ್ಧ ಮಾಡಲು ಧರ್ಮದಿಂದ ಮಾತ್ರ ಸಾಧ್ಯ. ಧರ್ಮದ ಮೂಲ ಗುಣ ಅಂತಃಕರಣದ ಶುದ್ಧಿ. ಅದಕ್ಕಾಗಿಯೇ ಪೂಜೆ ಪುನಸ್ಕಾರಗಳು, ಹೋಮ ಹವನಗಳು, ನಿಷ್ಕಾಮ ಕರ್ಮಗಳನ್ನು ಆಚರಿಸುವುದು. ತನ್ಮೂಲಕ ಧರ್ಮದ ಅರಿವನ್ನು ಮಾಡಿಕೊಳ್ಳುವುದು. ಧರ್ಮದ ಅರಿವಾದರೆ ಸಾಕು ಅದು ನೀವು ಯಾರು ಎಂಬುದನ್ನು ತೋರಿಸಿಕೊಡುತ್ತದೆ. ನಿಮ್ಮೊಳಗಿರುವ ಶಕ್ತಿಯನ್ನು ನಿಮಗೆ ತೋರಿಸಿ ಕೊಡುತ್ತದೆ. ನಿಮ್ಮೊಳಗಿನ ಶಕ್ತಿಯನ್ನು ನಿಮಗೆ ತೋರಿಸಿದ್ದೇ ಆದರೆ ಅದರ ಬೆಳಕಿನಲ್ಲಿ ನೀವು ನಿಮ್ಮ ಬದುಕನ್ನು ರೂಪಿಸಿಕೊಳ್ಳುವುದು ಸುಲಭ ಸಾಧ್ಯವಾಗುತ್ತದೆ. ಅಂತಹ ಧರ್ಮವನ್ನು ಅನುಸರಿಸಿ, ತನ್ಮೂಲಕ ಬದುಕಿನ ಆನಂದವನ್ನು ಹೊಂದಿರೆಂದು ತುಂಬು ಹೃದಯದಿಂದ ಹಾರೈಸುತ್ತೇವೆ.

||ಜೈ ಶ್ರೀ ಗುರುದೇವ್||

ಆಧುನಿಕ ಯುಗದಲ್ಲಿ ಮನುಷ್ಯ ಚಿನ್ನಾಗಿ ಬದುಕಲು ಇರುವಂತಹ ಮಾರ್ಗಗಳು ಎರಡು. ಒಂದು, ಧರ್ಮವನ್ನು ಆಚರಿಸುವಂತಹದ್ದು. ಇನ್ನೊಂದು ವಿಜ್ಞಾನ ಕೊಟ್ಟಿರುವ ಎಲ್ಲ ಸೌಲಭ್ಯಗಳನ್ನು ಉಪಯೋಗಿಸಿ ಕೊಳ್ಳುವಂತಹದ್ದು. ಧರ್ಮದ ಅಭಿಷ್ಠಾನವಿಲ್ಲದೆ, ಧರ್ಮದ ವಿವೇಕ ಇಲ್ಲದೆ ನಾವು ವಿಜ್ಞಾನವನ್ನು ಉಪಯೋಗಿಸಲು ಹೋದರೆ ಕೈಗೆ ಎಣ್ಣೆಯನ್ನು ಸವರಿಕೊಟ್ಟಿದೆ ಹಲಸಿನ ಹಣ್ಣನ್ನು ಚಡಿಸಲು ಹೋದಂತಾಗುತ್ತದೆ. ಆ ದೃಷ್ಟಿಯಿಂದ ನಾವು ಮನಸ್ಸಿಗೆ ಧರ್ಮವನ್ನು, ಆಧ್ಯಾತ್ಮಿಕತೆಯನ್ನು ಅರಿವಿನ ಬೆಲೆಕನ್ನು ತಂದುಕೊಂಡು ಆಧುನಿಕ ಬದುಕನ್ನು ನಡೆಸಿದರೆ ಇಳಿಯ ಮೇಲಿನ ಬದುಕು ತುಂಬಾ ಚಿನ್ನ ಅನಿಸುತ್ತದೆ.

ಶ್ರೀ ಕ್ಷೇತ್ರ ಆದಿಚುಂಚನಗಿರಿ ನಾಥ ಪರಂಪರೆಯ ಪ್ರಸಿದ್ಧ ಪುಣ್ಯಕ್ಷೇತ್ರ. ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠಕ್ಕೆ 1500 ವರ್ಷಗಳಿಗೂ ಮಿಗಿಲಾದ ಭವ್ಯ ಇತಿಹಾಸವಿದೆ. ಶ್ರೀ ಕ್ಷೇತ್ರವು ಪರಶಿವನ ತಪಸ್ಸಿನಿಂದ ಆಧ್ಯಾತ್ಮಿಕ ತರಂಗಗಳನ್ನು ಏಳಿಸಿ ಪುನೀತವಾಗಿರುವ ಪುಣ್ಯಕ್ಷೇತ್ರ. ಆಧುನಿಕ ಐತಿಹಾಸಿಕ ಜಗತ್ತಿನಲ್ಲಿ ಶ್ರೀ ಗುರು ಗೋರಖಿನಾಥರು ಇಲ್ಲಿಗೆ ಬಂದು ಪರಶಿವನು ತಪಸ್ಸು ಮಾಡಿದ ಜಾಲಾಪೀಠದ ಸ್ಥಳದಲ್ಲಿಯೇ ಕುಳಿತು ತಪಸ್ಸು ಮಾಡಿ ಸಿದ್ಧಿಯನ್ನು ಪಡೆದು ಹೊರಟಿದ್ದು ಇಂದು ಇತಿಹಾಸ. ಅಂದಿನಿಂದಲೂ ಇದು ನಾಥ ಪಂಥದ ಪ್ರಮುಖ ಪೀಠವಾಗಿ ಗುರುತಿಸಿಕೊಂಡಿರುವುದು ಸರ್ವವೇದ್ಯ ಸಂಗತಿ. ಗೋರಖಿನಾಥ ಮತ್ತು ಮತ್ತೇಂದ್ರನಾಥರು ನಾಥ ಪಂಥದ ಸ್ಥಾಪಕರು. ನಾಥ ಪರಂಪರೆಯಲ್ಲಿ ಒಂಭತ್ತು ಮಂದಿ ನವನಾಥರು ಧರ್ಮ ಸಂಸ್ಥಾಪನಾರ್ಥವಾಗಿ ಇಳಿಯಲಿ ಅಮತರಿಸಿದವರು. ಶ್ರೀ ಮತ್ತೇಂದ್ರನಾಥರು, ಶ್ರೀ ಗೋರಕ್ಷನಾಥರು, ಶ್ರೀ ಚಾಲಂದರನಾಥರು, ಶ್ರೀ ಕಾನಿಫಾನಾಥರು, ಶ್ರೀ ಚರ್ಪಟನಾಥರು, ಶ್ರೀ ನಾಗನಾಥರು, ಶ್ರೀ ಭರ್ತರಿನಾಥರು, ಶ್ರೀ ರೇವಣನಾಥರು, ಶ್ರೀ ಗಹಿನೀನಾಥರು - ಇವರೇ ಇಳಿಯ ಮೇಲೆ ನವನಾಥರೆಂದು ಅವತರಿಸಿ ಧರ್ಮ ಸಂಸ್ಥಾಪನಾ ಕಾರ್ಯಗಳನ್ನು ನೆರವೇರಿಸಿ ಪ್ರಸಿದ್ಧರಾದವರು.

ನಾಥಪಂಥದ ಪೀಠಗಳು ಪ್ರಾರಂಭದಿಂದಲೂ ವರ್ಣ ವ್ಯವಸ್ಥೆಯನ್ನು ವಿರೋಧಿಸಿ ಕಳವರ್ಗದ ದನಿಯಾಗಿ ಕಾರ್ಯ ನಿರ್ವಹಿಸುತ್ತಿವೆ. ನಾಥಪರಂಪರೆಯಲ್ಲಿ ಜಾತಿ ಭೇದಕ್ಕೆ ಆಸ್ತದಿಲ್ಲ. ನಾಥ ಪರಂಪರೆ ಶೈವ ಸಂಪ್ರದಾಯದ ಸಂಯೋಜಿತ ರೂಪವಾಗಿದ್ದು, ಉತ್ತರ ಭಾರತದ ಗೋರಖಪುರ ಇದರ ಕೇಂದ್ರಸ್ಥಾನ. ಕರ್ನಾಟಕದಲ್ಲಿರುವ ನಾಥಪಂಥದ ಮಠಗಳಿಗೆ ಹನ್ನೆರಡು ವರ್ಷಗಳಿಗೆ ಒಮ್ಮೆ ಅಲ್ಲಿಂದಲೇ ಸಂನ್ಯಾಸಿಗಳ ನೇಮಕವಾಗುತ್ತಿದ್ದರೂ, ಹಾಗೆ ನೇಮಕಗೊಂಡ ಸಂನ್ಯಾಸಿಗಳು ಅಲ್ಲಿಂದ ಇಲ್ಲಿಗೆ ಕಾಲ್ನಡಿಗೆಯಲ್ಲಿ ಬರುತ್ತಿದ್ದರೆಂದು ಹೇಳುತ್ತಾರೆ. ಹಠಯೋಗ ನಾಥಪಂಥೀಯರ ಆರಾಧನೆಯ ಮೂಲ ವಿಧಾನ. ಆ ದೃಷ್ಟಿಯಿಂದ ನವನಾಥರೆಲ್ಲರೂ ಮಹಾ ಯೋಗ ಸಾಧಕರು, ಸಿದ್ಧಯೋಗಿಗಳು. ಕರ್ನಾಟಕದಲ್ಲಿ ನಾಥ ಪರಂಪರೆಯ ಎರಡು ಪ್ರಮುಖ ಪೀಠಗಳಿವೆ. ಶ್ರೀ ಕ್ಷೇತ್ರ ಆದಿಚುಂಚನಗಿರಿ ಹಾಗೂ ಮಂಗಳೂರಿನ ಕದ್ರಿ ನಾಥ ಪರಂಪರೆಯ ಪ್ರಸಿದ್ಧ ಪೀಠಗಳು. ನಾಥ ಪಂಥವನ್ನು ಸ್ಥಾಪಿಸಿದ ಗೋರಖಿನಾಥರು ಹಾಗೂ ಮತ್ತೇಂದ್ರನಾಥರು ಮಂಗಳೂರು ಪ್ರದೇಶಕ್ಕೆ ಬಂದಿದ್ದ ಸಂದರ್ಭದಲ್ಲಿ ಕದ್ರಿಯಲ್ಲಿ ನಾಥ ಪಂಥದ ಪೀಠವನ್ನು ಸ್ಥಾಪಿಸಿದರು. ಅವರು ಶ್ರೀ ಆದಿಚುಂಚನಗಿರಿ ಕ್ಷೇತ್ರಕ್ಕೂ ಆಗಮಿಸಿ ಇಲ್ಲಿರುವ ಜಾಲಾಪೀಠದಲ್ಲಿ ಕುಳಿತು ತಪಸ್ಸು ಮಾಡಿದ್ದರೆಂಬುದಕ್ಕೆ ಐತಿಹ್ಯಗಳಿವೆ. ಇಂದಿಗೂ ಶ್ರೀ ಆದಿಚುಂಚನಗಿರಿಯ ಗುರುಗಳು ಹಾಗೂ ಗುರುಬಾಯಿಗಳೆಲ್ಲರ ಹೆಸರಿನಲ್ಲಿಯೂ 'ನಾಥ' ಇರುವುದನ್ನು ಗಮನಿಸಬಹುದು.


ನಾಥ ಪರಂಪರೆಯ ಶ್ರೀ ಆದಿಚುಂಚನಗಿರಿ ಪೀಠದಲ್ಲಿ ಇದುವರೆಗೆ ಎಪ್ಪತ್ತೆರಡು ಮಂದಿ ಪೀಠಾಧ್ಯಕ್ಷರಾಗಿ ಅನುಪಮ ಸೇವೆ ಸಲ್ಲಿಸಿದ್ದಾರೆ. ನಮ್ಮ ಪರಮಪೂಜ್ಯ ಗುರುಗಳೂ, ಶ್ರೀ ಮಠದ 71ನೇ ಪೀಠಾಧ್ಯಕ್ಷರೂ ಆಗಿದ್ದ ಜಗದ್ಗುರು ಶ್ರೀ ಶ್ರೀ ಪದ್ಮಭೂಷಣ ಡಾ.ಬಾಲಗಂಗಾಧರನಾಥ ಮಹಾಸ್ವಾಮಿಗಳವರು ಸೇವೆ ಮತ್ತು ತ್ಯಾಗದ ಪ್ರತೀಕವಾಗಿದ್ದರು. ಪೂಜ್ಯರು ಶ್ರೀ ಮಠದ ಪೀಠಾಧ್ಯಕ್ಷರಾಗಿದ್ದುಕೊಂಡು ಸಾಧಿಸಿದ ಸೇವೆ ಪವಾಡ ಸದೃಶವಾದುದು. ಸೇವೆಯನ್ನೇ ದೇವರ ಪೂಜೆ ಎಂದು

ನಂಬಿದ್ದ ಗುರುಗಳು ಸೇವಾಕ್ಷೇತ್ರದಲ್ಲಿ ಇತಿಹಾಸವನ್ನಷ್ಟೇ ನಿರ್ಮಿಸಲಿಲ್ಲ. ತಾವೇ ಇತಿಹಾಸವಾದರು. ಪರಮಪೂಜ್ಯ ಗುರುಗಳಲ್ಲಿ ಮಹಾನ್ ಶಕ್ತಿ ಇತ್ತು. ಗುರುಗಳ ಆ ಮಹಾನ್ ಶಕ್ತಿಯನ್ನು ಕೆಲವರು ಕೇವಲ ಪಾಪಂಚಿಕ ಕರ್ಮದ ನಿಟ್ಟಿನಲ್ಲಿ, ರಾಜಕಾರಣದ ದೃಷ್ಟಿಯಲ್ಲಿ ನೋಡಿದರು. ಆದರೆ ಗುರುಗಳು ಅದಾವುದಕ್ಕೂ ಕಿವಿಯಾಗಲಿಲ್ಲ. ಜಡವಾಗಿದ್ದ ಈ ಮಹಾನ್ ಕ್ಷೇತ್ರಕ್ಕೆ ಚೈತನ್ಯ ರೂಪವನ್ನು ತಂದುಕೊಟ್ಟು ಚೈತನ್ಯ ಶಕ್ತಿಯನ್ನು ನೀಡಿ, ಜಡರೂಪಿಗಳಾಗಿದ್ದಂಥವರ ಬದುಕಿನಲ್ಲೂ ಆಶೀರ್ವಾದ ಮಾಡಿ ಸಾವಿರ-ಸಾವಿರ-ಲಕ್ಷಾಂತರ ಭಕ್ತರನ್ನು ನೋಡಿಕೊಳ್ಳುವಂತಹ, ಸಮಾಜವನ್ನು ಮುನ್ನಡೆಸುವಂತಹ ಶಕ್ತಿಯನ್ನು ನಮಗಲ್ಲ ಕೊಟ್ಟು ಹೋಗಿದ್ದಾರೆ. ಸಮಾಜದ ಸರ್ವಾಂಗೀಣ ಅಭಿವೃದ್ಧಿಯನ್ನು ಸಾಧಿಸುವ ಮೂಲಕ ದೇಶವನ್ನು ಕಟ್ಟುವ ಒಂದು ಆದರ್ಶ ಸತ್ಯಧರ್ಮವನ್ನು ನಿರ್ಮಿಸಿ ಈ ಪಥದಲ್ಲಿಯೇ ಮುಂದುವರಿಯಿರೆಂದು ಹೇಳಿ ಹೋಗಿದ್ದಾರೆ; ನಮ್ಮ ಬದುಕಿಗೆ ಸರಿದಾರಿಯನ್ನೂ ತೋರಿದ್ದಾರೆ. ತಾವು ಸಂಕಲ್ಪಿಸಿದುವುಗಳನ್ನೆಲ್ಲ ಸಾಕಾರಗೊಳಿಸಿ ಅವುಗಳನ್ನೆಲ್ಲ ಲೋಕಾರ್ಪಣೆಗೊಳಿಸಿದ್ದು ಮಾತ್ರವಲ್ಲದೆ ಮತ್ತಷ್ಟು ದೃಢ ಸಂಕಲ್ಪಗಳನ್ನು ಮಾಡಿ ಅವುಗಳನ್ನೆಲ್ಲ ಸಾಕಾರಗೊಳಿಸಲು ಅನುಗ್ರಹಿಸಿದ್ದಾರೆ.



ಪರಮಪೂಜ್ಯ ಗುರುಜಿರವರ ದಿವ್ಯ ಅನುಗ್ರಹದಿಂದ ಶ್ರೀ ಕ್ಷೇತ್ರ ಆದಿಚುಂಚನಗಿರಿಯಲ್ಲಿ ಅವರದೇ ಮತ್ತೊಂದು ಸತ್ಯಂಕಲ್ಪ ಸಾಕಾರಗೊಂಡು ಲೋಕಾರ್ಪಣೆಗೊಳ್ಳುತ್ತಿರುವುದು ನಮ್ಮೆಲ್ಲರ ಸುಕೃತ. ನಾಥ ಪರಂಪರೆಯ ಈ ಪುಣ್ಯಕ್ಷೇತ್ರದಲ್ಲಿ ಧರ್ಮ ಸಂಸ್ಥಾಪನೆಗಾಗಿ ಇಳಿಯ ಮೇಲೆ ಅವತರಿಸಿದ ನವನಾಥರಿಗಾಗಿ ಮಂದಿರವೊಂದನ್ನು ನಿರ್ಮಿಸಬೇಕೆಂಬುದು ಪೂಜ್ಯ ಗುರುಜಿರವರ ಸತ್ಯಂಕಲ್ಪವಾಗಿತ್ತು. ಗುರುಜಿರವರ ಆ ಸತ್ಯಂಕಲ್ಪ ಸಾಕಾರಗೊಂಡಿದ್ದು ಶ್ರೀ ಕ್ಷೇತ್ರದಲ್ಲಿ ಹತ್ತು ಕೋಟಿ ರೂಪಾಯಿಗೂ ಹೆಚ್ಚು ವೆಚ್ಚದಲ್ಲಿ 'ನವನಾಥ ಮಂದಿರ'ವನ್ನು ನಿರ್ಮಿಸಲಾಗಿದೆ. ಪರಮಪೂಜ್ಯ ಗುರುಜಿರವರ ದಿವ್ಯ ಅನುಗ್ರಹದಿಂದ ಈ

ಮಂದಿರ ಇದೇ ಡಿಸೆಂಬರ್ ಮಾಹೆಯ ಹತ್ತನೇ ತಾರೀಖಿನಂದು ಶ್ರೀ ಕಾಲಭೈರವಾಷ್ಟಮಿಯ ಶುಭ ಸಂದರ್ಭದಲ್ಲಿ ಲೋಕಾರ್ಪಣೆಗೊಳ್ಳುತ್ತಿದೆ. ನಾಥ ಪರಂಪರೆಯ ಮತ್ತೊಂದು ಪ್ರಮುಖ ಪೀಠವಾಗಿರುವ ಉತ್ತರ ಭಾರತದಲ್ಲಿರುವ ಗೋರಖಪುರದ ಶ್ರೀ ಗೋರಖಿನಾಥ ಪೀಠವೂ ಸಹ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಂತೆಯೇ ಆಧ್ಯಾತ್ಮಿಕವಾಗಿ, ಸಾಮಾಜಿಕವಾಗಿ ಬೃಹತ್ ಸಾಧನೆಯನ್ನು ಮಾಡುತ್ತಿದೆ. ಪ್ರಸ್ತುತ ಪೀಠಾಧಿಪತಿಗಳಾಗಿರುವ ಶ್ರೀ ಯೋಗಿ ಆದಿತ್ಯನಾಥಜೀರವರು ಆಧ್ಯಾತ್ಮ ಮತ್ತು ಸಾಮಾಜಿಕ ಸೇವೆಗಳ ಜೊತೆ ಜೊತೆಗೆ ರಾಜಕೀಯ ಕ್ಷೇತ್ರದಲ್ಲಿಯೂ ಸೇವೆ ಸಲ್ಲಿಸುತ್ತಾ ದೇಶವನ್ನು ಕಟ್ಟುವ ಕಾರ್ಯದಲ್ಲಿ ಗುರುತಿಸಿಕೊಂಡಿದ್ದಾರೆ; ಉತ್ತರ ಪ್ರದೇಶದ ಜನಪ್ರಿಯ ಮುಖ್ಯಮಂತ್ರಿಯಾಗಿ ಜನಮನವನ್ನು ಗೆದ್ದಿದ್ದಾರೆ. ಪೂಜ್ಯ ಶ್ರೀ ಆದಿತ್ಯನಾಥಜೀರವರು ಶ್ರೀ ಕಾಲಭೈರವಾಷ್ಟಮಿಯಂದು ಶ್ರೀಕ್ಷೇತ್ರಕ್ಕೆ ಆಗಮಿಸಿ ನೂತನವಾಗಿ ನಿರ್ಮಿಸಿರುವ ಶ್ರೀ ನವನಾಥ ಮಂದಿರವನ್ನು ಲೋಕಾರ್ಪಣೆಗೊಳಿಸುತ್ತಿದ್ದಾರೆ. ಶ್ರೀಮಠದ ಎಲ್ಲ ಸದ್ಭಕ್ತರು, ಅಭಿಮಾನಿಗಳು ಪಾಲ್ಗೊಂಡು ಈ ಶುಭ ಸಂದರ್ಭವನ್ನು ಸಾಕ್ಷೀಕರಿಸಬೇಕೆಂಬುದು ನಮ್ಮ ಆಶಯ. ಅಂತೆಯೇ ಪೂಜ್ಯ ಗುರುಗಳ ಕೃಪೆಯಿಂದ ಶ್ರೀ ಆದಿಚುಂಚನಗಿರಿ ಕ್ಷೇತ್ರದ ಮಹಿಮೆ ಲೋಕಾದ್ಯಂತ ಮತ್ತಷ್ಟು ಪಸರಿಸುವಂತಾಗಿ, ಆ ನಿಟ್ಟಿನಲ್ಲಿ ನಾವು ನೀವೆಲ್ಲ ಶ್ರಮಿಸಿ ಒಟ್ಟು ಸಮಾಜದ ವಿಕಾಸಕ್ಕೆ ಕಾರಣೀಭೂತರಾಗೋಣ. ಶ್ರೀ ಗುರುದೇವತಾ ಕೃಪೆಗೆ ಪಾತ್ರರಾಗೋಣ. ||ಜೈ ಶ್ರೀ ಗುರುದೇವೇ||



ಅರಿವು

ಮನುಕುಲದ ಮಹಾಶಕ್ತಿ

ಬದುಕಿನಲ್ಲಿ ಅರಿವಿನ ಹಿರಿಮೆ ಅಪಾರ. ಅರಿವು ಇದ್ದರೆ ಮಾತ್ರ ಮನುಷ್ಯ ಮನುಷ್ಯನಾಗಿ ಬದುಕಲು ಸಾಧ್ಯ. ಅರಿವು ಬದುಕಿನ ಜ್ಞಾನ. ಮಾನವನಾಗಿ ಹುಟ್ಟಿದ ಮೇಲೆ ಯಾವ ತೆರನಾಗಿ ಬದುಕಬೇಕು ಎಂಬುದನ್ನು ಹೇಳುವುದೇ ಅರಿವು. ಮಾನವತ್ವದ ಪಾಠ ಕಲಿಸಿಕೊಡುವುದೇ ಅರಿವು.

❖ ಸೌಜನ್ಯ

‘ಅರಿವು’-ಮನುಕುಲದ ಮಹಾಶಕ್ತಿ. ಪ್ರಾಣಿವರ್ಗದಿಂದ ಮೇಲೇರಿ ಬಂದ ಮಾನವನನ್ನು ಪ್ರಾಣಿಗಳಿಂದ ಪ್ರತ್ಯೇಕಿಸಿದ್ದೇ ಅರಿವು-ಪರಿಜ್ಞಾನ. ಇಲ್ಲದಿದ್ದರೆ ಮಾನವನಿಗೂ ಪ್ರಾಣಿಗಳಿಗೂ ದೇಹದ ವ್ಯತ್ಯಾಸವಿರುತ್ತಿತ್ತೇ ವಿನಃ ಅವನು ಮಾನವ ಅನಿಸುತ್ತಿರಲಿಲ್ಲ. ಅರಿವು ಅಂದರೆ ಬದಕಿನ ಬಗೆಗಿನ ತಿಳಿವಳಿಕೆ. ಇದನ್ನೇ ಶರಣರು ‘ಅರಿತರೆ ಶರಣ ಮರೆತರೆ ಮಾನವ’ ಎಂದರು. ಮಾನವನ ನಿಜವಾದ ಗುರು

ಅರಿವು! ಅರಿವೇ ಗುರು!! ಮಾನವ ಕೇವಲ ಮಾನವನಾಗಿ ಬದುಕಿದರೆ ಸಾಲದು, ಅರಿವಿನ ಮಾನವನಾಗಬೇಕು. ಮಾನವ ತನ್ನನ್ನು ಗುರುತಿಸಿಕೊಳ್ಳುವುದೇ ಅರಿವಿನಿಂದ. ಅದೇ ಇಲ್ಲ ಎಂದ ಮೇಲೆ ಮಾನವ ಹೇಗಾದಾನು? ಅದಕ್ಕೇ ಬಲ್ಲವರು ಹೇಳುತ್ತಾರೆ-‘ಅರಿವಿನಲ್ಲೇ ಅಮರತ್ವವಿದೆ.’

ಅರಿವು ಬದುಕಿನ ಜ್ಞಾನ. ಮಾನವನಾಗಿ ಹುಟ್ಟಿದ ಮೇಲೆ ಯಾವ ತೆರನಾಗಿ ಬದುಕಬೇಕು ಎಂಬುದನ್ನು ಹೇಳುವುದೇ ಅರಿವು. ಮಾನವತ್ವದ ಪಾಠ ಕಲಿಸಿಕೊಡುವುದೇ ಅರಿವು. ಮಾನವ

ಮಾರಕನಾಗದೇ ತಾರಕನಾಗಿ ಬದುಕುವುದೇ ಮಾನವತ್ವ. ತನ್ನಂತೆಯೇ ಪರರು ಎಂದು ತಿಳಿದುಕೊಂಡು ಎಲ್ಲರನ್ನೂ ಕರುಣೆಯಿಂದ ಕಾಣುವುದೇ ಮಾನವತ್ವ. ಕಿತ್ತು ತಿನ್ನದೇ ಹಂಚಿ ತಿನ್ನುವುದೇ ಮಾನವತ್ವ. ನಾನು ನನ್ನದು ಎಂಬುದು ಇಲ್ಲಿ ಏನೂ ಇಲ್ಲ. ಎಲ್ಲವೂ ದೇವರ ದೇಣಿಗೆ ಎಂದು ಬದುಕುವುದೇ ಮಾನವತ್ವ. ಇದನ್ನೇ ಶರಣ ಜೇಡರ ದಾಸಿಮ್ಯ ಹೀಗೆ ಹೇಳುತ್ತಾರೆ-

**ಇಳೆ ನಿಮ್ಮ ದಾನ ಬೆಳೆ ನಿಮ್ಮ ದಾನ
ಸುಳಿದು ಸೂಸುವ ಗಾಳಿ ನಿಮ್ಮ ದಾನ
ನಿಮ್ಮ ದಾನವನ್ನುಂಡು ಅನ್ಯರ
ಹೊಗಳುವ**

ಕುನ್ನಿಗಳನೇನೆಂಬೆ ರಾಮನಾಥಾ
ಇದೇ ಅರಿವು. ನಾವು ಇಂದು ಮಾನವರಾಗಿ ಅನುಭವಿಸುತ್ತಿರುವುದೆಲ್ಲವೂ ಆ ದೇವರ ದಾನ. ಇಲ್ಲಿ ನಾವು ಬಂದಿರುವುದೇ ಅವನ ಕೃಪೆ. ಈ ಭೂಮಿಯ ಮೇಲೆ ಮಾನವನು ಬದುಕಲು ಏನು ಬೇಕೋ ಅದನ್ನೆಲ್ಲ ಭಗವಂತ ಕೊಟ್ಟಿದ್ದಾನೆ. ಆ ಪರಮಾತ್ಮ ಏನು ಕೊಟ್ಟಿದ್ದಾನೋ ಅದರಲ್ಲಿ ತೃಪ್ತಿ ಇರುವವನೇ ಈ ಭೂಮಿಯ ಮೇಲಿನ ನಿಜವಾದ ಶ್ರೀಮಂತ. ಅವನೇ ನಿಜವಾದ ಆನಂದಮಯಿ. ಒಂದು ಮಾತನ್ನು ಇಲ್ಲಿ ಹೇಳಲೇಬೇಕು- ಮಾನವನಿಗೆ ದೇವರು ಒಳ್ಳೆಯದನ್ನೂ ಕೊಟ್ಟಿದ್ದಾನೆ. ಕೆಟ್ಟದನ್ನೂ ಕೊಟ್ಟಿದ್ದಾನೆ. ಹೊಟ್ಟೆಯನ್ನು ಕೊಟ್ಟ ಪರಮಾತ್ಮ ಹೊಟ್ಟೆಕಿಚ್ಚನ್ನೂ ಕೊಟ್ಟ. ಸುಖದೊಂದಿಗೆ ದುಃಖವನ್ನೂ ಕೊಟ್ಟ. ನೋವಿನೊಂದಿಗೆ ನಲಿವನ್ನೂ ಕೊಟ್ಟ. ಆಸೆಯೊಂದಿಗೆ ಅತಿಯಾಸೆಯನ್ನೂ ಕೊಟ್ಟ. ಆದರೆ ಆಯ್ಕೆಯನ್ನು ಮಾನವನಿಗೇ ಬಿಟ್ಟ. ಯಾಕೆಂದರೆ ಮಾನವ ಪ್ರಾಣಿವರ್ಗದಿಂದ ಮೇಲೇರಿ ಬಂದ ಬುದ್ಧಿವಂತ ಅಲ್ಲವೇ? ಇಲ್ಲಿ ಮಾನವನು ಮಾನವನಾಗಲು ‘ಹಂಸಕ್ಕೀರ ನ್ಯಾಯ’ ತನ್ನದಾಗಿಸಿಕೊಳ್ಳಬೇಕು. ಹಾಲನ್ನು ಪಡೆದು ನೀರನ್ನು ಬಿಡಬೇಕು. ಇದೇ ಅರಿವು. ಒಬ್ಬರ ಏಳ್ಗೆಯು ನಮಗೆ ಸಂತಸ ತರಿಸಬೇಕೇ ವಿನಃ ಹೊಟ್ಟೆ ಕಿಚ್ಚನ್ನಲ್ಲ. ಒಬ್ಬರ ಸಂಕಟ ನಮಗೆ ನೋವು ತರಿಸಬೇಕೇ ವಿನಃ ಸಂತಸವನ್ನಲ್ಲ. ಸಂತಸ-ಸಂಕಟ, ಸುಖ-ದುಃಖ ಇವೆಲ್ಲವೂ ದೇವರ ದೇಣಿಗೆ ಎಂದೇ ತಿಳಿದುಕೊಂಡು, ಅದರಲ್ಲಿ ನನ್ನ ಬದುಕಿನ ಯಾವುದೋ ಒಳ್ಳೆಯ ಉದ್ದೇಶ ಅಡಗಿದೆ ಎಂದು ತಿಳಿದು ಬದುಕುವವನೇ ಅರಿವಿನ ಅರಸ. ಯಾಕೆಂದರೆ ನಾವೆಲ್ಲರೂ

ದೇವರ ಮಕ್ಕಳು. ಸೃಷ್ಟಿಕರ್ತ, ಸರ್ವಾಂತರ್ಯಾಮಿ, ಸಕಲರಿಗೂ ಲೇಸನ್ನೇ ಬಯಸುವ ಆ ತಂದೆ ಮಕ್ಕಳಲ್ಲಿ ಭೇದಭಾವ ಮಾಡಲು ಸಾಧ್ಯವೇ? ಕಾರಣ ಆ ತಂದೆ ನಮಗಿತ್ತ ಬದುಕನ್ನು ದೂರದೇ ಅದನ್ನು ಋಷಿಯಿಂದ ಅನುಭವಿಸುವುದೇ ಅರಿವು. ಇದನ್ನೇ ಬಸವಣ್ಣನವರು 'ಅರಿವಾದಾಗ ಮಾಯೆ ಇಲ್ಲ.' ಎಂದು ಹೇಳುತ್ತಾರೆ.

ಆದರೆ ನಾವಿಂದು ಮಾಯೆಯ ದಾಸಾನುದಾಸರು. ಮಾಯಾಲೋಕದ ಭ್ರಮಾಲೋಕದ ಖೈದಿಗಳು. ಚಿರಂಜೀವಿಗಳಂತೆ ಬಹುತೇಕ ಎಲ್ಲರೂ ವರ್ತಿಸುತ್ತಿದ್ದಾರೆ. ಸಿಕ್ಕ ಸಿಕ್ಕವರನ್ನು ಕಿತ್ತು ತಿನ್ನುತ್ತಿದ್ದಾರೆ. ತನಗಾಗದವರ ತಲೆ ತೆಗೆಯುತ್ತಿದ್ದಾರೆ. ಮನಸ್ಸು ವಾಣಿಜ್ಯೀಕರಣಗೊಂಡಿದೆ. ಎಲ್ಲಿ ನೋಡಿದರೂ ಸ್ವಾರ್ಥದ ಅಟ್ಟಹಾಸ. ಬೇಕು ಎಲ್ಲವೂ ತನಗೇ ಬೇಕು ಎನ್ನುವ 'ಹೊಟ್ಟೆಬಾಕ' ಸಂಸ್ಕೃತಿ ಇಡಿ ದೇಶವನ್ನೇ ಕಿತ್ತು ತಿನ್ನುತ್ತಿದೆ. ಈ ಪ್ರವೃತ್ತಿ ಎಷ್ಟೊಂದು ಅಸಹ್ಯ ಮತ್ತು ಅತಿಯಾಗಿದೆ ಎಂದರೆ ಹಣವನ್ನು ಶೌಚಾಲಯದಲ್ಲಿ ಅಡಗಿಸಿಟ್ಟಿದ್ದಾರೆ. ಫೂಜಿಸಲ್ಪಡುವ ಲಕ್ಷ್ಮೀ ಶೌಚಾಲಯದಲ್ಲಿ ಸೆರೆ. ಅದಕ್ಕೇ ದೇಶದ ಸಂಪತ್ತೆಲ್ಲ ಕೆಲವೇ ಕೆಲವರ ಕೈಸೆರೆ. ಇದಕ್ಕೆ ಕಾರಣ ಅರಿವಿನ ಬರ. ಅರಿವು ಇಲ್ಲದ ಅನೈತಿಕ ಬದುಕನ್ನು ನಾವಿಂದು ಬಾಳುತ್ತಿದ್ದೇವೆ.

ಅಲ್ಲಮ ಪ್ರಭುಗಳು ಹೇಳುತ್ತಾರೆ- 'ಅಲ್ಲಿ ಇರುವುದು ನಮ್ಮ ಮನೆ ಇಲ್ಲಿ ಬಂದೆವು ಸುಮ್ಮನೆ' ಇಲ್ಲಿ ನಾವಿರುವುದು ನಮ್ಮ ಮನೆಯಲ್ಲಲ್ಲ ದೇವರು ನೀಡಿದ ಬಾಡಿಗೆ ಮನೆಯಿದು. ಮನೆಯ ಮಾಲಿಕನಾದ ದೇವನಿಗೆ ನಾವು ಮನೆಯ ಬಾಡಿಗೆ ಕೊಡಲೇಬೇಕು. ಅರ್ಥಾತ್ ಕಿತ್ತು ತಿನ್ನದೇ ನಾವು ಗಳಿಸಿದ್ದನ್ನು ಸಂಕಟದಲ್ಲಿರುವವರಿಗೆ ಕೊಟ್ಟು ಸಂತಸ ಪಡಬೇಕು. ನಾವು ಅಲ್ಲಿಂದ ಬರುವಾಗಲೂ ಏನನ್ನೂ ತಂದಿಲ್ಲ. ಹೋಗುವಾಗಲೂ ಒಯ್ಯಲು ನಮ್ಮದನ್ನುವುದು ಇಲ್ಲಿ ಏನೂ ಇಲ್ಲ. ಮನೆಯ ಮಾಲಿಕ ಹೇಳಿದಷ್ಟು ದಿನ ಇದ್ದು ಅವನು ಮನೆ ಬಿಡಲು ಹೇಳಿದಾಗ ತುಟಿ ಪಿಟಕೆನ್ನದೇ ಮನೆ ಖಾಲಿ ಮಾಡಿ ಅಲ್ಲಿರುವ ನಮ್ಮ ಮನೆಗೆ ಹೋಗಲೇಬೇಕು. ಆದರೆ ಅಲ್ಲಿರುವ ನಮ್ಮ ಮನೆಯಲ್ಲಿ ವಾಸಿಸಲು ಬೇಕಾದ ಅರ್ಹತೆಗಳನ್ನು ನಾವು ಇಲ್ಲಿಂದಲೇ ಗಳಿಸಿಕೊಳ್ಳಬೇಕು. ಗಳಿಸುವುದು ಅಂದರೆ ಲೌಕಿಕ ಸಂಪತ್ತನ್ನಲ್ಲ. ಅಲೌಕಿಕ ಸಂಪತ್ತನ್ನು ಗಳಿಸಿಕೊಳ್ಳಬೇಕು. ಅಂದರೆ ಮನೆಮಠ ಬಿಟ್ಟು ಸನ್ಯಾಸಿ ಆಗುವುದು ಎಂದಲ್ಲ. ಮಾನವನಾಗಿ ಬದುಕುವುದು. ತನ್ನಂತೇ ಪರರು ಎಂದು ತಿಳಿದು ತನಗೆ ಸಾಧ್ಯವಾದಷ್ಟು ಸಂಕಟದಲ್ಲಿರುವವರ ಕಣ್ಣೀರು ಒರಿಸುವ ಕಾರ್ಯ ಮಾಡಬೇಕು. ಗಳಿಸಿದ್ದನ್ನು ಕೊಟ್ಟು ಸಂತೋಷ ಪಡಬೇಕು.

ಮನಸ್ಸು ಮರ್ಕಟ. ಅದನ್ನು ನಿಯಂತ್ರಿಸಿ ನಮ್ಮನ್ನು ನಾವು ಜಯಿಸಬೇಕು, ನಂತರ ಜಗತ್ತನ್ನು ಜಯಿಸುವುದು ಸುಲಭ.



**ನ್ಯಾಯ ನಿನ್ನ ಪರವಾಗಿದ್ದರೂ ಸರಿ....
ತಾಯಿಯ ಜೊತೆಗೆ ವಾದ ಮಾಡಬೇಡ.
ಆಕೆಯ ಒಂದು ನಿಟ್ಟುಸಿರು ನಿನಗೆ
ಶಾಪವಾದೀತು.**

ಇದನ್ನೇ ಮನ ಗೆದ್ದು ಮಾರು ಗೆಲ್ಲು ಎಂದು ಹೇಳುತ್ತಾರೆ. ದೇಹವನ್ನು ಮನೆ ಅಂದುಕೊಂಡರೆ ಈ ಮನೆಯಲ್ಲಿರುವ ಮಾಲಿಕ ಮನಸ್ಸು. ಈ ಚಂಚಲ ಮಾಲಿಕನನ್ನು ನಿಯಂತ್ರಿಸುವುದೇ ಅರಿವು. ಇಲ್ಲದಿದ್ದರೆ ದೇಹವೆಂಬ ಮನೆ ಮಸೂತಿ ಆಗುತ್ತದೆ. ಮನೆ ತುಂಬ ಹೊಲಸು ತುಂಬಿ ನಮ್ಮದಿ ನಾಶವಾಗುತ್ತದೆ. ಇಂತಹ ಮಾಲಿಕನ ಮನೆಯನ್ನೇ ನೋಡಿ ಅಣ್ಣ ಬಸವಣ್ಣ ಕೇಳುತ್ತಾನೆ-

**ಮನೆಯೊಳಗೆ ಮನೆಯ ಒಡೆಯನಿದ್ದಾನೋ ಇಲ್ಲವೋ,
ಹೊಸ್ತಿಲಲ್ಲಿ ಹುಲ್ಲು ಹುಟ್ಟಿ, ಮನೆಯೊಳಗೆ ರಜ ತುಂಬಿ,
ಮನೆಯೊಳಗೆ ಮನೆಯೊಡೆಯನಿದ್ದಾನೋ, ಇಲ್ಲವೋ,
ತನುವಿನಲ್ಲಿ ಹುಸಿ ತುಂಬಿ, ಮನದೊಳಗೆ ವಿಷಯ ತುಂಬಿ,
ಮನೆಯೊಳಗೆ ಮನೆಯೊಡೆಯನಿಲ್ಲ.**


ಮನೆ, ಮನ ಹಸನಾಗಿರಬೇಕಾದರೆ ಮನಸ್ಸು ಹಸನಾಗಿರಬೇಕು. ಕಲುಷಿತ ಮನಸ್ಸು ದೇಹದ ಆರೋಗ್ಯವನ್ನೇ ಕೆಡಿಸುತ್ತದೆ. ಸರ್ವಜ್ಞ ಹೇಳುತ್ತಾನೆ-

**ಮನೆಯೊಳಗಣ ಕಿಚ್ಚು ಮನೆಯ ಸುಡುವಂತೆ |
ಕಣ್ಣು, ನಾಲಿಗೆ ಮನವು |ತನ್ನವೆಂದೆನಬೇಡ ||
ಅನ್ಯರು ಕೊಂದರೆನಬೇಡ ಇವು ಮೂರೂ ತನ್ನ
ಕೊಂದಾವು ಸರ್ವಜ್ಞ ||**

ನಾನು ನನ್ನದು ಎಂಬ ಭಾವ ಇರಬಾರದು. ಇಲ್ಲಿ ಯಾವುದೂ ನನ್ನದಲ್ಲ, ಎಲ್ಲವೂ ದೇವನದು. ಇಲ್ಲಿ ನಾನು ಪ್ರವಾಸಿಯೇ ಹೊರತು ನಿವಾಸಿಯಲ್ಲ. ನಾನಿರುವುದು ಯಾತ್ರಾ ನಿವಾಸದಲ್ಲಿ. ನನ್ನ ಪ್ರವಾಸ ಮುಗಿದ ಮೇಲೆ ನಾನು ಇದನ್ನು ಬಿಟ್ಟು ಹೋಗಲೇಬೇಕು. ಈ ಅರಿವು ಇದ್ದಾಗ ಮಾತ್ರ ನಾವು ಮಾನವರಾಗುತ್ತೇವೆ. ಇದನ್ನೇ

ಅಲ್ಲಮ ಪ್ರಭು ಹೀಗೆ ಹೇಳುತ್ತಾರೆ-

**ಭೂಮಿ ನಿನ್ನದಲ್ಲ, ಹೇಮ ನಿನ್ನದಲ್ಲ, ಕಾಮಿನಿ ನಿನ್ನವಳಲ್ಲ
ಅವು ಜಗಕ್ಕಿದ ವಿಧಿ. ನಿನ್ನ ಒಡವೆ ಎಂಬುದು ಜ್ಞಾನ ರತ್ನ.**

ಬದುಕಿನಲ್ಲಿ ಅರಿವಿನ ಹಿರಿಮೆ ಅಪಾರ. ಅರಿವು ಇದ್ದರೆ ಮಾತ್ರ ಮನುಷ್ಯ ಮನುಷ್ಯನಾಗಿ ಬದುಕಲು ಸಾಧ್ಯ. ಇದನ್ನೇ ಅಲ್ಲಮ ಪ್ರಭುಗಳು 'ಜ್ಞಾನ ರತ್ನ' ಎಂದು ಕರೆದಿದ್ದಾರೆ. ಈ ಜ್ಞಾನರತ್ನವನ್ನು ನಮ್ಮದಾಗಿಸಿಕೊಳ್ಳೋಣ. ಮಾನವರಾಗಿ ಬದುಕೋಣ. ಅಮರತ್ವದ ಅರಮನೆಗೆ ಪ್ರವೇಶ ಪಡೆಯೋಣ. 

ಮನೆ



ಮದ್ದು

ತೊಂಡೆಕಾಯಿಯ ನಿಯಮಿತ ಸೇವನೆಯಿಂದ ಹೃದಯದ ದೌರ್ಬಲ್ಯ ದೂರಾಗುತ್ತದೆ.

ಅನಿಸುಬಾಗಲೆ

ಡಿಸೆಂಬರ್ 2017

7

ಜಾಮರ ಮೇಲಲ್ಲ.
 ಹೊರಕೆ ಕೀಚಿಲ್ಲ. ಎಲ್ಲ
 ಕೆಲಸವೂ ನೈವೇದ್ಯದಂತೆ.
 ಹೊರಕೆಂಬಂದ
 ಕಸ, ಕಡ್ಡಿ, ಧೂಳು,
 ರದ್ದಿ..ನಿವಾರಿಸಿದರೆ
 ಸಾಲದು. ನಿಜವಾಗಿ ನಾವು
 ನಮ್ಮ ಅಂತರಂಗದ
 ಕೊಲೆಯನ್ನು
 ಶುಚಿಗೊಳಿಸಿಕೊಳ್ಳಬೇಕು.
 ಹಾಗಾಗಿ ಹೊರಕೆ ಒಂದು
 ದಿವ್ಯ ಸಂಕೇತವಾಗುತ್ತದೆ.

ಕಸ ಪೂರಕ

ಕ್ರೀಚಿರಿಮೆ ಬೇಡ, ಅದೊಂದು ದಿವ್ಯಾಸ್ತ್ರ....

❖ ಬಿಂಡಿಗನವಿಲೆ ಭಗವಾನ್

'ಪೂರಕೆ ಧ್ವಜವತ್ತಿ ಹೊರಟಿದೆ ನೋಡಿ ಜಗದ ಶುದ್ಧೀಕರಣಕ್ಕೆ' ಇದು ಕಸ ಗುಡಿಸುವ ಮೂಲಕ ಅನನ್ಯ ಕೈಂಕರ್ಯ ನಿರ್ವಹಿಸುವ ಕಸಪೂರಕೆಯನ್ನು ಪ್ರಶಂಸಿಸುವ ಕವಿವಾಣಿ. ಸರ್ ಎಂ.ವಿಶ್ವೇಶ್ವರಯ್ಯನವರು ನಮ್ಮ ಸ್ವಚ್ಛತಾ ಕಾಯಕೆ ಎಷ್ಟು ನಾಜೂಕಾಗಿರಬೇಕೆಂದರೆ ನನ್ನಂತೆ ಚೆನ್ನಾಗಿ ಕಸ ಗುಡಿಸುವವರು ಇನ್ನೊಬ್ಬರಿಲ್ಲ ಎನ್ನುವಂತಿರಬೇಕು. ಅಮೆರಿಕದ ಅಧ್ಯಕ್ಷರಾಗಿದ್ದ ಐಸೆನ್ ಹೋವರ್ ಅವರಿಗೆ ಒಮ್ಮೆ ಬೆಳ್ಳಿಯ ಪೂರಕೆಯನ್ನು ಉಡುಗೊರೆಯಾಗಿ ನೀಡಲಾಯಿತು. ಅದರ ಆಶಯವನ್ನು ಸಮರ್ಥವಾಗಿಯೆ ಗುರುತಿಸಿದ ಅವರು ಉದ್ಗರಿಸಿದರು; 'ನಾನು ದೇಶವನ್ನು ದಕ್ಷತೆ ಮತ್ತು ಶುದ್ಧ ಅಂತಃಕರಣದಿಂದ ಆಳುತ್ತೇನೆಂದು ನೀವು ನಂಬಿದ್ದೀರಲ್ಲ ಇದಕ್ಕಿಂತಲೂ ಸಾಬೀತು ಬೇಕೆ?'. ಪೂರಕೆ ತಾನು ಹಜಾರವೆನ್ನಲ್ಲ ಶುಚಿಗೊಳಿಸುತ್ತದೆ.

ಪೂರಕೆ ತಾನು ಹಜಾರವೆನ್ನಲ್ಲ ಶುಚಿಗೊಳಿಸುತ್ತದೆ. ತಾನು ಮಾತ್ರ ತನ್ನಿಂದ ಯಾವ ಕೆಲಸವೂ ಆಗಿಲ್ಲವೆನ್ನುವಂತೆ ಮೂಲೆ ಹಿಡಿದು ನಿಲ್ಲುತ್ತದೆ. ಮನುಷ್ಯನ ಅಹಮಿಕೆ, ಬೀಗು, ಒಣಜಂಬಕ್ಕೆ ಈ ಮೂಲಕ ಅದು ಕನ್ನಡಿ ಹಿಡಿಯುತ್ತದೆ. ಸಲ್ಲಿಸಿದ ಸೇವೆ ಎಲೆಮರೆಯೆ ಎನ್ನುವ ಸಂದೇಶ ಸಾದರಪಡಿಸುತ್ತದೆ.



ತಾನು ಮಾತ್ರ ತನ್ನಿಂದ ಯಾವ ಕೆಲಸವೂ ಆಗಿಲ್ಲವೆನ್ನುವಂತೆ ಮೂಲೆ ಹಿಡಿದು ನಿಲ್ಲುತ್ತದೆ. ಮನುಷ್ಯನ ಅಹಮಿಕೆ, ಬೀಗು, ಒಣಜಂಬಕ್ಕೆ ಈ ಮೂಲಕ ಅದು ಕನ್ನಡಿ ಹಿಡಿಯುತ್ತದೆ. ಸಲ್ಲಿಸಿದ ಸೇವೆ ಎಲೆಮರೆಯೆ ಕಾಯಿಯಂತಿರಬೇಕು ಎನ್ನುವ ಸಂದೇಶ ಸಾದರಪಡಿಸುತ್ತದೆ. ಅಂದಹಾಗೆ ತನ್ನ ಕಾರ್ಯಾಚರಣೆಯಲ್ಲಿದ್ದಾಗ ಅದರ ತಲೆ ಕೆಳಮುಖವಾಗಿರುವುದು. ಇದು ವಿನ್ಯಾಸತೆಯ

ಸಂಕೇತ. ಜನಪದದಲ್ಲಿ ಪೂರಕೆಗೆ ದವ್ವಗಳು ಓಡಿ ಹೋಗುತ್ತವೆ ಎಂಬ ನಂಬಿಕೆಯುಂಟು. ಶುಚಿತ್ವ, ಅಚ್ಚುಕಟ್ಟುತನಕ್ಕೆ ಪೀಡೆ ರೂಪದಲ್ಲಿ ರೋಗ ರುಜಿನಗಳು ಬಾರವು ಎಂಬ ಹಿನ್ನೆಲೆಯಲ್ಲಿ ಈ ಭರವಸೆ ಹುಟ್ಟಿರಬಹುದು.

ಹೋಗು ಅನ್ನೋಕಾಗದೆ ಬರಲು ಆಡಿಸಿದರು ಎಂಬ ವ್ಯಂಗ್ಯೋಕ್ತಿಯಿದೆ. ಸಂಜೆ ಹೊತ್ತಿನಲ್ಲಿ ಕಸ ಗುಡಿಸಬಾರದೆಂಬ ಕಟ್ಟುಪಾಡಿನಲ್ಲಿ ಬೆಲೆಬಾಳುವ ಓಲೆ,



**ನಂಜಕೆ ಇದ್ದರೆ ಮೌನವೂ ಅರ್ಥವಾಗುತ್ತದೆ.
ನಂಜಕೆ ಇಲ್ಲದಿದ್ದರೆ ಪ್ರತಿ ಶಬ್ದದಲ್ಲೂ ಅರ್ಥ
ಗೋಚರಿಸುತ್ತದೆ. ನಂಜಕೆ
ಎಲ್ಲಾ ಸಂಬಂಧಗಳ ಜೀವಾಳ.**

ಮೂಗುತಿ, ಉಂಗುರದಂತಹ ವಸ್ತುಗಳು ಕಸದೊಂದಿಗೆ ಸೇರಿಯಾವು ಎನ್ನುವ ಎಚ್ಚರಿಕೆಯಿದೆ. ಕೆನಡಾದ ಮೆಟಿಸ್ ಎಂಬ ಬುಡಕಟ್ಟು ಜನರಲ್ಲಿ ಪೊರಕೆ ಹಿಡಿದು ನರ್ತಿಸುವ ಸಂಪ್ರದಾಯವುಂಟು. ಸ್ವಾರಸ್ಯವೆಂದರೆ ಸಮರ ಜಯಿಸಿ ತಮ್ಮ ನೆಲೆಗೆ ವಾಪಸ್ಸಾಗುವ ಸಾಗರ ನೌಕೆಗಳು ಮುಂಬಾಗದಲ್ಲಿ ಪೊರಕೆಗಳನ್ನು ಗೆಲುವಿನ ಸಂಕೇತವಾಗಿ ಲಗತ್ತಿಸಿಕೊಳ್ಳುತ್ತಿದ್ದವು. ನೋಡಿ, ನಾವು ಸಾಗರವನ್ನೆಲ್ಲ ಗುಡಿಸಿದ್ದೇವೆ ಎಂಬ ಘೋಷಣೆಯಿದೆ. ಹೊಸ ಪೊರಕೆಯಿಂದ ಚೆನ್ನಾಗಿ ಕಸ ನಿವಾರಣೆಯಾದೀತೇನೋ ಸರಿ. ಆದರೆ ಹಳೆ ಪೊರಕೆಗೆ ಯಾವ ಯಾವ ಮೂಲೆಗಳಲ್ಲಿ ಎಷ್ಟೆಷ್ಟು ಕಸವಿದೆಯೆನ್ನುವುದು ಗೊತ್ತಂತೆ! ಬೀಚಿ ಅವರ 'ತಿಂಮನ ತಲೆ'ಯ ಆ ಪ್ರಸಂಗ ಎಂದಿಗೂ ನಗೆಯುಕ್ಕಿಸುತ್ತದೆ. ತಿಂಮನ ಮೇಷ್ಟ್ರು ಊರಿಂದ ಮರಳಿ ಬಂದು ತಮ್ಮ ಮನೆಯ ಕಸ ಗುಡಿಸಲು ಕಸಬರಿಗೆ ಸಿಗದೆ ಪರದಾಡುವರು. ತಿಂಮನ ಕೊಠಡಿಗೆ ಬಂದು ಕೊಡಪ್ಪ ಪೊರಕೆ, ಗುಡಿಸಿ ವಾಪಸ್ಸು ಮಾಡುವೆ ಎನ್ನುತ್ತಾರೆ. ಸರಿ ಸಾರ್. ಆದರೆ ಇಲ್ಲೇ ಉಪಯೋಗಿಸಬೇಕು ಅಂತ ತಿಂಮನ ಉತ್ತರ! ಮೇಷ್ಟ್ರುಗೆ ತಮ್ಮ ತಪ್ಪಿನ ಅರಿವಾಗಿರುತ್ತದೆ. ಏಕೆಂದರೆ ಕೆಲದಿನಗಳ ಹಿಂದೆ ನಿಘಂಟಿಗೆ ತಿಂಮ ಮೇಷ್ಟ್ರು ಮನೆಗೆ ಹೋದಾಗ ಅವರು ಅದನ್ನು ಮನೆಗೆ ಒಯ್ಯಬಾರದು ಇಲ್ಲೇ ಬಳಸು ಎಂದಿದ್ದರು!


ರಾಷ್ಟ್ರಕವಿ ಕುವೆಂಪುರವರು ತಮ್ಮ 'ಜಲಗಾರ' ನಾಟಕದಲ್ಲಿ ಪೊರಕೆಯನ್ನು ಅಮೋಘವಾಗಿ ವೈಭವೀಕರಿಸಿದ್ದಾರೆ. ಬೀದಿ ಗುಡಿಸುವ ಕಸಬರಿಗೆ ಯೋಗಿ ಜಗವ ಸ್ವಚ್ಛಗೊಳಿಸುವ ಶಿವನಾಗಿ ಅವರಿಗೆ ಕಂಡಿರುವುದು ವಿಶೇಷ. ಚಾಮರ ಮೇಲಲ್ಲ. ಪೊರಕೆ ಕೀಳಲ್ಲ. ಎಲ್ಲ ಕೆಲಸವೂ ನೈವೇದ್ಯದಂತೆ. ಪೊರಕೆಯಿಂದ ಕಸ, ಕಡ್ಡಿ, ಧೂಳು, ರದ್ದಿ..ನಿವಾರಿಸಿದರೆ ಸಾಲದು. ನಿಜವಾಗಿ ನಾವು ನಮ್ಮ ಅಂತರಂಗದ ಕೊಳೆಯನ್ನು ಶುಚಿಗೊಳಿಸಿಕೊಳ್ಳಬೇಕು. ಹಾಗಾಗಿ ಪೊರಕೆ

ಒಂದು ದಿವ್ಯ ಸಂಕೇತವಾಗುತ್ತದೆ. ಮಹಾನ್ ದಾರ್ಶನಿಕ ಹಾಗೂ ಮಾನವತಾವಾದಿ ಬಸವಣ್ಣನವರು 'ಕಲಬೇಡ, ಕೊಲಬೇಡ...' ವಚನದಲ್ಲಿ ಅಂತರಂಗ ಮತ್ತು ಬಹಿರಂಗ ಶುದ್ಧಿಗಳೆರಡೂ ಎಂತಿರಬೇಕೆಂದು ಅತಿ ಸರಳವಾಗಿ ಸಾರಿದ್ದಾರೆ. ನಾವು ಅರ್ಧ ಶತಮಾನಕ್ಕೂ ಹಿಂದೆ ಭಾರತದಲ್ಲಿ ಶ್ರೀಮಂತರು ಮತ್ತು

**ಪೊರಕೆಯಿಂದ ಕಸ,
ಕಡ್ಡಿ, ಧೂಳು, ರದ್ದಿ..
ನಿವಾರಿಸಿದರೆ ಸಾಲದು.
ನಿಜವಾಗಿ ನಾವು ನಮ್ಮ ಅಂತರಂಗದ
ಕೊಳೆಯನ್ನು ಶುಚಿಗೊಳಿಸಿಕೊಳ್ಳಬೇಕು.
ಹಾಗಾಗಿ ಪೊರಕೆ ಒಂದು ದಿವ್ಯ
ಸಂಕೇತವಾಗುತ್ತದೆ.**

ಶ್ರೀಮಂತರಾಗುತ್ತಿದ್ದಾರೆ, ಬಡವರು ಮತ್ತು ಬಡವರಾಗುತ್ತಿದ್ದಾರೆ ಎಂಬ ಪಾಠ ಶಾಲೆಯಲ್ಲಿ ಓದುತ್ತಿದ್ದೆವು. ಇಂದಿಗೆ ಪರಿಸ್ಥಿತಿ ಸುಧಾರಿಸುವುದಿರಲಿ ಇನ್ನೂ ಬಿಗಡಾಯಿಸಿದೆ. ಒಂದೇ ರಾತ್ರಿಯಲ್ಲಿ ಭ್ರಷ್ಟಾಚಾರದ ಭೂತ ದಹಿಸಲಾಗದು. ಮಹಾತ್ಮ ಗಾಂಧೀಜಿಯವರು ಸಪ್ತ ಪಾಪಗಳು ಯಾವುವು ಎನ್ನುವುದನ್ನು ಹೇಳಿದ್ದಾರೆ. 'ದುಡಿಮೆಯಿಲ್ಲದ ಸಂಪತ್ತು' ಆ ಪೈಕಿ ಒಂದು. ಅನುಭೋಗಿಸುವ ಹಣ, ಆಸ್ತಿ ನನ್ನ ಕಠಿಣ ದುಡಿಮೆಯಿಂದ ಪ್ರಾಪ್ತವಾಗಿದೆಯೆ ಎಂದು ನಾವೊಬ್ಬೊಬ್ಬರೂ ಪ್ರಶ್ನಿಸಿಕೊಂಡು ಅವಲೋಕಿಸಿಕೊಳ್ಳುವಂತಾದರೆ ನಮ್ಮ ಸಾಮಾಜಿಕ ಚಿತ್ರಣವೇ ಬೇರೆಯಾಗುತ್ತದೆ.

ನಮ್ಮದು ಪ್ರಜಾಪ್ರಭುತ್ವ ಕೇಂದ್ರ, ರಾಜ್ಯದಲ್ಲಿ ಇಂತಿಂತಹ ಸರಕಾರ ಅಂತ ಪ್ರಜೆಗಳು ತೀರ್ಮಾನಿಸುತ್ತಾರೆ. ಸರಕಾರಗಳು ಅಸ್ತಿತ್ವಕ್ಕೆ ಬಂದಮೇಲೆ ಅವುಗಳು ರಾಜಕೀಯವನ್ನು ಮೀರಬೇಕು. ಪಕ್ಷಭೇದವಿಲ್ಲದೆ ಒಕ್ಕೂಟ ವ್ಯವಸ್ಥೆಯ ಸಾಂವಿಧಾನಿಕ ರೀತಿ ನೀತಿಗಳಿಗೆ ಬದ್ಧವಾಗಿರಬೇಕು. ಮಾತೆತ್ತಿದರೆ ಪರಸ್ಪರ ನಿಂದನೆ, ದೂಷಣೆಗಳಿಂದ ಪ್ರಜೆಗಳ ಯಾವುದೇ ಅಹವಾಲು, ಸಮಸ್ಯೆಗೆ ಪರಿಹಾರ ಅಸಾಧ್ಯ. ನಮ್ಮ ಸನ್ಮಾನ್ಯ ಪ್ರಧಾನ ಮಂತ್ರಿಗಳ 'ಸ್ವಚ್ಛ ಭಾರತ' ಪರಿಕಲ್ಪನೆಯ ನಿಜ ಸಾಕಾರ-ಪೊರಕೆಯನ್ನು ದಾಟುವುದು. ಅಂದರೆ ವಿಶಾಲ ಅರ್ಥದಲ್ಲಿ ಪೊರಕೆಯನ್ನು ಸ್ವೀಕರಿಸುವುದು. ಕೇವಲ ಒಂದೆರಡು ದಿನ ಕ್ಯಾಮರ ಸಲುವಾಗಿ (ಒಮ್ಮೊಮ್ಮೆ ಕಸವಿಲ್ಲದಿದ್ದರೂ!) ಬರಲು ಆಡಿಸುವ ಅಂಬೋಣದಿಂದ ನಾವು ಹೊರಬರಬೇಕು. ಹಿಡಿಯಬೇಕಾದ್ದು ಅಂತರಂಗದ ಪೊರಕೆ.

ಮನೆ ದೊಡ್ಡದೊ ಚಿಕ್ಕದೊ ಅದು ಮನೆಯೆ. ನಾವು ಮರಳಿದಾಗ ಯಾಕೆ ಬಂದಿರಿ ಅಂತ ಕೇಳದಿರುವ ಏಕೈಕ ತಾಣವೆಂದರೆ ಅದು ಮನೆ ಎಂಬ ಮಾತಿದೆ. ವಿಂಗಡದ ಗುಡಿಯಾದರೂ ಸರಿ. ಯಾರ ಹಂಗೂ ಇರಬಾರದು ಎನ್ನುತ್ತಾನೆ ಸಂತ ಸರ್ವಜ್ಞ ಅಂತಹ ನೆಮ್ಮದಿಯ ಧಾಮದ ಪ್ರವೇಶ ದ್ವಾರವನ್ನು ಗುಡಿಸಿ, ಸಾರಿಸುವುದೆಂದರೆ ಸಾಮಾನ್ಯ ಸಂಗತಿಯಲ್ಲ. ಮನೆಯಂಗಳದ ಶುಚಿ ನಮ್ಮ ಮನಸ್ಸಿನ ಶುಚಿಯೇ ಎಂಬ ಪರಿಭಾವನೆ ಇಲ್ಲಿ ಅಡಗಿದೆ. ರಂಗೋಲಿ ಎಳೆಯುವುದು ಅಲಂಕಾರಕ್ಕೆ ಮಾತ್ರವಾಗಿರದೆ ಮನೆಯಲ್ಲಿ ನಿವಾಸಿಗಳಿದ್ದಾರೆ ಎನ್ನುವುದರ ಸೂಚಕ. ಮೇಲಾಗಿ ರಂಗೋಲಿ ಕ್ರಿಮಿನಾಶಕ ಕೂಡ. ಒಳ ಮತ್ತು ಹೊರ-ಇವುಗಳ ಗಡಿಯಾದ ಕಾರಣಕ್ಕೆ ಹೊಸ್ತಿಲನ್ನು ಪೂಜನೀಯವೆನ್ನಲಾಗಿದೆ. ಹೊಸ್ತಿಲು ಶುಳಿಯಬಾರದು, ಅದರ ಮೇಲೆ ಕೂರಬಾರದು ಎಂಬ ನಿಷೇಧವುಂಟು. ಇವೆಲ್ಲದರ ಆಶಯ ಸ್ಪಷ್ಟವಿದೆ. ಮನೆ ಮನ ಅನುಪಮವಾಗಿದ್ದರೆ ದೇಶವೂ ಅನುಪಮವಾಗಿರುತ್ತದೆ. ಅಂತಃಕರಣ ಅಂಗಳದ ಪ್ರತಿರೂಪ. 

ಮನೆ ಮದ್ದು

ಬೆಳ್ಳುಳ್ಳಿಯ ನಿಯಮಿತ ಸೇವನೆಯಿಂದ
ಅಧಿಕ ರಕ್ತದೊತ್ತಡ ಕಡಿಮೆ ಆಗುತ್ತದೆ.
ಬೆಳ್ಳುಳ್ಳಿಯ ಸೇವನೆ ಹೊಟ್ಟೆಯನ್ನು
ಬ್ಯಾಕ್ಟೀರಿಯಾಗಳಿಂದ ಮುಕ್ತಗೊಳಿಸುತ್ತದೆ

ಆನಿಸುಬಾಣ್ಣಿ

ಡಿಸೆಂಬರ್ 2017 9

ಪರಮಾತ್ಮನಲ್ಲಿ ನಂಬಿಕೆ ಇಟ್ಟಿರುವವರಿಗಾಗಿ, ಅವನ ಕಲ್ಯಾಣ ಗುಣಗಳಿಂದಲೇ ಈ ಜಗದ್ವ್ಯಾಪಾರ ನಡೆಯುತ್ತದೆಂದು ನಂಬಿರುವವರಿಗಾಗಿ ಶ್ರೇಷ್ಠ ಭಗವದ್ಭಕ್ತನ ಲಕ್ಷಣಗಳು.....

ಯೇ ಹಿತಾಃ ಸರ್ವಜಂತೂನಾಮ್ ಗತಾಸೂಯಾ ಅಮತ್ತರಾ ವಶಿನೋ ನಿಸ್ಪುಹಃ ಶಾಂತಸ್ತೇವೈ ಭಾಗವತೋತ್ತಮಾಃ ||1||
ಯಾರು ಎಲ್ಲಾ ಜೀವಿಗಳ ಹಿತವನ್ನೇ ಬಯಸುತ್ತಾರೋ, ಅಸೂಯೆ, ಮತ್ತರರಹಿತರೋ ಇಂದ್ರಿಯಗಳನ್ನು ತಮ್ಮ ವಶದಲ್ಲಿಟ್ಟುಕೊಂಡಿರುವರೋ, ನಿಸ್ಪುಹರೋ, ಶಾಂತರೋ ಅವರೇ ಉತ್ತಮ ಭಗವದ್ಭಕ್ತರು.

ಕರ್ಮಣಾ ಮನಸಾ ವಾಚಾ ಪರಪೀಡಾಂ ನ ಕುರ್ವತೆ ಅಪರಿಗ್ರಹಾಶೀಲಾಸ್ತ ತೇ ವೈ ಭಾಗವತಾಃ ಸ್ತೃತಾಃ ||2||
ಕಾರ್ಯಾ ವಾಚಾ ಮನಸಾ ಯಾರು ಪರರನ್ನು ಪೀಡಿಸುವುದಿಲ್ಲವೋ ಪರರಿಂದ ಏನನ್ನೂ ಪಡೆದುಕೊಳ್ಳುವುದಿಲ್ಲವೋ (ಗುಣವೊಂದನ್ನು ಬಿಟ್ಟು) ಅವರನ್ನೇ ಉತ್ತಮ ಭಗವದ್ಭಕ್ತರೆಂದು ತಿಳಿಯಬೇಕು.

ಸತ್ಯಥಾಶ್ರವಣೇ ಯೇಷಾಂ ವರ್ತತೆ ಸಾತ್ಯಕೀ ಮತಿಃ ತತ್ಯಕ್ತ ವಿಷ್ಣುಭಕ್ತಾಸ್ತ ತೇವೈ ಭಾಗವತೋತ್ತಮಾಃ ||3||
ಯಾರ ಮನಸ್ಸು ಭಗವಂತನನ್ನು ಕುರಿತಾದ ಸತ್ಯಥೆಗಳನ್ನೇ ಕೇಳಲಿಚ್ಛಿಸುತ್ತವೆಯೋ ಅಂತಹವರು ನಿಜವಾದ ಭಗವದ್ಭಕ್ತರೆಂದು ಕರೆಯಲ್ಪಡುತ್ತಾರೆ.

ಮಾತಾಪಿತೋಸ್ತ ಶುಶ್ರೂಷಾಂ ಕುರ್ವಂತಿ ಯೇ ನರೋತ್ತಮಾಃ ಗಂಗಾವಿಶ್ವೇಶ್ವರಧಿಯಾ ತೇವೈ ಭಾಗವತೋತ್ತಮಾಃ ||4||

ತಂದೆ ತಾಯಿಗಳ ಸೇವೆಯನ್ನು ಪಾರ್ವತೀ ಪರಮೇಶ್ವರರ ಪೂಜೆಯೆಂದರಿತು ಯಾರು ಮಾಡುವರೋ ಅವರೇ ನಿಜವಾದ ಭಗವದ್ಭಕ್ತರೆಂದು ಕರೆಯಲ್ಪಡುತ್ತಾರೆ.

ವ್ರತೀನಾಂ ಚ ಯತೀನಾಂ ಚ ಪರಿಚರ್ಯಾಸ್ತ ಯೇ ವಿಯುಕ್ತ ಪರನಿದಾಂಸ್ತ ತೇವೈ ಭಾಗವತೋತ್ತಮಾಃ ||5||
ವ್ರತ ನಿರತರನ್ನು ಮತ್ತು ಯತಿಗಳ ಪರಿಚರ್ಯೆಯನ್ನು ಯಾರು ಮಾಡುತ್ತಾರೋ ಮತ್ತು ಪರನಿಂದೆಯನ್ನು ಯಾರು ಮಾಡುವುದಿಲ್ಲವೋ ಅವರೇ ನಿಜವಾದ ಭಗವದ್ಭಕ್ತರೆನಿಸುತ್ತಾರೆ.

ಸರ್ವೇಷಾಂ ಹಿತವಾಕ್ಯಾನಿ ಯೇ ವದಂತಿ ನರೋತ್ತಮಾಃ ಯೇ ಗುಣಗ್ರಾಹಿಣೋ ಲೋಕಿ ತೇ ವೈ ಭಾಗವತಾಃ ಸ್ತೃತಾಃ ||6||
ಎಲ್ಲರಲ್ಲೂ ಯಾರು ಹಿತವಾಕ್ಯಗಳನ್ನೇ ನುಡಿಯುತ್ತಾರೋ ಮತ್ತು ಈ ಲೋಕದಲ್ಲಿ ಅವಗುಣಗಳನ್ನು ಬಿಟ್ಟು ಗುಣಗಳನ್ನೇ ಗ್ರಹಿಸುತ್ತಾರೋ ಅವರೇ ನಿಜವಾದ ಭಗವದ್ಭಕ್ತರೆಂದು ಕರೆಯಲ್ಪಡುತ್ತಾರೆ.

ಆತ್ಮವತ್ ಸರ್ವಭೂತಾನಿ ಯೇ ಪಶ್ಯಂತಿ ನರೋತ್ತಮಾಃ ತುಲ್ಯಾ ಶತ್ರುಷು ಮಿತ್ರೇಷು ತೇವೈ ಭಾಗವತೋತ್ತಮಾಃ ||7||
ಎಲ್ಲ ಜೀವಿಗಳನ್ನೂ ತನ್ನಂತೆ ಯಾರು ತಿಳಿಯುತ್ತಾರೋ ಮತ್ತು ಶತ್ರುವಿನಲ್ಲೂ ಮಿತ್ರನಲ್ಲೂ ಸಮಭಾವದಿಂದಿರುವರೋ ಅವರೇ ನಿಜವಾದ ಭಗವದ್ಭಕ್ತರು.

ಅನ್ಯೇಶಾಂ ಉದಯಂ ದೃಷ್ಟ್ವಾ ಯೇ ಅಭಿನಂದಂತಿ ಮಾನವಾಃ ಹರಿನಾಮಪರಾ ಯೇ ಚ ತೇವೈ ಭಾಗವತೋತ್ತಮಾಃ ||8||

ಪರರ ಅಭ್ಯುದಯವನ್ನು ಕಂಡು ಯಾರೋ ಕರುಬದೆ ಸಂತೋಷಪಡುತ್ತಾರೋ, ಯಾರು ಸದಾ ಹರಿನಾಮ ಸ್ಮರಣೆಯಲ್ಲೇ ನಿರತರೋ ಅವರೇ ನಿಜವಾದ ಭಗವದ್ಭಕ್ತರು.

ಶಿವೇ ಚ ಪರಮೇಶೇಚ ವಿಷ್ಣೌ ಚ ಪರಮಾತ್ಮನಿ ಸಮಭುಧ್ಯಾ ಪ್ರವರ್ತಂತೆ ತೇ ವೈ ಭಾಗವತಾಃ ಸ್ತೃತಾ ||9||
ಶಿವ ಮತ್ತು ವಿಷ್ಣು ಎಂಬ ಬೇಧಭಾವವಿಲ್ಲದೆ, ಎರಡೂ ರೂಪದಲ್ಲೂ ಸಮಭಾವ, ಸಮಬುದ್ಧಿಯಿಂದ ಯಾರು ಪ್ರವರ್ತಿಸುತ್ತಾರೋ ಅವರೇ ನಿಜವಾದ ಭಗವದ್ಭಕ್ತರು.

ಮಿತ್ರರೇ ಎಲ್ಲರಲ್ಲೂ ಭಕ್ತಿಯೆಂಬುದು ಇರುತ್ತದೆ. ಪ್ರಮಾಣ ಮತ್ತು ಉತ್ಕಟತೆ ಭಿನ್ನ ಭಿನ್ನವಾಗಿರುತ್ತದೆ. ಇಲ್ಲಿ ನಾವೆಲ್ಲರೂ ಆತ್ಮವಲೋಕನ ಮಾಡಿಕೊಂಡು ಮೇಲೆ ಹೇಳಿದ ಗುಣಗಳಿದ್ದರೆ, ವೃದ್ಧಿಮಾಡಿಕೊಳ್ಳಬೇಕು, ಇಲ್ಲದಿದ್ದರೆ ಬೆಳೆಸಿಕೊಳ್ಳಬೇಕು. ಬನ್ನಿ ನಾವೆಲ್ಲಾ ನಮ್ಮನ್ನು ನಾವೇ ಉದ್ಧರಿಸಿಕೊಳ್ಳೋಣ.

ಸರ್ವೇ ಜನಾಃ ಸುಜನಾ ಭವಂತು ಸರ್ವೇ ಸುಜನಾಃ ಸುಖಿನಃ ಸಂತು

ಶ್ರೇಷ್ಠ ಭಗವದ್ಭಕ್ತರ ಲಕ್ಷಣ



‘ಇಂದು ಯುವಕ, ನಾಳೆ ಮುದುಕ’ ಹೌದು ಎಲ್ಲರೂ ಒಂದಿಲ್ಲೊಂದು ದಿನ ವೃದ್ಧರಾಗುವುದು ಸಹಜ. ಮುಷ್ಟು ಜೀವನದ ಹಂತಗಳಲ್ಲಿ ಒಂದು. ವಯಸ್ಸಾದವರು ಯುವಕರಂತೆ ಓಡಾಡಿಕೊಂಡಿರಲು ಆಗುವುದಿಲ್ಲ ನಿಜ. ಆದರೆ ವಯೋವೃದ್ಧರು ಅನುಭವವುಳ್ಳವರು. ಯುವಕರಿಗೆ ಮಾರ್ಗದರ್ಶನ ಮಾಡಬಲ್ಲವರಾಗಿರುತ್ತಾರೆ. ವೃದ್ಧರನ್ನು ಗೌರವದಿಂದ ಕಾಣುವುದು ನಮ್ಮ ಕರ್ತವ್ಯ ಹಾಗೂ ಧರ್ಮ.

ಮಹಾಭಾರತದಲ್ಲಿ ಬರುವ ಧರ್ಮವ್ಯಾಧ ತನ್ನ ವಯಸ್ಸಾದ ತಂದೆ ತಾಯಿಯರ ಸೇವೆ ಮಾಡುತ್ತಿದ್ದ. ರಾಮಾಯಣದಲ್ಲಿ ಕಾಣಲಾಗುವ ಶ್ರವಣಕುಮಾರ ಅಂಧರಾಗಿದ್ದ ತನ್ನ ತಂದೆ ತಾಯಿಯರನ್ನು ಹೆಗಲ ಮೇಲೆ ಹೊತ್ತೊಯ್ದು ದೇವರುಗಳ ದರ್ಶನವನ್ನು ಮಾಡಿಸಿ ಮುಕ್ತಿಯನ್ನು ನೀಡಿಸಿದ.

ವೃದ್ಧರೆಂದರೆ ಜೀವನದ ಸಂಧ್ಯಾ ಕಾಲದಲ್ಲಿರುವವರು. ವೃದ್ಧರನ್ನು ಸಂತೋಷವಾಗಿಡಬೇಕಾದುದು ಹಿರಿಯರ ಕರ್ತವ್ಯ. ಆದರೆ ಇಂದು ವೃದ್ಧರನ್ನು ಗೌರವದಿಂದ ಕಾಣುವುದು ಕಡಿಮೆಯಾಗಿದೆ. ವೃದ್ಧರ ಸಂಖ್ಯೆ ಕಡಿಮೆಯೇನಿಲ್ಲ. ನಮ್ಮ ದೇಶದ ವೃದ್ಧರ ಸಂಖ್ಯೆ ಆರುಕೋಟಿ ಮೀರಿದೆ. ಸಾಮಾನ್ಯವಾಗಿ ಅರವತ್ತೈದು ವರ್ಷ ದಾಟಿದವರನ್ನು ವೃದ್ಧರ ಗುಂಪಿಗೆ ಸೇರಿಸುವರು. ಇಂಥವರನ್ನು ಅವರ ಜೀವನ ಸಂಧ್ಯಾ ಕಾಲದಲ್ಲಿ ಅಲಕ್ಷಿಸಬಾರದು. ತಮ್ಮ ಜೀವನ ಪೂರ್ತಿ ಅವರು ಮಕ್ಕಳು ಮೊಮ್ಮಕ್ಕಳಿಗಾಗಿ ಶ್ರಮಿಸಿರುತ್ತಾರೆ. ಆದರೆ ಇಂದು ವಯಸ್ಸಾದ ತಂದೆ ತಾಯಿಯರನ್ನು ತುಂಬಾ ಕೆಳಮಟ್ಟದಲ್ಲಿ ನೋಡಿಕೊಳ್ಳುವುದನ್ನು ನೋಡುತ್ತಿದ್ದೇವೆ. ಕೆಲಸಕ್ಕೆ ಬಾರದವರು ಎಂದು ಕೆಲವರು



ಹಿರಿಯರು ಕಾಳಜಿ ಇರಲಿ...

❖ ಡಿ.ಸಿ. ರಾಮಚಂದ್ರ

ಹಿಂದಿನ ಕಾಲದಲ್ಲ ಜನ ಗುರು ಹಿರಿಯರಲ್ಲಿ ಭಕ್ತಿಭಾವ, ಶ್ರೀತಿಯನ್ನುಳ್ಳವರಾಗಿದ್ದರು. ಉತ್ತಮ ಬಾಂಧವ್ಯದೊಂದಿಗೆ ಸಂಸ್ಕೃತಿಯನ್ನು ಬೆಳೆಸುತ್ತಿದ್ದರು. ಆದರೆ ಇಂದಿನ ಯಾಂತ್ರಿಕ ಬದುಕಿನ ನಡುವೆ ಸಾವಿಗೂ ಅನುಕಂಪ ತೋರುವುದನ್ನು ಮರೆತಿದ್ದೇವೆ. ಯುವ ಜನತೆ ತಮ್ಮ ತಂದೆ ತಾಯಿಯನ್ನು ಕಡೆಗಣಿಸಿ ವೃದ್ಧಾಶ್ರಮಕ್ಕೆ ಸೇರಿಸುವ ಪ್ರವೃತ್ತಿ ಬೆಳೆಸಿಕೊಳ್ಳುತ್ತಿದ್ದಾರೆ. ಪ್ರತಿಯೊಬ್ಬರೂ ತಮ್ಮ ತಂದೆ ತಾಯಿಯನ್ನು ಗೌರವ ಹಾಗೂ ಶ್ರೀತಿಯಿಂದ ಕಾಣುವ ಮನೋಭಾವವನ್ನು ಬೆಳೆಸಿಕೊಂಡಾಗ ಮಾತ್ರ ನಮ್ಮ ಸಂಸ್ಕೃತಿಯ ಮಹತ್ವ ಹೆಚ್ಚಾಗುತ್ತದೆ

ಅವರನ್ನು ವೃದ್ಧಾಶ್ರಮಕ್ಕೆ ಸೇರಿಸಿರುತ್ತಾರೆ. ಆದರೆ ಅವರು ಮುಂದೊಂದು ದಿನ ತಾವೂ ಮುದುಕರಾಗುತ್ತೇವೆ ಎಂಬುದನ್ನು ಆ ಕ್ಷಣದಲ್ಲಿ ಮರೆತಿರುತ್ತಾರೆ. ಇಂದು ನಾವು ನಮ್ಮ ಸಮಾಜದಲ್ಲಿ ಅವಿಭಕ್ತ ಕುಟುಂಬಗಳನ್ನು ನೋಡಲು ಹೋದರೆ ಕೇವಲ ಬೆರಳೆಣಿಕೆಯಷ್ಟೇ. ಇಂದಿನ

ಜೀವನಶೈಲಿಯೇ ಹಾಗಾಗಿದೆ. ಜೀವನ ಕೇವಲ ಯಾಂತ್ರಿಕ ಬದುಕಾಗಿದೆ. ಹಾಗಾಗಬಾರದು ಎಲ್ಲರೂ ಪ್ರೀತಿ ವಾತ್ಸಲ್ಯದಿಂದ ಬದುಕುವುದನ್ನು ರೂಢಿಸಿಕೊಳ್ಳಬೇಕು.


ವೃದ್ಧರಿಗಾಗಿ ಸರ್ಕಾರ ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಆ ಸವಲತ್ತುಗಳನ್ನು ಹಿರಿಯರು ಪಡೆಯಬೇಕು. ವಿದ್ಯಾವಂತರಾದ ಯುವಕರು ಗ್ರಾಮಾಂತರ ಪ್ರದೇಶದಲ್ಲಿ ಹಿರಿಯರಿಗೆ ಈ ಸವಲತ್ತುಗಳು ತಲುಪುವ ಹಾಗೆ ಮಾಡಬೇಕು. ನಾವು ಸಾಕಷ್ಟು ಕಡೆ ನೋಡುತ್ತೇವೆ. ‘ವೃದ್ಧರನ್ನು ಗೌರವಿಸಿದರೆ ಪರಮಾತ್ಮನನ್ನು ಗೌರವಿಸಿದಂತೆ’ ಹೌದು, ಹಿರಿಯರ ಆಶೀರ್ವಾದ ಮಾರ್ಗದರ್ಶನ ಇಂದಿನ ಯುವ ಪೀಳಿಗೆಗೆ ಅತ್ಯಂತ ಅವಶ್ಯಕ





ಒಳ್ಳೆಯ ಮಾತು...

ನಮ್ಮ ಆತ್ಮಗೌರವಕ್ಕೆ
ಧಕ್ಕೆಯುಂಟಾಗುತ್ತದೆ
ಎಂದಾದರೆ ಆ ಸ್ಥಳದಿಂದ
ದೂರ ಸರಿಯುವುದೇ ಮೇಲು.



ಕುವೆಂಪು

ವಿಶ್ವಮಾನವ ಸಂದೇಶ

❖ ಆರ್.ವಸಂತಕುಮಾರ್

ಇಡೀ ವಿಶ್ವಕ್ಕೆ

ಸರ್ವಮಾನ್ಯವಾಗುವಂತಹ 'ವಿಶ್ವಮಾನವ ಸಂದೇಶ' ಸಾರಿದವರು ರಸಖುಷಿ ಕುವೆಂಪು. ತಮ್ಮ ಸಾಹಿತ್ಯದ ಮೂಲಕ ವಿಶ್ವಪ್ರಜ್ಞೆಯನ್ನು ಜಗತ್ತಿಗೆ ಪಸರಿಸಿದ ಕೆಲವೇ ಕೆಲವು ಶ್ರೇಷ್ಠ ಚಿಂತಕರುಗಳಲ್ಲಿ ಅಗ್ರಗಣ್ಯರಾಗಿರುವ ಇವರು ಪ್ರಕೃತಿಯೇ ದೇವರು' ಎಂದು ಅಚಲವಾಗಿ ನಂಬಿದ್ದವರು. ಆದ್ದರಿಂದಲೇ ಅವರು ನಾಡಿನ ಜನತೆಗೆ 'ಗುಡಿ, ಚರ್ಚು, ಮಸೀದಿಗಳನ್ನು ಬಿಟ್ಟು ಹೊರಬನ್ನಿ' ಎಂದು ಕ್ರಾಂತಿಯ ಕರೆ ಕೊಟ್ಟರು. 'ದೈವವನ್ನು ಕಾಣುವುದಾದರೆ ಪ್ರಕೃತಿಯಲ್ಲಿ ಕಾಣು, ತಾಯಿಯನ್ನು ಕಾಣುವುದಾದರೆ ತಾಯಿ ಭಾರತಾಂಬೆಯಲ್ಲಿ ಕಾಣು' ಎಂಬುದು ಅವರ ದೃಢವಾದ ನಿಲುವು. ಭರತ ಖಂಡವು ಹಲವು ಶತಮಾನಗಳಿಂದ ಎದುರಿಸುತ್ತಿರುವ ಸರ್ವ ಪಿಡುಗುಗಳಿಗೆ ಜಾತಿಮತಗಳ ನಿರ್ಮೂಲನವೊಂದೇ ಸಿದ್ಧಾಂತದ ಎಂದು ಕುವೆಂಪು ಪ್ರತಿಪಾದಿಸಿದ್ದಾರೆ. ಈ ವೈಚಾರಿಕ ಹಿನ್ನೆಲೆಯಲ್ಲಿಯೇ "ನೂರು ದೇವರನ್ನೆಲ್ಲ ನೂಕಾಚೆ ದೂರ, ಭಾರತಾಂಬೆಯ ದೇವಿ ನಮಗಿಂದು ಪೂಜಿಸುವ ಬಾರ" ಎಂದು ಮೈದುಂಬಿ ಹಾಡಿದ್ದಾರೆ.

1935ರಷ್ಟು ಹಿಂದೆಯೇ -

'ಆ ಮತದ ಈ ಮತದ ಹಳೆಮತದ ಸಹವಾಸ ಸಾಕಿನ್ನು ಸಾರಿವೈ ಮನುಜ ಮತಕೆ ಓ ಬನ್ನಿ ಸೋದರರೆ ವಿಶ್ವಪಥಕೆ'

ಎಂದು ತರುಣರಿಗೆ ಕೊಟ್ಟ ಪ್ರೀತಿಯ ಆಮಂತ್ರಣದಲ್ಲಿ ನಾವು 'ಮನುಜ ಮತ ವಿಶ್ವಪಥ' ಎನ್ನುವ ಪರಿಕಲ್ಪನೆಯನ್ನು ಸ್ಪಷ್ಟವಾಗಿ ಗುರುತಿಸಬಹುದು.

ವಿಶ್ವಮಾನವತ್ವವನ್ನು ಸಾಧಿಸದೇ ಇರೋತನಕ, ಈ ಜಗತ್ತಿನ ಕೋಟಲೆಗಳು ತಮ್ಮೋದೇ ಇಲ್ಲ. ಅದು ನಿಶ್ಚಯ. ಈ ಮತಗಳು ಇರೋತನಕ, ಆ ಸ್ಥಿತಿಯನ್ನು ಸಾಧಿಸುವುದು ಸಾಧ್ಯವೇ ಇಲ್ಲ ಎಂಬುದು ಕುವೆಂಪುವರ ಅಭಿಮತ.

1959ರಲ್ಲಿ ಮಡಿಕೇರಿಯಲ್ಲಿ ಮೈಸೂರು ವಿಶ್ವವಿದ್ಯಾಲಯದ ವತಿಯಿಂದ ಆಯೋಜಿಸಿದ್ದ ಉಪನ್ಯಾಸ ಮಾಲೆಯಲ್ಲಿ ಮಾಡಿದ ಭಾಷಣದ ಶೀರ್ಷಿಕೆಯೇ 'ವಿಶ್ವಮಾನವ.' ಈ ಭಾಷಣದ ಬಹುಮುಖ್ಯ

ಆಶಯವೆಂದರೆ ನಮ್ಮ ವಿಶ್ವವಿದ್ಯಾಲಯಗಳು ವಿಶ್ವವಿದ್ಯೆಯನ್ನು (Education and culture that universities can give) ಜನರಿಗೆ ನೀಡಬೇಕು ಎಂಬುದಾಗಿತ್ತು. ಅದು ಜನಸಾಮಾನ್ಯರಿಗಲ್ಲಾ ಬೆಳಕಾಗಬೇಕು. ಈ ವಿಶ್ವವಿದ್ಯೆಯಿಂದ ಜನತೆಯಲ್ಲಿ ವಿಶ್ವಪ್ರಜ್ಞೆ ಮೂಡಬೇಕು. ಜಗತ್ತೆಲ್ಲಾ ಒಂದಾಗುತ್ತಿರುವ ಈ ಸಮಯದಲ್ಲಿ, ಯುದ್ಧವನ್ನು ಯಾವ ದೇಶವಾದರೂ ಬಯಸಿದರೆ ಎಲ್ಲ ದೇಶಗಳು ಸರ್ವನಾಶ ವಾಗುವ ಈ ಸಮಯದಲ್ಲಿ, ಈ ವಿಶ್ವವಿದ್ಯೆಯಿಂದ ಉಂಟಾಗುವ ವಿಶ್ವಪ್ರಜ್ಞೆ, ಅದರಿಂದ ಉಂಟಾಗುವ ವಿಶ್ವಮೈತ್ರಿ - ಇದು ಎಲ್ಲದಕ್ಕಿಂತಲೂ ಅತ್ಯಂತ ಅವಶ್ಯಕ. ಎಲ್ಲ ಶಕ್ತಿಗಳಿಗಿಂತಲೂ ಅತ್ಯಂತ ಅವಶ್ಯಕವಾಗಿರುವ ಶಕ್ತಿ, ನಮ್ಮ ಪ್ರಪಂಚವನ್ನು ಬದುಕಿಸುವ ಶಕ್ತಿ ವಿಶ್ವಮೈತ್ರಿ. ಅಂದರೆ ವಿಶ್ವವಿದ್ಯೆಯಿಂದ ವಿಶ್ವಪ್ರಜ್ಞೆ, ಅದರಿಂದ ವಿಶ್ವಮೈತ್ರಿ. ಅಂಥ ವಿಶ್ವಮೈತ್ರಿಯನ್ನು ಪಡೆದ ಮಾನವ 'ವಿಶ್ವಮಾನವ'. ಇಂಥ ವಿಶ್ವಮಾನವನನ್ನು ಸೃಷ್ಟಿಸುವ ನಿಲಯಗಳೇ ವಿಶ್ವವಿದ್ಯಾನಿಲಯಗಳಾಗಬೇಕೆಂಬುದು ಕುವೆಂಪು ಅವರ ಆಶಯ. ಈ ಸರ್ಕಾರ್ಯವನ್ನು ವಿಶ್ವವಿದ್ಯಾಲಯಗಳ ಪ್ರಸಾರಾಂಗದಿಂದ ಯಶಸ್ವಿಯಾಗಿ ಮಾಡಲು ಸಾಧ್ಯ ಎಂಬುದು ಅವರ ಸ್ಪಷ್ಟ ಅಭಿಪ್ರಾಯ.



ಒಳ್ಳೆಯ ಮಾತು...

**ಅನ್ಯರು ನಮ್ಮೊಡನೆ ಹೇಗಿರಬೇಕೆಂದು
ಬಯಸುತ್ತೇವೋ ನಾವೂ ಸಹ ಅವರೊಡನೆ
ಹಾಗೇ ನಡೆದುಕೊಳ್ಳಬೇಕು.**

“ಪ್ರತಿಯೊಂದು ಮಗುವು ಹುಟ್ಟುತ್ತಲೆ ವಿಶ್ವಮಾನವ. ಬೆಳೆಯುತ್ತಾ ನಾವು ಅದನ್ನು ‘ಅಲ್ಪಮಾನವ’ನನ್ನಾಗಿ ಮಾಡುತ್ತೇವೆ. ಮತ್ತೆ ಅದನ್ನು ‘ವಿಶ್ವಮಾನವ’ನನ್ನಾಗಿ ಮಾಡುವುದೇ ವಿದ್ಯೆಯ ಕರ್ತವ್ಯವಾಗಬೇಕು. ಹುಟ್ಟುವಾಗ ‘ವಿಶ್ವಮಾನವ’ನಾಗಿಯೆ ಹುಟ್ಟಿದ ಮಗುವನ್ನು ನಾವು ದೇಶ, ಭಾಷೆ, ಮತ, ಜಾತಿ, ಜನಾಂಗ, ವರ್ಣ ಇತ್ಯಾದಿ ಉಪಾಧಿಗಳಿಂದ ಬದ್ಧನನ್ನಾಗಿ ಮಾಡುತ್ತೇವೆ. ಅವೆಲ್ಲವುಗಳಿಂದ ಪಾರಾಗಿ ಅವನನ್ನು ‘ಬುದ್ಧ’ನನ್ನಾಗಿ, ಅಂದರೆ ವಿಶ್ವಮಾನವನನ್ನಾಗಿ, ಪರಿವರ್ತಿಸುವುದೇ ನಮ್ಮ ವಿದ್ಯೆ, ಸಂಸ್ಕೃತಿ, ನಾಗರಿಕತೆ ಈ ಎಲ್ಲದರ ಆದ್ಯ ಕರ್ತವ್ಯವಾಗಬೇಕು. ಪ್ರಪಂಚದ ಮಕ್ಕಳೆಲ್ಲ ‘ಅನಿಕೇತನ’ರಾಗಬೇಕು-ಲೋಕ ಉಳಿದು, ಬಾಳಿ ಬದುಕಬೇಕಾದರೆ!”

ಮಾನವ ವಿಕಾಸದ ಹಾದಿಯಲ್ಲಿ ಆಯಾಯ ಕಾಲದ ಅಗತ್ಯವನ್ನು ಪೂರೈಸಲು ಮಹಾಪುರುಷರು ಸಂಭವಿಸಿ ಹೋಗಿದ್ದಾರೆ. ಅವರಲ್ಲಿ ಕೆಲವರ ವಾಣಿ ವಿಶಿಷ್ಟ ಧರ್ಮವಾಗಿ ರೂಪುಗೊಂಡು ಕಡೆಗೆ ಮತವಾಗಿ ಪರಿಮಿತವಾಯಿತು. ಮಾನವರನ್ನು ಕೂಡಿಸಿ ಬಾಳಿಸಬೇಕೆಂಬ ಸದುದ್ದೇಶದಿಂದ ಹುಟ್ಟಿಕೊಂಡ ಮಹಾತ್ಮರವಾಣಿ ಮತವಾಗಿ ಮಾದಕವಾಯಿತು. ಒಂದು ಯುಗಕ್ಕೆ ಅಗತ್ಯವೆನಿಸಿದ್ದ ಧರ್ಮ ಕಾಲಾನು ಕಾಲಕ್ಕೆ ಮತವಾಗಿ ನಿರುಪಯುಕ್ತವೆನಿಸಿ ಮತ್ತೊಂದು ಹೊಸ ಧರ್ಮಕ್ಕೆ ಎಡೆಗೊಟ್ಟದೂ ಉಂಟು. ಹೀಗಾಗಿ ಅನೇಕ ಧರ್ಮಗಳು ಮತಗಳಾಗಿ ಜನತೆಯನ್ನು ಗುಂಪು ಗುಂಪಾಗಿ ಒಡೆದಿವೆ. ಯುದ್ಧಗಳನ್ನು ಹೊತ್ತಿಸಿವೆ, ಜಗತ್ತಿನ ಕ್ಷೋಭೆಗಳಿಗೆಲ್ಲ ಮೂಲಕಾರಣವೆಂಬಂತೆ! ವಿಜ್ಞಾನಯುಗದ ಪ್ರಾಯೋಗಿಕ ದೃಷ್ಟಿಗೆ ಇನ್ನು ಮೇಲೆ ಮತಮೌಢ್ಯ ಒಪ್ಪಿಗೆಯಾಗದು. ವಿನೋಬಾಭಾವೆಯವರು ಈ ಹಿಂದೆ ಹೇಳಿದಂತೆ **“ಮತ ಮತ್ತು ರಾಜಕೀಯದ ಕಾಲ ಆಗಿಹೋಯಿತು. ಇನ್ನೇನಿದ್ದರೂ ಆಧ್ಯಾತ್ಮ ಮತ್ತು ವಿಜ್ಞಾನದ ಕಾಲ ಬರಬೇಕಾಗಿದೆ”** ಎಂಬುದೇ ಕವಿಯ ಮಹದಾಶಯ.

ವಿಶ್ವಮಾನವತ್ವವನ್ನು ಸಾಧಿಸದೇ ಇರೋತನಕ, ಈ ಜಗತ್ತಿನ ಕೋಟಲೆಗಳು ತಪ್ಪೋದೇ ಇಲ್ಲ. ಅದು ನಿಶ್ಚಯ. ಈ ಮತಗಳು ಇರೋತನಕ, ಆ ಸ್ಥಿತಿಯನ್ನು ಸಾಧಿಸುವುದು ಸಾಧ್ಯವೇ ಇಲ್ಲ ಎಂಬುದು ಅವರ ಅಭಿಮತ. ಶ್ರೀಕುವೆಂಪು ಅವರ ಪ್ರಕಾರ **“ಭಾರತೀಯನಾಗೋದು ಅಂದರೆ ವಿಶ್ವಮಾನವನಾಗೋದು. ಮೂಢನಂಬಿಕೆ, ಜಾತಿ - ಮತ - ಪುರಾಣ - ಸಂಪ್ರದಾಯ ಇತ್ಯಾದಿಗಳಲ್ಲಿ ಸಿಕ್ಕಿಹಾಕೊಳ್ಳೋದು ಭಾರತೀಯತೆ ಆಗೋದಿಲ್ಲ. ವಿಶ್ವಮಾನವತ್ವವನ್ನು**

ಭಾವದ ಮಟ್ಟದಲ್ಲಾದರೂ ಒಪ್ಪಿಕೊಳ್ಳದೆ ಹೋದರೆ ಅಂಥವನನ್ನು ಮೂರನೆ ದರ್ಜೆ ಅಥವಾ ನಾಲ್ಕನೇ ದರ್ಜೆಯವನೆಂತಲೇ ತಿಳಿದುಕೊಳ್ಳಬೇಕು.” ವಿಶ್ವಮಾನವನಾಗುವುದು ಎಂದರೆ ನಮ್ಮ ವ್ಯಕ್ತಿ ವಿಶಿಷ್ಟತೆಯನ್ನು ಕಳೆದುಕೊಂಡು ಅಮೂರ್ತವಾಗುವುದು ಎಂದಲ್ಲ. ಮನುಷ್ಯನ ವ್ಯಕ್ತಿತ್ವವು ಎಲ್ಲ ಬಗೆಯ ಜಾತಿ - ಮತ - ಪಂಥ - ವರ್ಗ - ವರ್ಣ - ದೇಶ - ಭಾಷೆ ಇತ್ಯಾದಿ ಉಪಾಧಿಗಳಿಂದ ಮುಕ್ತವಾದ ಒಂದು ಅನಿಕೇತನ ಪ್ರಜ್ಞೆಯಲ್ಲಿ ಅರಳಿಕೊಳ್ಳಬೇಕು ಎನ್ನುವುದೇ ಅವರ ವಿಶ್ವಮಾನವ ಸಂದೇಶದ ಸಾರ.

ಶ್ರೀಕುವೆಂಪು ವಿರಚಿತ ‘ಅನಿಕೇತನ’ ಗೀತೆಯು ಅಧ್ಯಾತ್ಮಶ್ರೀಯ ತತ್ವವನ್ನೇ ಬಿಂಬಿಸುವಂತದ್ದು. ಅಂದರೆ ಎಲ್ಲವನ್ನು ಮೀರುವ, ಅಂತದಿಂದ ಅನಂತದಡೆಗೆ ತುಡಿಯುವ, ಆ ಮೂಲಕ ಶೂನ್ಯವಾಗುವ, ಸಂಪೂರ್ಣನಾಗುವ, ಅಲ್ಲದಿಂದ ಭೂಮಕ್ಕೂ ಜಡದಿಂದ ಚೇತನಕ್ಕೂ ತುಚ್ಛದಿಂದ ಉಚ್ಛಕ್ಕೂ ಕನಿಷ್ಠದಿಂದ ಶ್ರೇಷ್ಠಕ್ಕೂ, ಪಯಣಿಸುವ, ಅನಿಕೇತನ ಪ್ರಜ್ಞೆಯ ಮುಖೇನ ವಿಶ್ವಪ್ರಜ್ಞೆಯಲ್ಲಿ ಲೀನವಾಗುವ, ಅದನ್ನು ಮೀರಿ ವಿಶ್ವಾತ್ಮದಲ್ಲಿ ಲೀನವಾಗುವ ಆಶಯ ಕವಿಯದು. ಆತ್ಮವು ಬಿಡುಗಡೆ ಹೊಂದಿ ಅನಿಕೇತನವಾಗುವ, ಅನಂತದಲ್ಲಿ ಅನಂತವಾಗುವ ಕಲ್ಪನೆಯು ಶುದ್ಧವಾದ ಅದ್ವೈತ ಹರಳುಗಟ್ಟುವ ಪರಿಯಾಗಿದೆ.

ಇಲ್ಲಿ ನಾವು ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಕುವೆಂಪು ಅವರ ದಾರ್ಶನಿಕತೆಯಾಗಲಿ, ಆಧ್ಯಾತ್ಮಿಕತೆಯಾಗಲೀ ಮೂಲತಃ ಸಮಾಜೋದ್ಧಾರದ, ಆತ್ಮೋದ್ಧಾರದ ಪ್ರತೀಕಗಳೇ ಆಗಿವೆ. ಜಾತಿ, ಮತ, ಗಡಿ, ರೂಪ, ವರ್ಣ, ವರ್ಗ ಮುಂತಾದ ಸಾಮಾಜಿಕ ಅನಿಷ್ಟಗಳನ್ನು ಮೀರಿದ ಒಂದು ಮುಕ್ತಸ್ಥಿತಿಯಲ್ಲಿ ನಿಲ್ಲಬೇಕು ಎಂಬುದೇ ಕವಿಯ ಅಂತರಂಗದ ಆಶಯ. ಇದು ಸಾಧ್ಯವಾಗುವುದು ಶುದ್ಧ ಅಧ್ಯಾತ್ಮದ ತತ್ತ್ವವು ವ್ಯಕ್ತಿಯ ವ್ಯಕ್ತಿತ್ವದಲ್ಲಿ ರೂಪಿತವಾದಾಗ ಮಾತ್ರ. ಅಲ್ಲಿ ಎಲ್ಲವೂ ಶೂನ್ಯ. ಸರ್ವಬಂಧನಗಳಿಂದ ಮುಕ್ತವಾದವನಿಗೆ ಇದು ಸಾಧ್ಯ.

**ರೂಪರೂಪಗಳನು ದಾಟಿ
ನಾಮಕೋಟಿಗಳನು ಮೀಟಿ
ಎದೆಯ ಬಿರಿಯೆ ಭಾವದೀಟಿ**

ಜಗತ್ತಿನ ಎಲ್ಲ ಬಂಧನಗಳಿಂದ ವಿಮುಕ್ತಿ ಪಡೆದು ನಿಲ್ಲುವ ಸ್ಥಿತಿಯೇ ಶೂನ್ಯಸ್ಥಿತಿ, ಮುಕ್ತಸ್ಥಿತಿ, ಗಗನಸ್ಥಿತಿ; ಆಗ ಸ್ಫುರಿಸುವುದೇ ಅದ್ವೈತದ ಸ್ಥಿತಿ. ‘ಸಂಸಾರಮರ’ದ ಕೆಳಗಿನ ಕೊಂಬೆಯಲ್ಲಿ ಕುಳಿತ ಹಕ್ಕಿಯು ಸಿಹಿಕಹಿ ಹಣ್ಣುಗಳನ್ನು ತಿಂದು ಕೊನೆಗೆ ವಿರಾಗಿಯಾಗಿ, ಮೇಲಿನ ಕೊಂಬೆಯ ಹಕ್ಕಿಯ ಆತ್ಮದಲ್ಲೇ ಲೀನವಾಗುವ ಆ ಹಕ್ಕಿ ಬೇರೆಯಲ್ಲ, ತಾನು ಬೇರೆಯಲ್ಲ. ಆತ್ಮಗಳೆಲ್ಲಾ ಒಂದೇ ಎಂಬ ಸತ್ಯದರ್ಶನ ಆ ಹಕ್ಕಿಗೆ ಆಗುವಂತೆ

**‘ಅನಂತ ತಾನ್ ಅನಂತವಾಗಿ
ಆಗುತಿಹೆನ ನಿತ್ಯಯೋಗಿ’**

ಹೀಗೆ ಆದಾಗ ಮಾತ್ರ ಅನುಭಾವದ, ದರ್ಶನದ ಫಲವತ್ತ ರಸಸಿದ್ಧಿ, ರಸಪೂರ್ಣತೆ ಸಿದ್ಧಿಸುತ್ತದೆ.

ಈ ಕವಿತೆಯು ಸಾಮಾಜಿಕ ಬಂಧನಗಳಿಂದ ಬಿಡುಗಡೆಗೊಂಡು, ಆತ್ಮವು ವಿಶ್ವಪ್ರಜ್ಞೆಯಲ್ಲಿ ಲೀನವಾಗುವಂತೆ ಆಶಿಸುತ್ತದೆ. ಈ ಕಾರಣಕ್ಕಾಗಿಯೇ ಈ ಕವಿತೆಯು ವಿಶ್ವಮಾನವಗೀತೆ, ಅದನ್ನೂ ಮೀರಿ ಅದು ಒಂದು ಆಧ್ಯಾತ್ಮಿಕ, ದಾರ್ಶನಿಕ ಗೀತೆಯಾಗಿದೆ. ಸರ್ವವನ್ನು ತ್ಯಜಿಸಿದ, ಮುಕ್ತನಾದ ಚೇತನದ ಕಥೆ, ಅನಿರ್ವಚನೀಯ ಅನುಭವದ ಪ್ರತೀಕತೆ. ನಿಕೇತನ ಅಂದರೆ ಮನೆ, ಅನಿಕೇತನ ಎಂದರೆ ಮನೆ ಇಲ್ಲದಿರುವುದು ಎನ್ನುವುದು ವಾಚ್ಯಾರ್ಥ. ಅದರ ಸೂಚ್ಯಾರ್ಥ ಯಾವುದೇ ಜಾತಿ, ಮತ, ಕುಲ, ಗೋತ್ರ, ಭಾಷೆ, ದೇಶಗಳಿಗೆ ಅಂಟಿಕೊಳ್ಳದೆ ಹಾಗೂ ಅವುಗಳಿಗೆ ಸೇರಿರುವ ಭ್ರಮೆಗಳನ್ನು ಹೊಂದದೆ ಮಾನಸಿಕ ಗೋಡೆಗಳನ್ನು ಕಟ್ಟಿಕೊಂಡು ಅದರಲ್ಲಿ ಉಳಿಯದೆ, ವಿಶ್ವಮನಸ್ಸನ್ನು ಒಳಗೊಂಡು ಚೈತನ್ಯ ವಿಶ್ವವ್ಯಾಪಕವಾಗಬೇಕು ಎಂಬ ಅರ್ಥ. ಮುಂದಿನ ಸಾಲುಗಳು ಈ ಅರ್ಥವನ್ನೇ ಇನ್ನೂ ವಿಸ್ತಾರವಾಗಿ ತಿಳಿಸುತ್ತವೆ. ಮನುಷ್ಯರ ಮನಸ್ಸು ಹೃದಯಗಳು ನಿಂತ ನೀರಾಗದೆ ನಿರಂತರ ಆಗುವಿಕೆಯತ್ತ ಹರಿಯುತ್ತಿರಲಿ

ಎಂಬ ಕವಿಯ ಆಶಯವನ್ನು ಆಗು ಆಗು ಆಗು ಸಾಲು ಧ್ವನಿಸುತ್ತದೆ.

ರಸಯುಷಿ ಕುವೆಂಪು ಅವರು ಈ ನಾಡು ಕಂಡ ಮಹಾನ್ ದಾರ್ಶನಿಕರು, ಅನುಭವಿಗಳು, ಅಧ್ಯಾತ್ಮದ ಪರಮ ಪ್ರತಿನಿಧಿಯಾಗಿ ಕಂಡು ಬರುತ್ತಾರೆ. ಅವರ ಕಾವ್ಯ ಮತ್ತು ಸಾಹಿತ್ಯಾಭಿವ್ಯಕ್ತಿಗಳು, ಅಧ್ಯಾತ್ಮಪ್ರೌಢಿಯಿಂದ ಅದ್ವಿ ಅದ್ವಿ ತೆಗೆದ, ಅಧ್ಯಾತ್ಮ ಜ್ಯೋತಿಯನ್ನು ಬೆಳಗಲು ಸಿದ್ಧಪಡಿಸಿದ ಬತ್ತಿಗಳೇ ಆಗಿವೆ. ಈ ನಿಟ್ಟಿನಲ್ಲಿ ಕುವೆಂಪು ಅವರ 'ಅನಿಕೇತನ' ಗೀತೆಯು ಅಧ್ಯಾತ್ಮ ರಸಲೋಕಕ್ಕೊಂದು ಕೈಮರ, ದಾರಿದೀಪ, ಅಧ್ಯಾತ್ಮ ರಸಸೌಧಕ್ಕೊಂದು ರನ್ನಗಿಂಡಿ. ಮನುಜಮತ, ವಿಶ್ವಪಥ, ಸರ್ವೋದಯ, ಸಮನ್ವಯ, ಪೂರ್ಣದೃಷ್ಟಿ ಈ ಪಂಚಮಂತ್ರಗಳು ಇನ್ನು ಮುಂದಿನ ದೃಷ್ಟಿಯಾಗಬೇಕಾಗಿದೆ. ಅಂದರೆ, ನಮಗೆ ಇನ್ನು ಬೇಕಾದುದು ಆ ಮತ ಈ ಮತ ಅಲ್ಲ; ಮನುಜಮತ. ಆ ಪಥ ಈ ಪಥ ಅಲ್ಲ; ವಿಶ್ವಪಥ. ಆ ಒಬ್ಬರ ಈ ಒಬ್ಬರ ಉದಯ ಮಾತ್ರವಲ್ಲ; ಸರ್ವರ ಸರ್ವಸ್ವರದ ಉದಯ. ಪರಸ್ಪರ ವಿಮುಖವಾಗಿ ಸಿಡಿದು ಹೋಗುವುದಲ್ಲ; ಸಮನ್ವಯಗೊಳ್ಳುವುದು. ಮಿತಮತದ ಆಂತಿಕ ದೃಷ್ಟಿಯಲ್ಲ, ಭೌತಿಕ ಪಾರಮಾರ್ಥಿಕ ಎಂಬ ಭಿನ್ನದೃಷ್ಟಿಯಲ್ಲ; ಎಲ್ಲವನ್ನು ಭಗವದ್ ದೃಷ್ಟಿಯಿಂದ ಕಾಣುವ ಪೂರ್ಣದೃಷ್ಟಿ.

ಯಾವ ಭಾವನೆಗಳು ಜಗತ್ತಿನಲ್ಲಿ ಎಲ್ಲ ಮಾನವರಿಗೂ ಅನ್ವಯವಾಗಬಹುದೋ ಅಂತಹ ಭಾವನೆ, ಅಂತಹ ದೃಷ್ಟಿ ಬರಿಯ ಯಾವುದೋ ಒಂದು ಜಾತಿಗೆ, ಮತಕ್ಕೆ, ಗುಂಪಿಗೆ, ಒಂದು ದೇಶಕ್ಕೆ ಮಾತ್ರ ಅನ್ವಯವಾಗುವುದಿಲ್ಲ. ಸರ್ವಕಾಲಕ್ಕೂ ಸರ್ವರಿಗೂ ಅನ್ವಯವಾಗುವ ಇವು ಮೂಲಮೌಲ್ಯಗಳು. ಈ ಮೌಲ್ಯಗಳು ಮಾನವರನ್ನು ಒಟ್ಟಾಗಿಸಿ ಬಾಳಿಸುವತ್ತ ಪ್ರೇರೇಪಿಸುತ್ತವೆ. ಗುಂಪುಗಾರಿಕೆಗೆ ಇಲ್ಲಿ ಅಸ್ಪದವಿಲ್ಲ. ಅದೇನಿದ್ದರೂ ರಾಜಕೀಯದ ಕರ್ಮ ಮಾತ್ರ, ವ್ಯಕ್ತಿ ಸ್ವಾತಂತ್ರ್ಯವನ್ನು ನೀಡಿಯೂ ಸಮಷ್ಟಿ ಉದ್ಧಾರದ ದೃಷ್ಟಿ ಇದರದು. ಈ ದೃಷ್ಟಿಗೆ ವ್ಯಕ್ತಿಗಳೆಷ್ಟೋ

ಅಷ್ಟು ಸಂಖ್ಯೆಯ ಮತಗಳಿರುವುದು ಸಾಧ್ಯ. ಅಷ್ಟೂ ಜನರು ಸಮಷ್ಟಿ ವಿಕಾಸಕ್ಕೆ ಸಾಧಕವಾಗುವುದೂ ಇದೆ. ಇಂತಹ ಮಹಾದರ್ಶನವನ್ನೇ 'ವಿಶ್ವಮಾನವಗೀತೆ' ಸಾರುತ್ತದೆ ಎನ್ನಬಹುದು. ಸಮನ್ವಯ, ಸರ್ವೋದಯ ಮತ್ತು ಪೂರ್ಣದೃಷ್ಟಿಗಳೇ ತನ್ನ ಮಹಾಕಾವ್ಯವಾದ 'ಶ್ರೀರಾಮಾಯಣ ದರ್ಶನ'ದ ತ್ರಿನೇತ್ರಗಳಾಗಿವೆ ಎಂಬುದು ಸ್ವತಃ ರಸಯುಷಿಯ ಅಭಿಮತ.

“ಪ್ರಾದೇಶಿಕ ಭಾಷೆ, ಸಂಸ್ಕೃತಿ ಇತ್ಯಾದಿಗಳನ್ನು ಎತ್ತಿ ಹಿಡಿಯುವ ನಿಮ್ಮ ನಿಲುವು, ನೀವು ಪ್ರತಿಪಾದಿಸುವ 'ವಿಶ್ವಮಾನವ' ಕಲ್ಪನೆಗೆ ಹೇಗೆ ಹೊಂದಿಕೊಳ್ಳುತ್ತದೆ?” ಎಂದು ಅವರ ನೆಚ್ಚಿನ ಶಿಷ್ಯರಾದ ಡಾ. ಜಿ.ಎಸ್. ಶಿವರುದ್ರಪ್ಪನವರು ಕೇಳಿದ ಪ್ರಶ್ನೆಗೆ ಅವರ ಪ್ರತಿಕ್ರಿಯೆ ಹೀಗಿತ್ತು.- “ವಿಶ್ವಮಾನವ ಎಂದ ಕೂಡಲೇ ನನ್ನ ದೇಹವನ್ನು ನಿರ್ಲಕ್ಷಿಸುತ್ತೇನೇನು? ನನ್ನ ಮನೆಯನ್ನು ನಿರ್ಲಕ್ಷಿಸುತ್ತೇನೇನು? ಅಥವಾ ನನ್ನ ಹತ್ತಿರದವರನ್ನು, ನನ್ನ ಭಾಷೆಯನ್ನು ನಿರ್ಲಕ್ಷಿಸುತ್ತೇನೇನು? ವಿಶ್ವಮಾನವತೆಯ ಕಲ್ಪನೆ ಇದ್ದಾವುದಕ್ಕೂ ವಿರುದ್ಧವಾದುದಲ್ಲ; ಅದು ಎಲ್ಲವನ್ನು ಒಳಗೊಳ್ಳುತ್ತದೆ. It is not a negative idea, it is a positive idea.” ‘ಕಾವೇರಿಯಿಂದಮಾ ಗೋದಾವರಿವರಮಿದರ್ನಾಡು’ ಎಂದು ನೃಪತುಂಗನ ಕಾಲದಲ್ಲಿ ಬಣ್ಣಿಸಿದ್ದ ಕರ್ನಾಟಕ ನೆಲದ ಎಲ್ಲೆ ಇಂದಿಗೆ ಬಹಳಷ್ಟು ವ್ಯತ್ಯಾಸವಾಗಿರುವುದಕ್ಕೆ ನಾವು ಪರಿತಪಿಸುವುದು ಅನಾವಶ್ಯಕ. ಯಾಕೆಂದರೆ, ‘ಕರ್ನಾಟಕದ ಸಾಂಸ್ಕೃತಿಕ ಮೇರೆ ನಮ್ಮೆಲ್ಲರಿಂದ ಮಾನಸಿಕವಾಗಿ ನಿರಂತರವೂ ನಿರ್ಣಯವಾಗುತ್ತಿರುತ್ತದೆ” (ಸ. ಗದ್ಯ ಸಂ - 2, ಪು - 144). ಇಂತಹ ಸಾಂಸ್ಕೃತಿಕ ಕರ್ನಾಟಕದ ಬಗ್ಗೆ ಬಹಳ ಹೆಮ್ಮೆಯಿಂದ ಮಾತನಾಡುವ ಕುವೆಂಪು, ತಾವು ಎಷ್ಟರಮಟ್ಟಿಗೆ ಕನ್ನಡಿಗರೋ ಅಷ್ಟರಮಟ್ಟಿಗೆ ಭಾರತೀಯರು ಹೌದು. ಅಷ್ಟೇ ಅಲ್ಲದೇ ತಾನು ನೆಲೆ ನಿಂತಿರುವ ಎಲ್ಲೆಯನ್ನು ಮೀರಿ ಮನುಷ್ಯನ ವ್ಯಕ್ತಿತ್ವವು ಅನಿಕೇತನ

ಪ್ರಜ್ಞೆಯಲ್ಲಿ ವಿಸ್ತಾರವಾಗಬೇಕು ಎನ್ನುವ ವಿಶ್ವಮಾನವತೆಯ ಕನಸು ಕಂಡವರು ಆಗಿದ್ದಾರೆ.

ಪೂರ್ಣದೃಷ್ಟಿ

ಯಾವುದೇ ಒಬ್ಬ ಮಹಾಕವಿ ಜಗತ್ತನ್ನು (ವಿಷಯ) ವಿವಿಕ್ತತೆಯಲ್ಲಿ ಮಾತ್ರ ಗ್ರಹಿಸುವುದಿಲ್ಲ; ಗ್ರಹಿಸಲು ಸಾಧ್ಯವಿಲ್ಲ; ಅದರ ಸಮಗ್ರತೆಯಲ್ಲಿ ಗ್ರಹಿಸುತ್ತಾನೆ. ಇದನ್ನೇ ಕುವೆಂಪು ಅವರು 'ದರ್ಶನ' ಎನ್ನುತ್ತಾರೆ. ಕವಿಯ ಕಣ್ಣು ಈ ದರ್ಶನದ ಮುಖೇನ ಲೋಕದ ವ್ಯವಹಾರಗಳನ್ನು ಗ್ರಹಿಸುವಾಗ, ಅವುಗಳನ್ನು ಬಿಡಿ ಬಿಡಿಯಾಗಿ ಮಾತ್ರವಲ್ಲ, ಆ ಬಿಡಿ ಭಾಗಗಳು ಯಾವ ಒಂದು 'ಇಡಿ'ಯ ಅಥವಾ ಸಮಗ್ರತೆಯ ಅವಿನಾಭಾವವಾಗಿಯೋ, ಅವುಗಳ ಸಹಿತ ಗ್ರಹಿಸುತ್ತದೆ. ಇದಕ್ಕೆ ರಸಯುಷಿಗಳು ನೀಡಿರುವ ಮತ್ತೊಂದು ಹೆಸರೇ 'ಪೂರ್ಣದೃಷ್ಟಿ'. ಪೂರ್ಣದೃಷ್ಟಿ ಎನ್ನುವುದು 'ದರ್ಶನ' ಎನ್ನುವುದಕ್ಕೆ ಒಂದು ಪರ್ಯಾಯನಾಮ. ಪೂರ್ಣದೃಷ್ಟಿಯ ನಿಜವಾದ, ಶಾಶ್ವತವಾದ ಸರ್ವೋತ್ಕೃಷ್ಟವಾದವೇ 'ದರ್ಶನ.'

ಸಮಾಜದಲ್ಲಿ ನಾವು ಕಾಣುವ ಎಲ್ಲ ಘಟನೆಗಳು, ಧರ್ಮಗಳು, ವ್ಯಕ್ತಿಗಳನ್ನು ಕೇವಲ ಒಂದೇ ದೃಷ್ಟಿಕೋನದಿಂದ ನೋಡದೆ ಸವಿಸ್ತಾರವಾದ, ವ್ಯಾಪಕ ದೃಷ್ಟಿಯಿಂದ ನೋಡಿದರೆ ಪ್ರತಿಯೊಂದು ಅಲೋಚನೆಗಳು ಎಷ್ಟು ವೈವಿಧ್ಯತೆಯಿಂದ ಕೂಡಿವೆ ಎಂಬ ಸತ್ಯ ನಮ್ಮ ಗಮನಕ್ಕೆ ಬರುತ್ತದೆ. ವಿಶ್ವದಲ್ಲಿ ಎಷ್ಟು ಮತಗಳಿವೆಯೋ ಅಷ್ಟೇ ಪಥಗಳು ಇವೆ. ಆ ಮತಗಳಲ್ಲಿ ಒಳಪಂಗಡಗಳಿರುವಂತೆ, ಈ ಪಥಗಳಲ್ಲಿಯೂ ಒಳದಾರಿಗಳಿವೆ. ಉದಾಹರಣೆಗೆ ವಿಭಿನ್ನ ವಿಚಾರಧಾರೆಗಳನ್ನು ಪ್ರತಿಪಾದಿಸುವ ದ್ವೈತ - ಅದ್ವೈತ - ವಿಶಿಷ್ಟಾದ್ವೈತಗಳು ವೈದಿಕ ಧರ್ಮದಲ್ಲಿ ಇರುವಂತೆ, ಜೈನಧರ್ಮದಲ್ಲಿ ಶ್ವೇತಾಂಬರ, ದಿಗಂಬರ; ಬೌದ್ಧಧರ್ಮದಲ್ಲಿ ಮಹಾಯಾನ - ಹೀನಯಾನ; ಕ್ರೈಸ್ತಧರ್ಮದಲ್ಲಿ ಕ್ಯಾಥೋಲಿಕ್ - ಪ್ರಾಟೆಸ್ಟಂಟ್; ಇಸ್ಲಾಂಧರ್ಮದಲ್ಲಿ ಷಿಯಾ - ಸುನ್ನಿಗಳಿವೆ. ಈ ಎಲ್ಲವುಗಳು ಪ್ರತಿಪಾದಿಸುವ ಸಿದ್ಧಾಂತಗಳು ಅಚ್ಚರಿಗೊಳಿಸುವ ರೀತಿಯಲ್ಲಿ ವರ್ತಿಸುತ್ತವೆ. ಈ ಎಲ್ಲ ತತ್ವಗಳು ಪರಿಪೂರ್ಣತೆಯನ್ನು ಬೆಂಬಲಿಸದೆ, ಆಂತಿಕ ದೃಷ್ಟಿಗಳಾಗಿಯೇ ಉಳಿದಿವೆ. ಇವುಗಳನ್ನು ಕೂಲಂಕಷವಾಗಿ ಪರಿಷ್ಕರಿಸಿ, ಪ್ರತಿಯೊಬ್ಬರ ಸಾಮರ್ಥ್ಯ ಮತ್ತು ಅಭಿರುಚಿಗೆ ಅನುಗುಣವಾಗಿ 'ಪೂರ್ಣದೃಷ್ಟಿ'ಯನ್ನು ಪಡೆಯಬೇಕಾಗಿದೆ ಎಂಬುದು ಕುವೆಂಪು ಅವರ ಚಿಂತನಧಾರೆ.


ಮನೆ ಮದ್ದು

ಎರಡು ಚಮಚ ಜೀರಿಗೆಗೆ ನೀರು ಬೆರೆಸಿ ರಾತ್ರಿ ಪೂರ್ತಿ ನೆನೆಸಿಟ್ಟು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಆ ನೀರನ್ನು ಕುದಿಸಿ ಕುಡಿಯಬೇಕು, ಜೊತೆಯಲ್ಲಿ ಜೀರಿಗೆಯನ್ನು ತಿನ್ನಬೇಕು. ಹೀಗೆ ಮಾಡಿದರೆ ಕ್ರಮೇಣ ತೂಕ ಕಡಿಮೆಯಾಗುತ್ತದೆ.

ಡಿ.ಸೆಂಬರ್ 2017

ಪಯೋಪಕಾರ

❖ ದಾಸಾನುದಾಸ



ಉಪಕಾರ ಮಾಡುವುದು ನಮ್ಮ ಸಂಸ್ಕೃತಿ. ಪರೋಪಕಾರಕ್ಕೆ ನಮ್ಮ ಸಂಸ್ಕಾರಗಳಲ್ಲಿ ಬಹಳ ಮಹತ್ವವನ್ನು ನೀಡಿದ್ದಾರೆ ನಮ್ಮ ಪೂರ್ವಜರು. ಆದರೆ ಯಾರಿಗೆ ಯಾವ ಸಮಯದಲ್ಲಿ ಏನಂಥ ಉಪಕಾರವನ್ನು ಮಾಡಬೇಕು ಎನ್ನುವುದೇ ಜಿಜ್ಞಾಸೆಯ ವಸ್ತುವಾಗುತ್ತದೆ. ಉದಾ:ಯಾರೋ ಒಬ್ಬ ದುಡಿದು ಸುಸ್ತಾಗಿ, ನೆಲದ ಮೇಲೆ ಮಲಗಿ ನಿद्रಿಸುತ್ತಿರುವವನನ್ನು ಅಲುಗಾಡಿಸಿ, ಎಬ್ಬಿಸಿ, ಹಾಸಿಗೆಯನ್ನು ಹುಡುಕಿಕೊಂಡು ಮಲಗಿಕೋ ಎಂದು ಹೇಳುವುದು ಉಪಕಾರವೇನು?

ಉಪಕಾರಮಾಡುವೆ ಎಂದು ಪರರ ನೆಮ್ಮದಿಯನ್ನು ಕಸಿಯಬಾರದು. ಮತ್ತೊಬ್ಬರಿಗೆ ಒಳಿತನ್ನು ಮಾಡುವುದು ಅಷ್ಟು ಸುಲಭವಲ್ಲ. ಒಬ್ಬ ಆರಾಮಾಗಿ ನೆಲದಲ್ಲಿ ಕಾಲು ಮೇಲೆ ಕಾಲು ಹಾಕಿಕೊಂಡು ಮಲಗಿದ್ದನಂತೆ. ಮತ್ತಾರೋ ಒಬ್ಬ ಬಂದು ಅವನನ್ನು 'ಎದ್ದೇಳು, ಚುರುಕಾಗು, ಕೆಲಸಮಾಡು, ಅಭಿವೃದ್ಧಿ ಹೊಂದು, ಸಕಲ ಭಾಗ್ಯಗಳನ್ನೂ ಸಂಪಾದಿಸು, ಸ್ಥಿತಿವಂತನಾಗು, ಎಂದು ಉಪದೇಶ ಮಾಡಿದನಂತೆ. ಅದಕ್ಕವನು "ಹಾಗೆಲ್ಲಾ ಮಾಡಿದೇ ಎಂದಿಟ್ಟುಕೊಳ್ಳಿ, ಮುಂದಕ್ಕೆ?" ಎಂಬ ಪ್ರಶ್ನೆ ಕೇಳಿದಾಗ, "ಮುಂದಕ್ಕೆ, ಆರಾಮಾಗಿ ಕಾಲಮೇಲೆ ಕಾಲ ಹಾಕಿಕೊಂಡು, ಮಲಗಿ ಆನಂದವಾಗಿರಬಹುದು" ಎಂದನಂತೆ. "ಅಯ್ಯೋ!!! ನಾ ಈಗಾಗಲೇ ಆ ಸ್ಥಿತಿಯಲ್ಲಿದ್ದೇನೆ, ನಿಮ್ಮ ದಾರಿ ನೀವು ನೋಡ್ಕೊಳ್ಳಿ" ಎಂದನಂತೆ ಈ ಭೂಪತಿ. ಹೀಗೆ ಪುಗಸಟ್ಟೆ ಸಲಹೆಗಳನ್ನು ಕೊಡುವವರು ನಮಗೆ ಬಹಳ ಜನ ಸಿಗುತ್ತಾರೆ. ಏಕೆಂದರೆ ಈ ಜಗತ್ತಿನಲ್ಲಿ ಅತೀ ಸುಲಭವಾದ ಕೆಲಸಗಳೆಂದರೆ 'ಅನ್ಯರಿಗೆ ಸಲಹೆ ನೀಡುವುದು ಮತ್ತು ಮತ್ತೊಬ್ಬರು ಮಾಡಿದ ಕೆಲಸದಲ್ಲಿ ಹುಳುಕು ಹುಡುಕುವುದು'.

ತೃಪ್ತಿಯೋಪನಿಷತ್ತು ತನ್ನ 'ಶಿಕ್ಷಾವಲ್ಲಿ' ಯಲ್ಲಿ ಕೊಡುವ ವಿಷಯವನ್ನು ಪ್ರಸ್ತಾಪಿಸುತ್ತಾ 'ಭಿಯಾ ದೇಯಂ' ಎಂದಿದೆ. ಯಾರಿಗಾದರೂ ಏನನ್ನಾದರೂ ಕೊಡುವಾಗ

ಮನಸ್ಸಿನಲ್ಲಿ 'ಭಯ' ವನ್ನಿಟ್ಟುಕೊಂಡು ಕೊಡು ಎಂದಿದೆ. ಭಯವೇತಕ್ಕಿ ಎಂದರೆ, ನಾವು ಕೊಟ್ಟ ವಸ್ತು, ಸಲಹೆ ಅಥವಾ ವಿಷಯ ಅವರಿಗೆ ಉಪಯೋಗಕ್ಕೆ ಬರುತ್ತದೋ ಅಥವಾ ಅದರಿಂದ ಅವರಿಗೆ ಏನಾದರೂ ತೊಂದರೆಯಾಗುತ್ತದೆಯೋ ಏನೋ ಎಂಬ 'ಭಯ' ವನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಕೊಡಬೇಕು ಎನ್ನುತ್ತದೆ. ಹಾಗೆ ನಮ್ಮ ಮನಸ್ಸಿನಲ್ಲಿ ಭಯವಿಟ್ಟುಕೊಂಡರೆ, ಆಗ ನಾವು ಕೊಡುವುದು ಸೂಕ್ತವಾಗಿ, ಉಪಯುಕ್ತವಾಗಿ, ಅನುಕೂಲವಾಗಿರುತ್ತದೆ.

ಮಾನ್ಯ ಗುಂಡಪ್ಪನವರು ತಮ್ಮ ಮಂಕುತಿಮ್ಮನ ಕಗ್ಗದಲ್ಲಿ 'ಸುಲಭವಲ್ಲೊಳಿತನೆಗೆ' ಎಂದು ಹೇಳಿ ಪರರಿಗುಪಕರಿಸುವುದು ಅಷ್ಟು ಸುಲಭವಲ್ಲ, ಎಂದಿದ್ದಾರೆ. ಅನ್ಯರ ಅವಶ್ಯಕತೆಗಳನ್ನು ಅರಿಯುವುದು ಬಹಳ ಕಷ್ಟ. ಅದು ಏನೋ ಇದ್ದರೆ ನಾವು ಮತ್ತೇನನ್ನೋ, ಊಹಿಸಿ, ಭಾವಿಸಿ ಕೊಟ್ಟಾಗ, ಎಡವಟ್ಟಾಗುತ್ತದೆ. ನಿಷ್ಪ್ರಯೋಜಕ ವಸ್ತು ಅಥವಾ ಸಲಹೆಯನ್ನು ನೀಡಿ ಅನ್ಯರಿಗೆ ಉಪಕರಿಸದೆ, ಹಲವು ಬಾರಿ ತೊಂದರೆಯನ್ನೇ ಮಾಡಿದಂತಾಗುತ್ತದೆ. ನಮ್ಮ ಉದ್ದೇಶ್ಯ 'ಶುದ್ಧ'ವಾಗಿದ್ದರೂ, ಅನ್ಯರಿಗೆ

ಬೇಕಾದ ವಸ್ತು ಅಥವಾ ವಿಷಯ, ಬೇಕಾದ ಸಮಯದಲ್ಲಿ, ಬೇಕಾದ ಪ್ರಮಾಣದಲ್ಲಿ ಕೊಡುವುದರಲ್ಲಿ ನಾವು ಸೋಲುತ್ತೇವೆ.

ಅನ್ಯರಿಗೆ ಉಪಕರಿಸಬೇಕು ಎನ್ನುವ ಭಾವನೆ ಒಳ್ಳೆಯದೇ ಆದರೂ ನಾವು ಮಾಡುವ ಉಪಕಾರ ಸೂಕ್ತವಾಗಿದೆಯೇ ಎಂದು ಆಲೋಚಿಸಿ ನಂತರ ಉಪಕರಿಸುವುದು ಒಳ್ಳೆಯದು. ಉದಾಹರಣೆಗೆ 'ತನ್ನ ಸಮಸ್ಯೆಗಳನ್ನು ತಾನೇ ಪರಿಹರಿಸಲು ಪ್ರಯತ್ನಪಡುತ್ತಿರುವವರಿಗೆ ಒಡನೆಯೇ ಸಹಾಯಮಾಡಲು ಹೋದರೆ, ಅವರ ಪ್ರಯತ್ನ ಮತ್ತು ಅವರ ಸಾಹಸಕ್ಕೆ ಅಡ್ಡಿಯೊಡ್ಡಿ ಅವರ ಕ್ಷಮತೆಯನ್ನು ಕುಂಠಿತಗೊಳಿಸಿದಂತೆಯೇ ಅಲ್ಲವೇ? ಕೈಲಾಗದವರಿಗೆ ಮತ್ತು ದೀನರಿಗೆ ಒದಗುವುದು ಸೂಕ್ತ. ಕ್ಷಮತೆಯಿದ್ದವನಿಗೂ ಒದಗಿದರೆ ಅವನನ್ನು ಸೋಂಚೀರಿಯಾಗಿಸಿದಂತೆಯೇ ಅಲ್ಲವೇ?

ನಾವು ಮಾಡುವ ಉಪಕಾರ ಸೂಕ್ತವೋ ಅಲ್ಲವೋ ಎಂದು ನಿರ್ಧರಿಸುವುದೇ ಬಹಳ ಕಷ್ಟಕರವಾದ ಕೆಲಸ. ಅನ್ಯರಿಗೆ ಉಪಕಾರ ಮಾಡುವುದು ಸುಲಭವಲ್ಲ. ಉಪಕಾರ ಮಾಡಬೇಕೆಂದು ಶುದ್ಧಮನಸ್ಸಿದ್ದರೂ ಹಾಗೆ ಮಾಡುವಾಗ ಬಹಳ ಜಾಗರೂಕರಾಗಿರಬೇಕು. ನಾವು ಅನ್ಯರಿಗೆ ಸೂಕ್ತ ಉಪಕಾರ ಮಾಡಲಾಗದಿದ್ದರೆ, ಅವರ ಪಾಡಿಗೆ ಅವರನ್ನು, ಅವರ ಕರ್ಮಕ್ಕೆ ಅವರನ್ನು ಬಿಟ್ಟು, ಶುದ್ಧಮನಸ್ಸಿನಿಂದ ಅವರಿಗೆ ಶುಭವಾಗಲೆಂದು ಹಾರೈಸಿದರೆ, ಅವರಿಗೆ ಒಳಿತನ್ನು ಮಾಡಿದಂತೆಯೇ!

ಒಳ್ಳೆಯ ಮಾತು...

ಮನಸ್ಸು ಮಾಡಿದರೆ ಅಸಾಧ್ಯವಾದುದು ಯಾವುದೂ ಇಲ್ಲ. ಗೆದ್ದರೆ ಇನ್ನೊಬ್ಬರಿಗೆ ಸ್ಪೂರ್ತಿ, ಸೋತರೆ ನಮಗದ ಗೆಲುವಿನ ಮೆಟ್ಟಲು.



ಪಶ್ಚಾತ್ತಾಪ

ಮನುಷ್ಯ ನಿಜವಾದ
ಸಂತಸವನ್ನು
ಕಂಡುಕೊಳ್ಳುವ
ಹಾದಿಯೆಲ್ಲ ನಡೆಯಬೇಕು.
ತಾನೂ ಸಂತೋಷಪಟ್ಟು
ಇತರರನ್ನೂ
ಸಂತೋಷಪಡಿಸುವುದೇ
ಜೀವನದ ಧರ್ಮ. ಅದನ್ನು
ಸರಿಯಾಗಿ ಪಾಲಿಸಿದರೆ
'ಪಶ್ಚಾತ್ತಾಪ' ಪಡುವ
ಪ್ರಮೇಯವಿರುವುದಿಲ್ಲ.

❖ ರವಿ ತಿರುಮಲೈ

ಸಾಮಾನ್ಯವಾಗಿ ಮನುಷ್ಯನ ಜೀವನ ಸುಳ್ಳು ಮತ್ತು ನಿಜಗಳಿಂದ ತುಂಬಿರುತ್ತದೆ. ಅವನು ಬದುಕಿದ್ದಕ್ಕೂ ಸುಳ್ಳನ್ನು ಹಲವು ವೇಳೆ ತನ್ನ ಮರ್ಯಾದೆ ಕಾಪಾಡಿಕೊಳ್ಳಲು, ಹಲವು ಬಾರಿ ಅನ್ನರನ್ನು ಕಾಪಾಡಲು, ಕೆಲವು ವೇಳೆ ಅನಾವಶ್ಯಕವಾಗಿ ಮತ್ತೆ ಕೆಲವೊಮ್ಮೆ ಸಂದರ್ಭವನ್ನು ದಾಟುವುದಕ್ಕಾಗಿ ಹೇಳುತ್ತಿರುತ್ತಾನೆ. ಆದರೆ ಒಂದು ವಿಷಯ ಮಾತ್ರ ಸತ್ಯ. ಅದೇನೆಂದರೆ ಮನುಷ್ಯನ ಕೊನೆಯ ಗಳಿಗೆಗಳು ಸಮೀಪಿಸುತ್ತಿದಂತೆಯೇ ಅವನ ಬಾಯಿಂದ ಸತ್ಯವಲ್ಲದೆ ಬೇರೇನೂ ಹೊರಡುವುದಿಲ್ಲ.

ನಾ ಇಲ್ಲಿ ಹೇಳ ಹೊರಟಿರುವ ಕಥೆ ಒಂದು ಆಸ್ಪತ್ರೆಯಲ್ಲಿ ಸಾಮಾನ್ಯವಾಗಿ ಕೊನೆಯುಸಿರು ಎಳೆಯುತ್ತಿರುವ ರೋಗಿಗಳನ್ನು ತರಲಾಗುತ್ತಿದ್ದ ವಾರ್ಡಿನಲ್ಲಿ ಕೆಲಸಮಾಡುತ್ತಿದ್ದ ಓರ್ವ ದಾದಿಯದು. ಮೊದ ಮೊದಲಿಗೆ ಆ ದಾದಿಗೆ ತನ್ನನ್ನು ಈ ವಾರ್ಡಿಗೆ ಕಳುಹಿಸಿದ್ದಾರಲ್ಲ ಎಂದು ಬಹಳ ಬೇಸರವಿತ್ತು. ಕಾಲಕಳೆದಂತೆ ಆಕೆ ಅಲ್ಲಿ ಬರುವ ರೋಗಿಗಳಲ್ಲಿ ಒಂದು ಸಾಮ್ಯವನ್ನು ಕಂಡಳು. ಅಲ್ಲಿಗೆ ಬರುವ ತೀರಾ ವಯಸ್ಸಾದ ರೋಗಿಗಳೆಲ್ಲರೂ ಒಂದೇ ರೀತಿಯ ಮಾತುಗಳನ್ನಾಡುತ್ತಿದ್ದರು. ಅದೇನೆಂದರೆ 'ಪಶ್ಚಾತ್ತಾಪ'. ಅವರು ಬದುಕಿನಲ್ಲಿ ಮಾಡಲಾಗದಿದ್ದ ವಿಚಾರವಾಗಿ 'ಪಶ್ಚಾತ್ತಾಪ'. ಅದನ್ನು ಸೂಕ್ತವಾಗಿ ಗಮನಿಸಿದ ಆಕೆ ಕಂಡದ್ದೇನೆಂದರೆ ಎಲ್ಲರ 'ಪಶ್ಚಾತ್ತಾಪ'ವೂ ಒಂದೇ ರೀತಿಯದಾಗಿತ್ತು. ಎಲ್ಲರೂ ಅದನ್ನೇ

ಪುನರುಚ್ಚರಿಸುತ್ತಿದ್ದರು. ಎಂಟು ವರ್ಷಗಳ ಕಾಲ ಆ ವಾರ್ಡಿನಲ್ಲಿ ಕಳೆದ ನಂತರ ಆಕೆ ಕಂಡಿದ್ದೇನೆಂದರೆ ಐದು ರೀತಿಯ 'ಪಶ್ಚಾತ್ತಾಪ' ಗಳು. ಅವು ಎಲ್ಲರಲ್ಲೂ ಸಮಾನವಾಗಿತ್ತು.

ಆದ್ದರಿಂದ ನಾವು ಇಂದು ಇಲ್ಲಿ ಸಾಮಾನ್ಯವಾಗಿ ಮನುಷ್ಯರಲ್ಲಿರುವ ಆ ಐದು ರೀತಿಯ 'ಪಶ್ಚಾತ್ತಾಪ' ಗಳ ಬಗ್ಗೆ ವಿಚಾರ ಮಾಡುವ. ಅದಕ್ಕೆ ಮುಂಚೆ ಆ ಐದು ಪಶ್ಚಾತ್ತಾಪಗಳನ್ನು ಉಲ್ಲೇಖ ಮಾಡಿರುವ ಪುಸ್ತಕದ ಹೆಸರು 'THE TOP 5 REGRETS OF THE DYING' ಮತ್ತು ಆ ಪುಸ್ತಕವನ್ನು ಬರೆದವರು 'BROWNWARE' ಎಂಬಾತ. ಆತ ಉಲ್ಲೇಖ ಮಾಡಿರುವ ಪಶ್ಚಾತ್ತಾಪಗಳು ಹೀಗಿವೆ:

ಆತ ಉಲ್ಲೇಖ ಮಾಡಿರುವ ಐದನೆಯ ಪಶ್ಚಾತ್ತಾಪವೆಂದರೆ "I wish I had let myself be happier" ನಾನು ನನ್ನನ್ನು ಮತ್ತಷ್ಟು ಸಂತೋಷದಿಂದ ಇಟ್ಟುಕೊಳ್ಳಬಹುದಿತ್ತು. ಆದರೆ ಸಂತೋಷವೆನ್ನುವುದು ನಮ್ಮಲ್ಲಿರುವ ದೊಡ್ಡ ಬಂಗಲೆ, ಬೆಲೆಬಾಳುವ ಗಾಡಿ, ಆಸ್ತಿ-ಪಾಸ್ತಿ ಇತ್ಯಾದಿಗಳು ಇದ್ದರೆ ಸಂತೋಷ. ಅವುಗಳು ಇಲ್ಲದಿದ್ದರೆ ಸಂತೋಷವಿಲ್ಲ" ಎನ್ನುವ ವಾದವನ್ನು ಮನೋವಿಜ್ಞಾನ ತಳ್ಳಿಹಾಕುತ್ತದೆ. ಎರಡೂ ಸಂದರ್ಭದಲ್ಲಿ ನಾವು ಸಂತೋಷದಿಂದ

ಇರಬೇಕೆಂದುಕೊಂಡರೆ ಖಂಡಿತವಾಗಿಯೂ ಇರಬಹುದು. ಸಂತೋಷ ಹೇಗೆ ಸಿಗುತ್ತದೆ ಎಂದರೆ, ಯಾರಿಗಾದರೂ ಸಹಾಯ ಮಾಡುವುದರಿಂದ, ಮತ್ತೊಬ್ಬರಿಗೆ ಸಂತಸವನ್ನು ನೀಡುವುದರಿಂದ, ನಮ್ಮವರೊಂದಿಗೆ ಸಮಯ ಕಳೆಯುವುದರಿಂದ ಮತ್ತು ಬದುಕಿನ ಪ್ರತಿ ಘಳಿಗೆಯನ್ನೂ ಸಂತಸದಿಂದ ಅನುಭವಿಸುವುದರಿಂದ ಸಂತೋಷ ಸಿಗುತ್ತದೆ. ಹಾಗೆ ಸಂತೋಷ ಪಡುವ ಪ್ರವೃತ್ತಿ ಬೆಳೆಸಿಕೊಂಡರೆ ಈ ರೀತಿಯ ಪಶ್ಚಾತ್ತಾಪ ಪಡುವ ಸಂದರ್ಭ ಬರುವುದಿಲ್ಲ.

ಆತ ಉಲ್ಲೇಖ ಮಾಡಿರುವ ನಾಲ್ಕನೆಯ ಪಶ್ಚಾತ್ತಾಪವೆಂದರೆ 'I wish I had stayed in touch with my friends' ನಾನು ನನ್ನ ಸ್ನೇಹಿತರ ಸಂಪರ್ಕದಲ್ಲಿದ್ದಿದ್ದರೆ ಚೆನ್ನಾಗಿರುತ್ತಿತ್ತು. ಮನುಷ್ಯ ತನ್ನ ಬದುಕಿನಲ್ಲಿ, ಜೀವನದ ಜಂಜಡದಲ್ಲಿ ಎಷ್ಟು ಮುಳುಗಿ ಹೋಗುತ್ತಾನೆಂದರೆ ಅವನು ಬಂಧುತ್ವ ಮತ್ತು ಸಂಬಂಧಗಳನ್ನು ಮರೆತು ಹೋಗುತ್ತಾನೆ. ಸ್ನೇಹಿತರನ್ನು, ಮುಖ್ಯವಾಗಿ ಸುಖ ದುಃಖಗಳಲ್ಲಿ ತನಗೆ ಒತ್ತಾಸೆಯಿಂದ ನಿಲ್ಲುವಂತಹ ಸ್ನೇಹಿತರನ್ನು, ಸಹಾಯ ಮಾಡುವಂತಹ ಸ್ನೇಹಿತರನ್ನು ಮತ್ತು ಜೀವನದ ಬಹುಪಾಲು ಕಾಲವನ್ನು ಯಾರೊಂದಿಗೆ ಕಳೆದಿದ್ದವೋ ಅಂತಹ ಸ್ನೇಹಿತರನ್ನು ಮರೆತು ದೂರಾಗುತ್ತಾನೆ. ಹಾಗಾಗಿ ನಮಗೆ ವಿವಾಹಿತರಾಗಿರಬಹುದು. ಮಕ್ಕಳು ಇರಬಹುದು, ನಾವಷ್ಟೇ

ಜೀವನದ ಸುಳಿಯಲ್ಲಿ ಸಿಲುಕಿದ್ದರೂ ಸ್ನೇಹಿತರನ್ನು ಮರೆಯಬಾರದು. ಏಕೆಂದರೆ ಬದುಕಿನಲ್ಲಿ ಸಂಕಟದ ಸಮಯದಲ್ಲಿ ಸಾಂತ್ವನ ಹೇಳುವವನೇ ಸ್ನೇಹಿತ. ಈ ಸಾಲುಗಳನ್ನು ಓದಿದ ಮೇಲೆ ನಿಮ್ಮ ಹತ್ತಿರದ ಆದರೆ ನೀವು ಮರೆತ ಅಥವಾ ಸಂಪರ್ಕದಲ್ಲಿಲ್ಲದ ಸ್ನೇಹಿತರನ್ನು ಹುಡುಕಿ, ಫೋನ್ ಮಾಡಿ, ಕಡೆಯ ಪಕ್ಷ ಫೇಸ್ ಬುಕ್‌ನಲ್ಲಿ ಹುಡುಕಿ ಸಂಪರ್ಕಮಾಡಿ ಮತ್ತೆ ನಂಟನ್ನು ಬೆಸೆದುಕೊಳ್ಳಿ. ಆಗ ಖಂಡಿತ ಮನಸ್ಸಿಗೆ ಸಂತೋಷವಾಗುತ್ತದೆ. ಸಂಪರ್ಕ ಮಾಡಲಾಗದ ಸ್ಥಿತಿಗೆ ತಲುಪಿ ಇಂತಹ ಪಶ್ಚಾತ್ತಾಪ ಪಡುವುದಕ್ಕಿಂತ ಇದು ಲೇಸಲ್ಲವೇ?

ಇನ್ನು ಮೂರನೆಯ ಪಶ್ಚಾತ್ತಾಪವೆಂದರೆ, 'I wish I had the courage to express my feelings' ನನ್ನ ಭಾವನೆಗಳನ್ನು ನಾನು ಧೈರ್ಯವಾಗಿ ಹೇಳಿದ್ದರೆ...! ಬಹಳಷ್ಟು ಜನರು ಸಮಾಜದ ಭಯದಿಂದ, ಮನೆಯವರ ಹೆದರಿಕೆಯಿಂದ ಅಥವಾ ಬೇರೆ ಯಾವುದೋ ಕಾರಣದಿಂದ ತಮ್ಮ ಭಾವನೆಗಳನ್ನು ಧೈರ್ಯವಾಗಿ ಬಯಲು ಮಾಡದೆ ಇರುತ್ತಾರೆ. ಹಾಗೆ ಮಾಡುವುದರಿಂದ ಭಾವನೆಗಳು ಅಡಗಿ ಹೋಗಿ ಸುಖದ ಗಳಿಗೆಗಳಿಂದ ವಂಚಿತರಾಗುತ್ತಾರೆ. ಮುಖತಃ ಹೇಳಲಾಗದಿದ್ದರೆ, ಪತ್ರ ಮುಖೇನ, ಅಥವಾ ಮಿತ್ರರ ಮೂಲಕ, ಬಂಧು ಬಳಗದವರ ಮೂಲಕ ನಮ್ಮ ಭಾವನೆಗಳನ್ನು ಅರುಹುವುದರಿಂದ ನಮ್ಮಲ್ಲಿನ ಭಾವನೆಗೆ ರೂಪ ಸಿಗುತ್ತದೆ. ನಮ್ಮ ಭಾವ ತಲುಪಬೇಕಾದ ಎಡೆಗೆ ತಲುಪುತ್ತದೆ. ಇದರಿಂದ ಮಾನಸಿಕ ನೆಮ್ಮದಿ ಸಿಗುತ್ತದೆ. ಧೈರ್ಯವನ್ನು ತಂದುಕೊಂಡು ಹೇಳಬೇಕಾದದ್ದನ್ನು ಹೇಳಿದ್ದರೆ ಇಂತಹ ಪಶ್ಚಾತ್ತಾಪದ ಸಂಕಟ ಬರುತ್ತಿರಲಿಲ್ಲ ಅಲ್ಲವೇ?

ಇನ್ನು ಎರಡನೆಯ ಬಹು ಮುಖ್ಯ ಪಶ್ಚಾತ್ತಾಪದ ಮಾತೆಂದರೆ 'I wish I had not worked so hard.' 'ನಾನು ಬದುಕಿನಲ್ಲಿ ಇಷ್ಟೊಂದು ಶ್ರಮಪಡಬೇಕಾಗಿರಲಿಲ್ಲವೇನೋ' ಎಂದು ಬದುಕಿನ ಅಂತ್ಯಕ್ಕೆ ಬಹು ಹತ್ತಿರವಾದಾಗ ಅನಿಸುತ್ತದೆ. 'ನಾನು ಇಷ್ಟೊಂದು ಶ್ರಮಪಟ್ಟಿ, ಇಷ್ಟೊಂದು ಕೂಡಿಟ್ಟೆ, ಹಾಗೆ ಮಾಡುವಾಗ 'ನನಗೆ' ನಾನು ಸಮಯವನ್ನೇ ಕೊಡಲಿಲ್ಲ. ನನಗಾಗಿ ನಾನು ಏನನ್ನೂ ಮಾಡಲಾಗಲಿಲ್ಲ. ಕೇವಲ ಅನ್ಯರಿಗಾಗಿಯೇ ಶ್ರಮಪಡುತ್ತಿದ್ದೆ' ಎಂದು. ಇಂದಿನ ಪರಿಸ್ಥಿತಿಯಲ್ಲಿ ಇದು ಬಹಳ ಸತ್ಯ. ಏಕೆಂದರೆ ಇಂದು ಜನರು ತಮ್ಮ ಸಂತೋಷಕ್ಕಾಗಿ ದುಡಿಯುವುದಿಲ್ಲ. ಅವರು ದುಡಿಯುವುದು ತಾವು ಮುನ್ನುಗ್ಗಿ ಅನ್ಯರನ್ನು ಹಿಮ್ಮೆಟ್ಟಿಸಲು, ತಮ್ಮನ್ನು ನಂಬಿದವರನ್ನು ಸುಖವಾಗಿಟ್ಟಿದ್ದೇವೆ ಎನ್ನುವ

ಭ್ರಮೆಯಿಂದ. ಏನನ್ನೋ ಸಾಧಿಸುತ್ತಿದ್ದೇವೆ ಎನ್ನುವ ಭ್ರಮೆಯಲ್ಲಿ ದುಡಿಯುವುದು ಮಾತ್ರವಾಗಿರುತ್ತದೆ. ಈ ನಿಟ್ಟಿನಲ್ಲಿ ತಾವು ಹಲವರನ್ನು ಹಿಮ್ಮೆಟ್ಟಿಸುವುದರಿಂದ ಅವರಿಗೆ ಸಂತೋಷವುಂಟಾಗುತ್ತದೆ. ಆದರೆ ಅದು ಕೇವಲ ತಾತ್ಕಾಲಿಕ ಸಂತೋಷವಾಗಿರುತ್ತದೆ ಮತ್ತು ಅದರಿಂದ ಯಾವ ಪ್ರಯೋಜನವೂ ಇರುವುದಿಲ್ಲ. ಹಾಗಾಗಿ ಎಷ್ಟು ಶ್ರಮ ಪಡಬೇಕೋ ಅಷ್ಟೇ ಶ್ರಮ ಪಡಬೇಕು. ಯಾರು ಯಾರಿಗೆ ಎಷ್ಟು ಸಮಯವನ್ನು ಕೊಡಬೇಕೋ, ಎಂದರೆ ಪತ್ನಿ/ಪತಿಗೆ, ಮಕ್ಕಳಿಗೆ, ತಂದೆ ತಾಯಂದಿರಿಗೆ, ಮಿತ್ರರಿಗೆ ಮತ್ತು ತಮಗೆ ಎಷ್ಟು ಸಮಯವನ್ನು ಕೊಡಬೇಕೋ ಅಷ್ಟನ್ನು ಕೊಡಲೇಬೇಕು. ಹಾಗೆ ಮಾಡದಿ ಮಕ್ಕಳಿಗೆ ನಿಮ್ಮ ಸಮಯವನ್ನು ನೀಡದಿದ್ದರೆ ಅವರಿಗೆ ಹೇಗೆನಿಸುತ್ತದೆ ಮತ್ತು ಮನೆಯ ವಾತಾವರಣ ಹೇಗಿರುತ್ತದೆ ಎನ್ನುವುದನ್ನು ಓದುಗರ ಊಹೆಗೆ ಬಿಟ್ಟಿದ್ದು. ಹಾಗಾಗಿ ನಿಜವಾದ ಸಂತಸವನ್ನು ಕಂಡುಕೊಳ್ಳುವ ಹಾದಿಯಲ್ಲಿ ನಡೆಯಬೇಕು. ತಾವೂ ಸಂತೋಷಪಟ್ಟು ಇತರರನ್ನೂ ಸಂತೋಷಪಡಿಸುವುದೇ ಜೀವನದ ಧರ್ಮ. ಅದನ್ನು ಸರಿಯಾಗಿ ಪಾಲಿಸಿದರೆ 'ಪಶ್ಚಾತ್ತಾಪ' ಪಡುವ ಪ್ರಮೇಯವಿರುವುದಿಲ್ಲ.

ಕಡೆಯದಾಗಿ ಜೀವನದ ಅಂತ್ಯದಲ್ಲಿ ತೊಂಬತ್ತು ಪ್ರತಿಶತ ಜನರ ಪಶ್ಚಾತ್ತಾಪ 'I wish I had the courage to live a life true to myself, and not the life others expected of me.' ನನ್ನ ಅಂತರಾತ್ಮಕ್ಕೆ ದ್ರೋಹ ಮಾಡಿದೆ. ಅದರ ದನಿಗೆ 'ಓ ಗೊಟ್ಟು' ಸತ್ಯವಾಗಿ ನಡೆದುಕೊಂಡಿದ್ದರೆ' ಎನ್ನುವ ಪಶ್ಚಾತ್ತಾಪ. 'ನಮಗೇನೋ ಆಗಬೇಕು ಎಂದು ಇತ್ತು. ಆದರೆ ನಮ್ಮ ತಂದೆ ತಾಯಿಯರು, ಬಂಧು ಬಳಗದವರು ಏನನ್ನುತ್ತಾರೋ ಎನ್ನುವ ಭಯಕ್ಕೆ, ಸಂಕೋಚಕ್ಕೆ ನಾವು ಏನೋ ಆಗಿಬಿಡುತ್ತೇವೆ. ಕಲಾವಿದನಾಗಬೇಕೆಂದಿದ್ದವರು ಕೋವಿ ಹಿಡಿಯುವ ಯೋಧನಾಗಿ ಬಿಡುತ್ತಾರೆ, ಅಧ್ಯಾಪಕನಾಗಬೇಕೆಂದಿದ್ದವರು ಎಂಜಿನಿಯರ್ ಆಗಿಬಿಡುತ್ತಾರೆ. ಹಾಗಾಗಿ ಪ್ರತಿನಿತ್ಯ ನಾವು ಯಾವ ಕೆಲಸ ಮಾಡುತ್ತಿರುತ್ತೇವೋ ಅದರಿಂದ ನಮಗೆ

ಸಂತೋಷವಾಗುವುದಿಲ್ಲವಾದರೂ, ಕೇವಲ ಹಣ ಸಂಪಾದನೆಗಾಗಿ ಆ ಕೆಲಸ ಮಾಡುತ್ತೇವೆ. ನಮಗಿಷ್ಟವಿಲ್ಲದಿದ್ದರೂ ಒಂದು ರೀತಿಯ ಬಲವಂತಕ್ಕೆ ಆ ಕೆಲಸ ಮಾಡುತ್ತಿರುತ್ತೇವೆ. ಇಡೀ ಬದುಕು ನಮಗಿಷ್ಟವಿಲ್ಲದ ಕಾರ್ಯಕೆಲಸಗಳನ್ನು ಮಾಡುತ್ತಾ ಪ್ರತಿನಿತ್ಯ ಒಂದು ಬೇಸರದ ಜೀವನ ಮಾಡಿ ಸಾವಿನಂಚಿನಲ್ಲಿರುವಾಗ, ಬದುಕಿನ ಅಂತ್ಯದಲ್ಲಿ 'ಛೇ! ಇಂತಹ ಕೆಲಸವಾಯಿತು, ಬಹುಶಃ ನಾ ಇಚ್ಛಿಪಡುವ ಕೆಲಸ ಮಾಡಿದ್ದರೆ' ಎನ್ನುವ ಪಶ್ಚಾತ್ತಾಪದ ಭಾವ ಸಾಮಾನ್ಯ ಎಲ್ಲರ ಮನಸ್ಸಿನಲ್ಲೂ ಸುಳಿದು ಹೋಗುತ್ತದೆ. ಹಾಗಾಗಿ ಬದುಕಿನ ಅಂತ್ಯದವರೆಗೆ ಕಾಯದೆ, ಇಂದು ನಮಗೆ ನಾವು ಮಾಡುತ್ತಿರುವ ಕೆಲಸ ಇಷ್ಟವಿಲ್ಲದೆ ಹೋದರೆ ಅಥವಾ ನಮ್ಮ ಅಭಿರುಚಿಯ ಕೆಲಸ ಬೇರೆಯಾದೇ ಇದೆ ಎನ್ನುವುದಾದರೆ, ಜಗತ್ತಿನಲ್ಲಿ ಬದುಕಲು ಬಹುತೇಕ ನ್ಯಾಯಯುತವಾದ ಮಾರ್ಗಗಳಿವೆ. ನಮಗೆ ಇಷ್ಟವಾದ ಯಾವುದಾದರೂ ಒಂದು ಕೆಲಸವನ್ನು ಮಾಡುತ್ತಾ ತೃಪ್ತಿಯನ್ನು ಪಡೆಯಬಹುದು.

ಎಲ್ಲಾ ತಂದೆ ತಾಯಿಯರು ತಮ್ಮ ಮಕ್ಕಳಿಗೆ 'ನೀನು ಡಾಕ್ಟರ್ ಅಥವಾ ಎಂಜಿನಿಯರ್' ಆಗಬೇಕೆಂಬುವ ಒತ್ತಡವನ್ನು ಹೇರಬಾರದು. ಎಲ್ಲರೂ ಡಾಕ್ಟರ್ ಅಥವಾ ಎಂಜಿನಿಯರ್ ಆಗುವುದು ಸಾಧ್ಯವಿಲ್ಲ. ಪ್ರತಿಯೊಬ್ಬರೂ ಯಾವುದಾದರೂ ಒಂದು ಪ್ರವೃತ್ತಿಯಲ್ಲಿ ತಮ್ಮ ವೃತ್ತಿಯನ್ನು ರೂಢಿಸಿಕೊಳ್ಳುತ್ತಾರೆ. ಅವರನ್ನು ಆ ನಿಟ್ಟಿನಲ್ಲಿ ಬೆಲೆಯಲು ಬಿಟ್ಟರೆ ಬಹುಶಃ ಯಾರಿಗೂ 'ತಾನು ಆಗಬೇಕಾದದ್ದು ಆಗಲಿಲ್ಲವಲ್ಲ' ಎನ್ನುವ ಪಶ್ಚಾತ್ತಾಪ ಬದುಕಿನಲ್ಲಿ ಬರುವುದಿಲ್ಲ.

ಬದುಕಿನಲ್ಲಿ ನಿರ್ಭಯವಾಗಿ ಸಾಮಾಜಿಕ ವ್ಯವಸ್ಥೆಗೆ ಧಕ್ಕೆ ಬಾರದಂತೆ ನಾವು ಏನು ಮಾಡಬೇಕೆಂದಿದ್ದೇವೋ ಅದನ್ನು ಮಾಡಲಾದರೆ ಅಥವಾ ಏನಾಗಬೇಕೆಂದಿದ್ದೇವೋ ಅದಾದರೆ ಬದುಕು ಸಾರ್ಥಕವಾಗುತ್ತದೆ ಮತ್ತು ಬದುಕಿನ ಅಂತ್ಯವೂ, ಪಶ್ಚಾತ್ತಾಪ ರಹಿತವಾಗಿ, ಸಂತಸದಿಂದ ಕೂಡಿ ಶಾಂತ ಮತ್ತು ಸುಖ ಮರಣಕ್ಕೆ ನಾವು ಭಾಜನರಾಗಬಹುದು. ❀



ಬಿ ಜಿ ಎಸ್ ಹೆಲ್ತ್ ಅಂಡ್ ಎಜುಕೇಷನ್ ಸಿಟಿಯಲ್ಲಿ ಸಂಸ್ಥಾಪಕರ ದಿನಾಚರಣೆ

ಬಿ ಜಿ ಎಸ್ ಉತ್ಸವ

ಸಾಂಸ್ಕೃತಿಕ ಕಲಾ ಮಹೋತ್ಸವ



ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‌ನ ಬಿಜಿಎಸ್ ಸಮೂಹ ಸಂಸ್ಥೆಗಳ ವಿದ್ಯಾರ್ಥಿಗಳು ಬೆಂಗಳೂರಿನಲ್ಲಿರುವ ಬಿ ಜಿ ಎಸ್ ಹೆಲ್ತ್ ಅಂಡ್ ಎಜುಕೇಷನ್ ಸಿಟಿಯಲ್ಲಿ ಸಮಾವೇಶಗೊಂಡು ಪ್ರತಿವರ್ಷ ಸಂಸ್ಥಾಪಕರ ದಿನಾಚರಣೆಯನ್ನು ಅತ್ಯಂತ ವೈಶಿಷ್ಟ್ಯಪೂರ್ಣವಾಗಿ ನೆರವೇರಿಸುತ್ತಾರೆ. ತನ್ನೂಲಕ ಪರಮಪೂಜ್ಯ ಮಹಾಸ್ವಾಮಿಗಳವರಿಗೆ ತಮ್ಮ ಭಕ್ತಿಗೌರವಗಳನ್ನು ಸಮರ್ಪಿಸುತ್ತಾರೆ. ಕಳೆದ ಹತ್ತು ವರ್ಷಗಳಿಂದ ಸಂಸ್ಥಾಪಕರ ದಿನಾಚರಣೆಯ ಶುಭ ಸಂದರ್ಭದಲ್ಲಿ ಅತ್ಯಂತ ವೈಶಿಷ್ಟ್ಯಪೂರ್ಣವಾದ **“ಬಿಜಿಎಸ್ ಉತ್ಸವ”**ವನ್ನು ಆಚರಿಸುತ್ತಾ ತನ್ನೂಲಕ ತಮ್ಮ ಸುಪ್ತ ಮನಸ್ಸಿನಲ್ಲಿರುವ ಕಲಾ ಪೌಢಿಮೆಯನ್ನು ಹೊರ ಸೂಸುತ್ತಿದ್ದಾರೆ. ಶ್ರೀಮಠವೂ ಸಹ ಅದಕ್ಕೆ ಸೂಕ್ತವಾದ ಉತ್ತಮ ವೇದಿಕೆಯನ್ನೊದಗಿಸುತ್ತಿದೆ.

ಸಂಸ್ಥಾಪಕರ ದಿನಾಚರಣೆಯಂದು ನಡೆಯುವ **“ಬಿ ಜಿ ಎಸ್ ಉತ್ಸವ”** ಎಂಬ ಉತ್ಸವದಲ್ಲಿ ಸಾಂಸ್ಕೃತಿಕ ಲೋಕವೇ ಅನಾವರಣಗೊಂಡು ಪ್ರತಿಯೊಬ್ಬರನ್ನೂ ಮಂತ್ರಮುಗ್ಧಗೊಳಿಸುತ್ತದೆ. ಎರಡು ದಿನಗಳ ಕಾಲ ನಡೆಯುವ ಈ ಸಾಂಸ್ಕೃತಿಕ ಕಲರವ ಆಸ್ವಾಧಿಸುವವರ ಮನದಲ್ಲಿ ರಂಗಿನ ಚಿತ್ತಾರವನ್ನೇ ಬಿಡಿಸುತ್ತದೆ. ಸಂಸ್ಥಾಪಕ ಶ್ರೀ ಗುರುವಿನ ಹೆಸರಿನಲ್ಲಿ ಸಾಂಸ್ಕೃತಿಕ ಲೋಕವನ್ನೇ ಸೃಷ್ಟಿಸಿ ಅವರನ್ನು ಸ್ಮರಿಸುವ ರೀತಿ, ಅವರಿಗೆ ಸಲ್ಲಿಸುವ ಭಕ್ತಿ ಹಾಗೂ ಗೌರವ ನಿಜಕ್ಕೂ ವರ್ಣನಾತೀತ.

ಪ್ರತಿ ವರ್ಷದಂತೆ ಈ ಬಾರಿಯೂ ದಿನಾಂಕ 20.11.2017 ಮತ್ತು 21.11.2017ರಂದು ಎರಡು ದಿನಗಳ ಕಾಲ ಹತ್ತನೇ ವಾರ್ಷಿಕ **“ಬಿ ಜಿ ಎಸ್ ಉತ್ಸವ”**ವನ್ನು ಅತ್ಯಂತ ವೈಶಿಷ್ಟ್ಯಪೂರ್ಣವಾಗಿ ಆಚರಿಸಲಾಯಿತು. ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ|| ನಿರ್ಮಲಾನಂದನಾಥ ಮಹಾಸ್ವಾಮಿಗಳವರ ದಿವ್ಯ ಸಾನ್ನಿಧ್ಯ ಹಾಗೂ ಪೂಜ್ಯ ಶ್ರೀ ಶ್ರೀ ಪ್ರಕಾಶನಾಥ ಸ್ವಾಮಿಗಳವರ ನೇತೃತ್ವದಲ್ಲಿ ಎರಡು ದಿನಗಳ ಕಾಲ ನಡೆದ **“ಬಿ ಜಿ ಎಸ್ ಉತ್ಸವ”** ಸಾಂಸ್ಕೃತಿಕ ಲೋಕದ ದಿಗ್ಗಜರನ್ನೂ ನಿಬ್ಬೆರಗುಗೊಳಿಸುವಂತಿತ್ತು.

ಈ ಸಾಂಸ್ಕೃತಿಕ ಮಹೋತ್ಸವದಲ್ಲಿ ನವದೆಹಲಿ, ಬೆಂಗಳೂರು, ಮಂಗಳೂರು, ಕುಮಟ, ಚಿಕ್ಕಮಗಳೂರು, ಮೈಸೂರು

ಮುಂತಾದ ಜಿಲ್ಲೆಗಳಲ್ಲಿರುವ ಬಿಜಿಎಸ್ ಸಮೂಹ ಸಂಸ್ಥೆಗಳ ವಿದ್ಯಾರ್ಥಿಗಳು ಪಾಲ್ಗೊಂಡು ತಮ್ಮ ಕಲಾಪೌಢಿಮೆಯನ್ನು ಪ್ರದರ್ಶಿಸಿ ಕಲಾರಸಿಕರನ್ನು ಮಂತ್ರಮುಗ್ಧರನ್ನಾಗಿಸಿದರು.

ದಿನಾಂಕ 20.11.2017ರಂದು ನಡೆದ ಈ ಕಲಾ ಮಹೋತ್ಸವದ ಉದ್ಘಾಟನಾ ಸಮಾರಂಭವು ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ|| ನಿರ್ಮಲಾನಂದನಾಥ ಮಹಾಸ್ವಾಮಿಗಳವರ ದಿವ್ಯ ಸಾನ್ನಿಧ್ಯದಲ್ಲಿ ನೆರವೇರಿತು. ಸಮಾರಂಭವನ್ನು ಕೇಂದ್ರ ಸಚಿವರಾದ ಸನ್ಮನ್ಯ ಶ್ರೀ ಡಿ.ವಿ.ಸದಾನಂದಗೌಡರು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಪೂಜ್ಯ

ಶ್ರೀ ಶ್ರೀ ಪ್ರಕಾಶನಾಥಸ್ವಾಮಿಗಳವರು, ಕೇಂದ್ರ ಸಚಿವರಾದ ಶ್ರೀ ಉಪೇಂದ್ರ ಕುಶ್ವಾರವರು, ಚಿಂತಕರಾದ ಶ್ರೀ ಗುರುರಾಜ ಕರ್ಜಗಿರವರು, ಚಿತ್ರ ತಾರೆಯರಾದ ಶ್ರೀ ಧ್ರುವ ಸರ್ಜಾರವರು, ಕು.ರಚಿತಾ ರಾಂ ಮುಂತಾದ ಗಣ್ಯರು ಈ ಶುಭ ಸಂದರ್ಭಕ್ಕೆ ಸಾಕ್ಷಿಯಾದರು. ನಂತರ ವೇದಿಕೆಯ ಮೇಲಿದ್ದ ಎಲ್ಲ ಗಣ್ಯ ಮಾನ್ಯರೂ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಪದ್ಮಭೂಷಣ ಡಾ|| ಬಾಲಗಂಗಾಧರನಾಥ ಮಹಾಸ್ವಾಮಿಗಳವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ತಮ್ಮ ಭಕ್ತಿ ನಮನ ಸಲ್ಲಿಸಿದರು.

ಸಮಾರಂಭವನ್ನು ಉದ್ಘಾಟಿಸಿದ ಕೇಂದ್ರ ಸಚಿವರಾದ ಶ್ರೀ ಡಿ.ವಿ.ಸದಾನಂದಗೌಡರು ಮಾತನಾಡಿ, ಶ್ರೀ ಆದಿಚುಂಚನಗಿರಿಯ ಹಿಂದಿನ ಗುರುಗಳಾದ ಪರಮಪೂಜ್ಯ ಜಗದ್ಗುರು ಡಾ|| ಬಾಲಗಂಗಾಧರನಾಥ ಮಹಾಸ್ವಾಮಿಗಳವರ ದೂರದೃಷ್ಟಿಯ ಪರಿಣಾಮದಿಂದ ಇಂದು ದೇಶಾದ್ಯಂತ ಬಿ ಜಿ ಎಸ್ ಶಿಕ್ಷಣ ಸಂಸ್ಥೆಗಳು ಶೈಕ್ಷಣಿಕವಾಗಿ ಉತ್ತಮ ಸೇವೆ ಸಲ್ಲಿಸುತ್ತಿವೆ. ಗ್ರಾಮಾಂತರ ಪ್ರದೇಶದ ಜನತೆ ಶೈಕ್ಷಣಿಕವಾಗಿ ಎತ್ತರತ್ತರಕ್ಕೆ ಬೆಳೆಯಬೇಕು, ರೈತಾಪಿ ವರ್ಗದ ಬದುಕು ಹಸನಾಗಬೇಕು, ಬಡ ಜನರಿಗೂ ಉತ್ತಮ ಆರೋಗ್ಯ ದೊರಕಬೇಕು ಎಂಬುದು ಶ್ರೀ ಬಾಲಗಂಗಾಧರನಾಥ ಗುರುಗಳವರ ಆಶಯವಾಗಿತ್ತು. ಅಂತೆಯೇ ಇಂದು ಶ್ರೀ

ಮಠವು ಈ ಎಲ್ಲಾ ಕ್ಷೇತ್ರಗಳಲ್ಲೂ ಉತ್ತಮ ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯ ಎಂದು ತಿಳಿಸಿದರು.

ಪರಮಪೂಜ್ಯ ಮಹಾಸ್ವಾಮಿಗಳವರು ಆಶೀರ್ವಚನ ನೀಡಿ, ಒಳ್ಳೆಯ ವಿಚಾರಗಳಿಂದ ವಿದ್ಯಾರ್ಥಿಗಳು ಪ್ರಭಾವಿತರಾದಲ್ಲಿ ಉತ್ತಮ ಸಮಾಜದ ನಿರ್ಮಾಣ ಸುಲಭ ಸಾಧ್ಯವಾಗುತ್ತದೆ. ನಮ್ಮ ಕಲೆ, ಸಂಸ್ಕೃತಿ, ಪರಂಪರೆಗಳಿಂದ ವ್ಯಕ್ತಿತ್ವವನ್ನು ಗುರುತಿಸಿಕೊಳ್ಳಬಹುದು. ವಿಜ್ಞಾನ, ತಂತ್ರಜ್ಞಾನ ಎಷ್ಟೇ ಮುಂದುವರೆದಿದ್ದರೂ ನಮ್ಮ ಅಂತರಂಗದಲ್ಲಿ ಒಳ್ಳೆಯ ವಿಚಾರಗಳನ್ನು ಪ್ರತಿಷ್ಠಾಪಿಸಿಕೊಳ್ಳಬೇಕು. ಎಷ್ಟೇ ಹೊಸ ಹೊಸ ಸಂಶೋಧನೆಗಳು ನಡೆದರೂ ಅವೆಲ್ಲವೂ ಸಮಾಜದ ಅಭಿವೃದ್ಧಿಗೆ ಪೂರಕವಾಗಿರಬೇಕು. ವಿದ್ಯಾರ್ಥಿಗಳು ಉತ್ತಮ ನಡೆ ನುಡಿ ಹಾಗೂ ಜೀವನ ಮೌಲ್ಯಗಳನ್ನು ಮೈಗೂಡಿಸಿಕೊಂಡು ಉತ್ತಮ ಸಮಾಜದ ನಿರ್ಮಾಣದಲ್ಲಿ ತೊಡಗಿಕೊಳ್ಳಬೇಕು. ವಿಶೇಷವಾಗಿ ಬಿ ಜಿ ಎಸ್ ಶಿಕ್ಷಣ ಸಂಸ್ಥೆಗಳು ಜಾಗತಿಕ ಮಟ್ಟದಲ್ಲಿ ಉತ್ತಮ ಹೆಸರನ್ನು ಗಳಿಸಿವೆ. ಈ ಶಿಕ್ಷಣ ಸಂಸ್ಥೆಗಳಲ್ಲಿ ಕಲಿತ ವಿದ್ಯಾರ್ಥಿಗಳು ಇತರರಿಗಿಲ್ಲ ಮಾದರಿಯಾಗಿರಬೇಕು ಎಂದು ತಿಳಿಸಿದರು.

ಸಮಾರಂಭದಲ್ಲಿ ಪೂಜ್ಯ ಶ್ರೀ ಪ್ರಕಾಶನಾಥಸ್ವಾಮಿಗಳವರು, ಕೇಂದ್ರ ಸಚಿವರಾದ ಶ್ರೀ ಉಪೇಂದ್ರ ಕುಶ್ವಾರವರು, ಚಿಂತಕರಾದ ಶ್ರೀ ಗುರುರಾಜ ಕರ್ಜಗಿರವರು, ಚಿತ್ರ ತಾರೆಯರಾದ ಶ್ರೀ ಧ್ರುವ ಸರ್ಜಾರವರು, ಕು.ರಚಿತಾ ರಾಂ ಮುಂತಾದವರು ಉಪಸ್ಥಿತರಿದ್ದರು.





ಸಮಾರಂಭಕ್ಕೂ ಮೊದಲು ಬಿ ಜಿ ಎಸ್ ಹೆಲ್ತ್ ಅಂಡ್ ಎಜುಕೇಷನ್ ಸಿಟಿಯ ಪ್ರಮುಖ ರಸ್ತೆಯಲ್ಲಿ ಶ್ರೀಗಳವರ ಭವ್ಯ ಮೆರವಣಿಗೆ ಏರ್ಪಡಿಸಲಾಗಿತ್ತು.

ದಿನಾಂಕ 21.11.2017ರಂದು ನಡೆದ ಬಿ ಜಿ ಎಸ್ ಉತ್ತಮ ಸಮಾರೋಪ ಸಮಾರಂಭವು ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ|| ನಿರ್ಮಲಾನಂದನಾಥ ಮಹಾಸ್ವಾಮಿಗಳವರ ದಿವ್ಯ ಸಾನ್ನಿಧ್ಯದಲ್ಲಿ ನೆರವೇರಿತು. ಸಮಾರಂಭದಲ್ಲಿ ಮಾಜಿ ಪ್ರಧಾನ ಮಂತ್ರಿಗಳಾದ ಶ್ರೀ ಹೆಚ್.ಡಿ.ದೇವೇಗೌಡರು, ಪೂಜ್ಯ ಶ್ರೀ ಶ್ರೀ ಪ್ರಕಾಶನಾಥಸ್ವಾಮಿಗಳವರು, ಪೂಜ್ಯ ಶ್ರೀ ಶ್ರೀ ವಚನಾನಂದಸ್ವಾಮಿಗಳವರು ಮುಂತಾದವರು ಉಪಸ್ಥಿತರಿದ್ದು ಪರಮಪೂಜ್ಯ ಗುರುಜಿರವರ ಪ್ರತಿಮೆಗೆ ಪುಷ್ಪಾಭಿಷೇಕ ಮಾಡಿ, ಆರತಿ ಬೆಳಗಿ ಶ್ರೀಗುರುವಿಗೆ ಭಕ್ತಿ ನಮನಗಳನ್ನು ಸಲ್ಲಿಸಿದರು.

ಸಮಾರಂಭದಲ್ಲಿ ಶ್ರೀಗುರುವಿಗೆ ನಮನ ಸಲ್ಲಿಸಿ ಮಾತನಾಡಿದ ಶ್ರೀ ದೇವೇಗೌಡರು, ಪರಮಪೂಜ್ಯ ಶ್ರೀ ಬಾಲಗಂಗಾಧರನಾಥ ಮಹಾಸ್ವಾಮಿಗಳವರು ನಾಡಿನ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದನ್ನೇ ತಮ್ಮ ಧ್ಯೇಯವನ್ನಾಗಿಸಿಕೊಂಡು ನಾಡಿನಾದ್ಯಂತ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿದರು. ಆ ಎಲ್ಲವೂ ಇಂದು ಉತ್ತಮ ಶಿಕ್ಷಣ ನೀಡುವಲ್ಲಿ ನಿರತವಾಗಿರುವುದು, ಅಂತೆಯೇ ಇಂದಿನ ಗುರುಗಳಾಗಿರುವ ಶ್ರೀ ನಿರ್ಮಲಾನಂದನಾಥ ಸ್ವಾಮಿಗಳವರು

ಬಿ ಜಿ ಎಸ್ ಶಿಕ್ಷಣ ಸಂಸ್ಥೆಗಳನ್ನು ಇತರರಿಗೆ ಮಾದರಿಯಾಗಿ ಹೆಮ್ಮರವನ್ನಾಗಿ ಬೆಳೆಸುತ್ತಿರುವುದು ಶ್ಲಾಘನೀಯವಾಗಿದೆ.

ಪ್ರಾಮಾಣಿಕತೆ ಹಾಗೂ ನಿಷ್ಠೆಯಿಂದ ಯಾವುದೇ ಕೆಲಸ ಮಾಡಿದರೂ ಗುರಿ ಸಾಧಿಸುವುದು ಸುಲಭ ಸಾಧ್ಯ. ನಾವು ನಮ್ಮ ಮಾತೃಭೂಮಿಯನ್ನು ಶ್ರೀಶಿವಬೇಕೇ ಹೊರತು ಕೋಮುವಾದವನ್ನಲ್ಲ. ನಮ್ಮ ದೇಶದಲ್ಲಿ ಎಲ್ಲಾ ಜಾತಿಯ, ಎಲ್ಲಾ ಕೋಮಿನ ಜನರು ವಾಸಿಸುತ್ತಿದ್ದಾರೆ. ರಾಜಕೀಯದಲ್ಲಿರುವವರು ಎಂದೂ ಅಸತ್ಯವನ್ನು ನುಡಿಯಬಾರದು ಎಂದು ತಿಳಿಸಿದರು.

ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ನಿವೃತ್ತ ಪೊಲೀಸ್ ಅಧಿಕಾರಿಗಳಾದ ಶ್ರೀ ಜ್ಯೋತಿಪ್ರಕಾಶ್ ಮಿರ್ಜಿರವರು ಮಾತನಾಡಿ, ನಾನು ಏನಾಗಬೇಕೆಂಬುದನ್ನು ವಿದ್ಯಾರ್ಥಿ ದಿಸೆಯಲ್ಲಿಯೇ ತೀರ್ಮಾನಿಸಿಕೊಂಡು ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಮುನ್ನಡೆಯಬೇಕು.



ಮಾಜಿ ಪ್ರಧಾನ ಮಂತ್ರಿ ಶ್ರೀ ದೇವೇಗೌಡರು ಇಂದಿನ ಯುವಜನತೆಗೆ ರೋಲ್ ಮಾಡೆಲ್ ಇದ್ದ ಹಾಗೆ. ಒಂದು ಸಾಮಾನ್ಯ ರೈತ ಕುಟುಂಬದಲ್ಲಿ ಹುಟ್ಟಿ ದೇಶದ ಪ್ರಧಾನ ಮಂತ್ರಿ ಆಗುವ ಮಟ್ಟಕ್ಕೆ ಬೆಳೆಯುವುದಿದೆಯಲ್ಲ ಅದು ಸಾಮಾನ್ಯವಾದ ಗುರಿಯಲ್ಲ. ಅಂತಹ ಗುರಿ ಎಲ್ಲರದಾಗಬೇಕು ಎಂದು ತಿಳಿಸಿದರು.

ಸಮಾರಂಭದಲ್ಲಿ ಆಶೀರ್ವಚನ ನೀಡಿದ ಪರಮಪೂಜ್ಯ ಮಹಾಸ್ವಾಮಿಗಳವರು, ಯುವಕರು ವಿದ್ಯಾರ್ಥಿ ಜೀವನದಲ್ಲಿಯೇ ಬದುಕಿನ ಉದ್ದೇಶ ಸ್ಪಷ್ಟಪಡಿಸಿಕೊಂಡು ನಿರ್ದಿಷ್ಟ ಗುರಿ ಇಟ್ಟುಕೊಳ್ಳಬೇಕು. ನಿಮ್ಮ ಮೇಲೆ ನೀವು ಭರವಸೆ ಇಟ್ಟುಕೊಂಡರೆ ಮಾತ್ರ ಏನನ್ನಾದರೂ ಸಾಧಿಸಲು ಸಾಧ್ಯ. ಆಧುನಿಕ ಜಗತ್ತಿನಲ್ಲಿ ಆವಿಷ್ಕಾರಗಳ ಮೂಲಕ ದೇಶ ಹೊಸ ಮೈಲಿಗಲ್ಲು ಸಾಧಿಸುತ್ತಿದೆ. ವಿದ್ಯಾರ್ಥಿಗಳೂ ಸಹ ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಳ್ಳಬೇಕು ಎಂದು ತಿಳಿಸಿದರು.

ಎರಡು ದಿನಗಳ ಕಾಲವೂ ಬಿ ಜಿ ಎಸ್ ಸಮೂಹ ಸಂಸ್ಥೆಗಳ ವಿದ್ಯಾರ್ಥಿಗಳು, ಅಧ್ಯಾಪಕ ವರ್ಗದವರು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರೆದಿದ್ದವರೆಲ್ಲರ ಮನಸೂರೆಗೊಂಡವು. ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪರಮಪೂಜ್ಯ ಮಹಾಸ್ವಾಮಿಗಳವರು ಬಹುಮಾನಗಳನ್ನು ವಿತರಿಸಿದರು. ॐ





ಆಡಿಚುಂಚನಗಿರಿ ವೈದ್ಯಕೀಯ ಮಹಾವಿದ್ಯಾಲಯದಲ್ಲ ಕನ್ನಡ ರಾಜ್ಯೋತ್ಸವ ಸಂಭ್ರಮ

ದಿನಾಂಕ: 09.11.2017ರಂದು
ಬಿ ಜಿ ನಗರದಲ್ಲಿರುವ ಆಡಿಚುಂಚನಗಿರಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಹಾಗೂ ಆಡಿಚುಂಚನಗಿರಿ ಸಮೂಹ ಶಿಕ್ಷಣ ಸಂಸ್ಥೆಗಳ ಸಹಯೋಗದೊಡನೆ ಏರ್ಪಡಿಸಿದ್ದ **“2017ನೇ ಕನ್ನಡ ರಾಜ್ಯೋತ್ಸವ”** ಸಮಾರಂಭವು ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ|| ನಿರ್ಮಲಾನಂದನಾಥ ಮಹಾಸ್ವಾಮಿಗಳವರ ದಿವ್ಯ ಸಾನ್ನಿಧ್ಯದಲ್ಲಿ ನೆರವೇರಿತು.


ನಾಡಗೀತೆಯೊಡನೆ ಪ್ರಾರಂಭವಾದ ಸಮಾರಂಭವನ್ನು ಜ್ಯೋತಿ ಬೆಳಗಿಸುವ ಮೂಲಕ ಪರಮಪೂಜ್ಯ ಜಗದ್ಗುರು ಮಹಾಸ್ವಾಮಿಗಳವರು ಉದ್ಘಾಟಿಸಿದರು. ನಂತರ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಪದ್ಮಭೂಷಣ ಡಾ.ಬಾಲಗಂಗಾಧರನಾಥ ಮಹಾಸ್ವಾಮಿಗಳವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಶ್ರೀಗುರುವಿಗೆ ಭಕ್ತಿ ನಮನ ಸಲ್ಲಿಸಿದರು. ಹಿರಿಯ ಸಾಹಿತಿ ಹಾಗೂ ವಿಮರ್ಶಕರಾದ ಡಾ|| ನರಹಳ್ಳಿ ಬಾಲಸುಬ್ರಹ್ಮಣ್ಯಂರವರು ಹಾಗೂ ಹಿರಿಯ ರಂಗಭೂಮಿ ಮತ್ತು ಚಲನಚಿತ್ರ ನಟರಾದ ಶ್ರೀ ಮುಖ್ಯಮಂತ್ರಿ ಚಿಂದು ಮುಂತಾದ ಗಣ್ಯರು ಈ ಶುಭ ಸಂದರ್ಭಕ್ಕೆ ಸಾಕ್ಷಿಯಾದರು.

ಡಾ|| ನರಹಳ್ಳಿ ಬಾಲಸುಬ್ರಹ್ಮಣ್ಯಂರವರು ಉದ್ಘಾಟನಾ ಭಾಷಣ ಮಾಡಿ, ವಿಜ್ಞಾನ ಮತ್ತು ಧರ್ಮಕ್ಕೆ ಆಡಿಚುಂಚನಗಿರಿ ಮಹಾಸಂಸ್ಥಾನ ಮರದ ಪೀಠಾಧ್ಯಕ್ಷರಾದ ಪರಮಪೂಜ್ಯ ಶ್ರೀ ಶ್ರೀ ಶ್ರೀ ಡಾ|| ನಿರ್ಮಲಾನಂದನಾಥ ಮಹಾಸ್ವಾಮಿಗಳವರು ಕೇಂದ್ರ ಬಿಂದುವಿನಂತಿದ್ದು ಶ್ರೀಗಳವರ ಮಾರ್ಗದರ್ಶನ ನಾಡಿಗೆ ಅತ್ಯವಶ್ಯಕವಾಗಿದೆ. ಸಾತ್ವಿಕ ಶಕ್ತಿಗಳು ಅತ್ಯಂತ ಕ್ರಿಯಾಶೀಲವಾಗಿ ನಾಡಿನ ಅಧಿಕಾರವನ್ನು ವಹಿಸಿದರೆ ನಾಡಿಗೆ ಒಳಿತು ಎಂದು ತಿಳಿಸಿದ ಅವರು ಜರ್ಮನಿಯ ಒಬ್ಬ ಲೇಖಕ ಕಿಟ್ಟಲ್, ಕನ್ನಡ ನಾಡಿಗೆ ಬಂದು ಕನ್ನಡ ಕಲಿತು ಒಂದು ಕನ್ನಡ ನಿಘಂಟನ್ನು ಕೊಟ್ಟು ಹೋಗಬಹುದಾದರೆ ಕನ್ನಡಿಗರಾದ ನಾವು ಮನಸ್ಸು ಮಾಡಿದರೆ ಅವರಿಗಿನ್ನು ಹೆಚ್ಚಿನ ರೀತಿಯಲ್ಲಿ ಕನ್ನಡದ ಸೇವೆಯನ್ನು ಮಾಡಬಹುದು ಎಂದರು. ವೈದ್ಯ ವಿಜ್ಞಾನ ಬಲ್ಲವರು ಕನ್ನಡವನ್ನು ಬಳಸಿ ಸಾಮಾನ್ಯ ಜನರಿಗೆ ಉಪಯೋಗವಾಗುವಂತೆ ಮನುಷ್ಯನ ದೇಹರಚನೆ ಬಗ್ಗೆ ಪುಸ್ತಕವನ್ನು ರಚಿಸಿದರೆ ಸಾಮಾನ್ಯ ಜನರಿಗೆ ಹೆಚ್ಚಿನ ಉಪಯೋಗವಾಗುತ್ತದೆ. ವೈದ್ಯಕೀಯ ಕ್ಷೇತ್ರದಲ್ಲಿ ಕನ್ನಡದ ಪುಸ್ತಕಗಳನ್ನು ರಚಿಸಿದರೆ ಅದು ಸಮಾಜಕ್ಕೆ ಉತ್ತಮ ಸೇವೆ ಆಗುತ್ತದೆ ಎಂದು ತಿಳಿಸಿದರು.

ಹಿರಿಯ ರಂಗಭೂಮಿ ಹಾಗೂ ಚಲನ ಚಿತ್ರನಟರಾದ ಶ್ರೀಯುತ ಮುಖ್ಯಮಂತ್ರಿ ಚಂದ್ರರವರು ಮಾತನಾಡಿ ಇಂದು ಗ್ರಾಮೀಣ ಭಾಗದಲ್ಲಿ ಕನ್ನಡದ ಬಳಕೆ ಪೂರ್ಣ ಪ್ರಮಾಣದಲ್ಲಿರುವುದರಿಂದ ಕನ್ನಡ ಜೀವಂತವಾಗಿದೆ. ನಗರ ಪ್ರದೇಶಗಳಲ್ಲಿ ಅದು ನಶಿಸುತ್ತಾ ಬಂದಿದೆ. ಬೆಂಗಳೂರಿನಲ್ಲಿ ಶೇ.70ರಷ್ಟು ಅನ್ಯ ಭಾಷಿಕರು ವಾಸವಿದ್ದು, ಕನ್ನಡಿಗರು ಕೇವಲ ಶೇ.30ರಷ್ಟು ಇದ್ದಾರೆ. ಆದ್ದರಿಂದ ಕನ್ನಡ ಭಾಷೆಯನ್ನು ಹೆತ್ತ ತಾಯಿಯಂತೆ ಪ್ರೀತಿಸಿ ಉಳಿಸ ಬೇಕಾದದ್ದು ನಮ್ಮ ನಿಮ್ಮೆಲ್ಲರ ಕರ್ತವ್ಯವಾಗಿದೆ. ನೀವು, ನೀವಾಗಿರಿ ಏನನ್ನಾದರೂ ಕಲಿಯಿರಿ ಆದರೆ ಕನ್ನಡ ಭಾಷೆಯನ್ನು ಮರೆಯಬೇಡಿ ಎಂದು ಹೇಳಿದರು.

ಪರಮಪೂಜ್ಯ ಮಹಾಸ್ವಾಮಿಗಳವರು ಆಶೀರ್ವಚನವನ್ನು ನೀಡಿ, ಕನ್ನಡದ ಸಾಹಿತ್ಯ, ಕನ್ನಡದ ಸಂಗೀತ, ಕನ್ನಡದ ನೃತ್ಯ, ಅಭಿನಯ ಎಲ್ಲವೂ ಒಂದು ರೀತಿ ಭಾವಗಳ ಸಂಗಮ. ಇರುವುದನ್ನೆಲ್ಲ ಬಿಟ್ಟು ಇಲ್ಲದಿರುವುದರ ಕಡೆಗೆ ಮನ ಓಲೈಸಿರುವುದರಿಂದ ಜಗತ್ತಿನಲ್ಲಿ ಮನುಷ್ಯ ಇಂದು ಮಾನವೀಯತೆಯನ್ನು ಕಳೆದುಕೊಳ್ಳುತ್ತಿದ್ದಾನೆ. ಮನುಷ್ಯನ ಅಸ್ತಿತ್ವ ಎಷ್ಟು ಸತ್ಯವೋ ಅಷ್ಟೇ ಭಾಷೆಯ ಅಸ್ತಿತ್ವ ಕೂಡ. ಕುವೆಂಪುರವರ ಕೀರ್ತಿ ಶಿಖರಕ್ಕೆ ಕಾರಣಕರ್ತರು ಒಬ್ಬ ಅಂಗ್ಲ ಭಾಷಾ ಉಪಾಧ್ಯಾಯರಾದ ಜೇಮ್ಸ್‌ಕಜಿನ್. ನಮ್ಮ ಭಾಷೆಯ ಸೊಗಡು ಮತ್ತು ಸೊಬಗನ್ನು ಮರೆಯಬಾರದು. ಮಲ್ಲಿಗೆ ಹೂವು ಹೇಗೆ ಪರಿಮಳ ಬೀರುತ್ತದೆಯೋ ಹಾಗೆಯೇ ಭಾಷೆಯು ಅದರ ಪರಿಮಳವನ್ನು ಹೊರಸೂಸುತ್ತದೆ. ಅಂತರಂಗ ಶುದ್ಧಿಗೆ ಮಾತ್ರ ಭಾಷೆ ಮುಖ್ಯ. ಮೂಲ ವ್ಯಕ್ತಿತ್ವವನ್ನು ಬೆಳೆಸಲು ಮಾತ್ರ ಭಾಷೆಯನ್ನು ಕಲಿಯಬೇಕು. ನಮ್ಮ ಮಾತ್ರ ಭಾಷೆ ಕನ್ನಡ. ಉಳಿದ ಭಾಷೆ ಕಲಿಯುವುದು ಹೊಟ್ಟೆ ಪಾಡಿಗಾಗಿ. ಆದರೆ ನಮ್ಮ ಭಾಷೆಯ ಮೇಲೆ ಅಭಿಮಾನವನ್ನಿರಿಸಿಕೊಳ್ಳಬೇಕು ಎಂದು ತಿಳಿಸಿದರು.

ಸಮಾರಂಭದ ನಂತರ ಆಡಿಚುಂಚನಗಿರಿ ಸಮೂಹ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ನಡೆಸಿಕೊಟ್ಟ ನಾಡು ನುಡಿಗೆ ಸಂಬಂಧಿಸಿದ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರೆದಿದ್ದವರ ಮನಸ್ಸನ್ನು ಸೂರೆಗೊಂಡವು.

ಸಮಾರಂಭದಲ್ಲಿ ಡಾ|| ಎಂ.ಜಿ. ಶಿವರಾಮುರವರು, ಡಾ|| ಬಿ.ಕೆ.ನರೇಂದ್ರರವರು, ಡಾ|| ಬಿ. ರಮೇಶ್ ಮುಂತಾದ ಗಣ್ಯರು ಉಪಸ್ಥಿತರಿದ್ದರು. 



ಕಬ್ಬಿಳಿಯಲ್ಲ

86ನೇ ದಿನಗಳ ಜಾತ್ರಾ ಮಹೋತ್ಸವ

ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ಕಬ್ಬಿಳಿ ಬಸವೇಶ್ವರಸ್ವಾಮಿ ಕ್ಷೇತ್ರವು ಪುರಾಣೇತಿಹಾಸ ಪ್ರಸಿದ್ಧವಾದುದು. ಪಂಚಲಿಂಗಗಳ ಕ್ಷೇತ್ರವೆಂದು ಪ್ರಸಿದ್ಧವಾಗಿರುವ ಈ ಕ್ಷೇತ್ರದಲ್ಲಿ ರಾಜ್ಯಮಟ್ಟದ 86ನೇ ದಿನಗಳ ಜಾತ್ರಾ ಮಹೋತ್ಸವವು ದಿನಾಂಕ 28.10.2017ರಿಂದ 4.11.2017ರವರೆಗೆ ಶ್ರದ್ಧಾಭಕ್ತಿಯಿಂದ ಅತ್ಯಂತ ವೈಶಿಷ್ಟ್ಯಪೂರ್ಣವಾಗಿ ನೆರವೇರಿತು. ಇಲ್ಲಿಯ ಶ್ರೀ ಬಸವೇಶ್ವರ ಸ್ವಾಮಿಯ ಬಗೆಗೆ ಈ ಭಾಗದ ರೈತರಲ್ಲಿ ಅಪಾರ ಶ್ರದ್ಧೆ, ಭಕ್ತಿ ಹಾಗೂ ನಂಬಿಕೆ. ಈ ಕ್ಷೇತ್ರದಲ್ಲಿ ಪ್ರತಿ ವರ್ಷ ಕಾರ್ತಿಕ ಮಾಸದಲ್ಲಿ ಏಳು ದಿನಗಳ ಕಾಲ ನಡೆಯುವ ದಿನಗಳ ಜಾತ್ರಾ ಮಹೋತ್ಸವವು ಅತ್ಯಂತ ವೈಶಿಷ್ಟ್ಯಪೂರ್ಣ.

ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ.ನಿರ್ಮಲಾನಂದನಾಥ ಮಹಾಸ್ವಾಮಿಗಳವರು ಈ ಜಾತ್ರಾ

ಮಹೋತ್ಸವವನ್ನು ಉದ್ಘಾಟಿಸಲೆಂದು ಆಗಮಿಸಿದಾಗ ಹಾಸನ ಶಾಖಾಮಠದ ಪೂಜ್ಯ ಶ್ರೀ ಶ್ರೀ ಶಂಭುನಾಥ ಸ್ವಾಮಿಗಳವರು, ದಸರಿಘಟ್ಟ ಶಾಖಾಮಠದ ಪೂಜ್ಯ ಶ್ರೀ ಶ್ರೀ ಚಂದ್ರಶೇಖರನಾಥ ಸ್ವಾಮಿಗಳವರು, ಕಬ್ಬಿಳಿ ಶಾಖಾಮಠದ ಪೂಜ್ಯ ಶ್ರೀ ಶ್ರೀ ಶಿವಪುತ್ರನಾಥ ಸ್ವಾಮಿಗಳವರು, ಪೂಜ್ಯ ಶ್ರೀ ಶ್ರೀ ವಿದ್ಯಾಧರನಾಥ ಸ್ವಾಮಿಗಳವರು, ಚನ್ನರಾಯಪಟ್ಟಣದ ಶಾಸಕರಾದ ಶ್ರೀ ಸಿ.ಎನ್.ಬಾಲಕೃಷ್ಣರವರು, ಶ್ರೀ ಕಬ್ಬಿಳಿ ರಂಗೇಗೌಡರು ಮತ್ತು ಪುರ ಪ್ರಮುಖರು ಹಾಗೂ ಭಕ್ತಜನರೊಡಗೂಡಿ ಭಕ್ತಿ ಚಾಮರ ಮಂಗಳ ವಾದ್ಯ ಹಾಗೂ ಪೂರ್ಣಕುಂಭಗಳೊಡನೆ ಮಹಾಸ್ವಾಮಿಗಳವರನ್ನು ಅತ್ಯಂತ ಭಕ್ತಿ ಗೌರವಗಳೊಂದಿಗೆ ಬರಮಾಡಿಕೊಂಡರು.

ದಿನಾಂಕ 28.10.2017ರಂದು ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ.ನಿರ್ಮಲಾನಂದನಾಥ ಮಹಾಸ್ವಾಮಿಗಳವರ ದಿವ್ಯ ಸಾನ್ನಿಧ್ಯದಲ್ಲಿ ಮೂಲದೇವರನ್ನು ಗ್ರಾಮದ ರಾಜಬೀದಿಯಲ್ಲಿ ಮೆರವಣಿಗೆಯ

ಮೂಲಕ ದೇವಾಲಯಕ್ಕೆ ಬಿಜಿಂಗೈಯಿಸಿದ ನಂತರ ಅದೇ ದಿನ ಸಂಜೆ ದೇವಾಲಯದ ಆವರಣದಲ್ಲಿ ಧರ್ಮಧ್ವಜಾರೋಹಣ ಮಾಡುವ ಮೂಲಕ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು.

ಮಹಾಸ್ವಾಮಿಗಳವರು ಶ್ರೀ ಬಸವೇಶ್ವರಸ್ವಾಮಿಗೆ ಪೂಜೆ ಸಲ್ಲಿಸುವ ಮೂಲಕ ಎಂಬತ್ತಾರನೇ ದಿನಗಳ ಜಾತ್ರೆಗೆ ವಿದ್ಯುಕ್ತ ಚಾಲನೆ ನೀಡಿದರು. ಈ ಶುಭ ಸಂದರ್ಭದಲ್ಲಿ ಪೂಜ್ಯ ಶ್ರೀ ಶ್ರೀ ಶಂಭುನಾಥ ಸ್ವಾಮಿಗಳವರು, ಪೂಜ್ಯ ಶ್ರೀ ಶ್ರೀ ಚಂದ್ರಶೇಖರನಾಥ ಸ್ವಾಮಿಗಳವರು, ಆದಿಹಳ್ಳಿ ಶಾಖಾಮಠದ ಪೂಜ್ಯ ಶ್ರೀ ಶ್ರೀ ಶಿವಪುತ್ರನಾಥ ಸ್ವಾಮಿಗಳವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಪರಮಪೂಜ್ಯ ಮಹಾಸ್ವಾಮಿಗಳವರು ನೂತನ ದೇವಾಲಯದ ಶಂಕುಸ್ಥಾಪನೆ ಮಾಡಿ ಭೂಮಿ ಪೂಜೆಯನ್ನು ನೆರವೇರಿಸಿದರು.

ದಿನಾಂಕ 30.10.2017ರಂದು ಶ್ರೀ ಬಸವೇಶ್ವರಸ್ವಾಮಿ ಸರ್ವೋತ್ಸವ, ಶ್ರೀ ಚೌಡೇಶ್ವರಿ ದೇವಿ ಉತ್ಸವ ಮತ್ತು ಪರಮಪೂಜ್ಯ ಗುರುಜಿರವರ ಪುತ್ಥಳಿ ಹಾಗೂ ಪರಮಪೂಜ್ಯ ಜಗದ್ಗುರು ಮಹಾಸ್ವಾಮಿಗಳವರ ಮುತ್ತಿನ ಪಾಲಕಿ ಉತ್ಸವಗಳು ಭಕ್ತರ ಜೈಕಾರ ಹಾಗೂ ಹರ್ಷೋದ್ಘಾರಗಳ ನಡುವೆ ಅತ್ಯಂತ ಶ್ರದ್ಧಾಭಕ್ತಿಯಿಂದ ನೆರವೇರಿದವು. ಅದೇ ದಿನ ರಾತ್ರಿ ಕಲ್ಯಾಣಿ ಪುಷ್ಕರಣಿಯಲ್ಲಿ ತಪೋತ್ಸವ ಜರುಗಿತು.

ಶ್ರೀ ಬಸವೇಶ್ವರಸ್ವಾಮಿ ರಥೋತ್ಸವವು ಸುತ್ತಮುತ್ತಲ ಗ್ರಾಮಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರ ಶ್ರದ್ಧೆ ಹಾಗೂ ಭಕ್ತಿಯ ನಡುವೆ ಅತ್ಯಂತ ವೈಶಿಷ್ಟ್ಯಪೂರ್ಣವಾಗಿ ನೆರವೇರಿತು. ಶ್ರೀ ಬಸವೇಶ್ವರಸ್ವಾಮಿ ರಥವು ಸಾಗುತ್ತಿದ್ದಂತೆ ಭಕ್ತರ ಭಕ್ತಿಯ ಪರಾಕಾಷ್ಠೆ ಮೇರೆ ಮೀರಿತ್ತು. ಕೆಲವರು ರಥವನ್ನು ಎಳೆಯುವ ಮೂಲಕ ಭಕ್ತಿ ಸಮರ್ಪಿಸಿದರೆ, ಮತ್ತೆ ಕೆಲವರು ರಥಕ್ಕೆ ಹೂವು, ಹಣ್ಣನ್ನು



ಅರ್ಪಿಸಿ ಪೂಜೆ ಸಲ್ಲಿಸುವ ಮೂಲಕ ತಮ್ಮ ಹರಕೆ ತೀರಿಸಿದರು.

ಇದೇ ಸಂದರ್ಭದಲ್ಲಿ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ.ನಿರ್ಮಲಾನಂದನಾಥ ಮಹಾಸ್ವಾಮಿಗಳವರನ್ನು ಸರ್ವಾಲಂಕೃತ ಮುತ್ತಿನ ಪಾಲಕಿಯಲ್ಲಿ ಮೆರವಣಿಗೆ ಮಾಡುವ ಮೂಲಕ ಭಕ್ತರು ತಮ್ಮ ಭಕ್ತಿಪೂರ್ವಕ ನಮನಗಳನ್ನು ಸಲ್ಲಿಸಿದರು. ಪಾಲಕಿಯಲ್ಲಿ ಪರಮಪೂಜ್ಯ ಮಹಾಸ್ವಾಮಿಗಳವರು ಆಸೀನರಾಗಿ ಭಕ್ತರಿಗೆ ದರ್ಶನಾರ್ಥವಾದ ನೀಡಿದರು.

ಮೆರವಣಿಗೆಯ ನಂತರ ನಡೆದ ಧರ್ಮಸಭೆಯು ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ.ನಿರ್ಮಲಾನಂದನಾಥ ಮಹಾಸ್ವಾಮಿಗಳವರ ದಿವ್ಯ ಸಾನ್ನಿಧ್ಯದಲ್ಲಿ ನೆರವೇರಿತು. ಧರ್ಮಸಭೆಯನ್ನು ಜ್ಯೋತಿ ಬೆಳಗಿಸುವ ಮೂಲಕ ಪರಮಪೂಜ್ಯ ಜಗದ್ಗುರು ಮಹಾಸ್ವಾಮಿಗಳವರು ಉದ್ಘಾಟಿಸಿದರು.

ಸರ್ವರನ್ನೂ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿ ಪೂಜ್ಯ ಶ್ರೀ ಶ್ರೀ ಶಂಭುನಾಥಸ್ವಾಮಿಗಳವರು, ಕಬ್ಬಳಿ ಕ್ಷೇತ್ರದ ಶ್ರೀ ಬಸವೇಶ್ವರಸ್ವಾಮಿ ದೇವಾಲಯವು ಪುರಾತನ ಕಾಲದ್ದಾಗಿದ್ದು ಶಿಥಿಲವಾಗಿದೆ. ಕಬ್ಬಳಿಯ ಶ್ರೀ ಬಸವೇಶ್ವರಸ್ವಾಮಿಗೆ ನೂತನ ದೇವಾಲಯ ನಿರ್ಮಿಸಬೇಕೆಂಬುದು ಪರಮಪೂಜ್ಯ ಜಗದ್ಗುರು ಡಾ.ಬಾಲಗಂಗಾಧರನಾಥ ಮಹಾಸ್ವಾಮಿಗಳವರ ಸತ್ಸಂಕಲ್ಪವಾಗಿತ್ತು. ಗುರುಗಳ ಸಂಕಲ್ಪವನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ.ನಿರ್ಮಲಾನಂದನಾಥ ಮಹಾಸ್ವಾಮಿಗಳವರು ನಲವತ್ತು ಕೋಟಿ ರೂಪಾಯಿಗೂ ಹೆಚ್ಚು ವೆಚ್ಚದಲ್ಲಿ ದೇವಾಲಯವನ್ನು ನಿರ್ಮಿಸಲು ಉದ್ದೇಶಿಸಿ ಇಂದು ಶಂಕು ಸ್ಥಾಪನೆ ನೆರವೇರಿಸಿದ್ದಾರೆ. ಈ ಪುಣ್ಯಕಾರ್ಯದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸುವ ಮೂಲಕ ಬಸವೇಶ್ವರಸ್ವಾಮಿಯ ಕೃಪೆಗೆ ಪಾತ್ರರಾಗಬೇಕೆಂದು ತಿಳಿಸಿದರು.

ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದ ಪರಮಪೂಜ್ಯ ಮಹಾಸ್ವಾಮಿಗಳವರು,



ಭಕ್ತಿ ಮತ್ತು ಜ್ಞಾನದ ಅರಿವು ಇಲ್ಲದಿದ್ದರೆ ಬದುಕು ವೃಥಾ ಎನಿಸುತ್ತದೆ. ಆ ನಿಟ್ಟಿನಲ್ಲಿ ದೇವಾಲಯಗಳು ಶ್ರದ್ಧೆ ಮತ್ತು ಭಕ್ತಿಯ ಕೇಂದ್ರಗಳು. ಮನುಷ್ಯನಿಗೆ ಹೃದಯ ಹೇಗೆ ಅವಶ್ಯವೋ ಹಾಗೆಯೇ ಪ್ರತಿಯೊಂದು ಊರಿನಲ್ಲೂ ದೇವಾಲಯ ಇರಬೇಕು. ದೇವಾಲಯಗಳು ಸಾಮಾಜಿಕ ಜೀವನದಲ್ಲಿ ಜನತೆಗೆ ಧಾರ್ಮಿಕ ಪ್ರಜ್ಞೆಯನ್ನು ಮೂಡಿಸುತ್ತವೆ. ಪ್ರತಿ ವ್ಯಕ್ತಿಯಲ್ಲೂ ಅಡಗಿರುವ ದೈವೀಶಕ್ತಿಯನ್ನು ಸಾಕ್ಷಾತ್ಕರಿಸಿಕೊಳ್ಳಲು ಸಹಕಾರಿಯಾಗುತ್ತವೆ. ಪ್ರಾಪಂಚಿಕ ವ್ಯವಹಾರಗಳಿಂದ ಬೇಸತ್ತ ಮನಸ್ಸಿಗೆ ದೈವಸನ್ನಿಧಿಯಲ್ಲಿ ನೆಮ್ಮದಿ ದೊರೆಯುತ್ತದೆ. ಆ ದೃಷ್ಟಿಯಿಂದ ನಮ್ಮ ಶ್ರೀಮಠವು ನಾಡಿನ ಹಲವು ಭಾಗಗಳಲ್ಲಿ ದೇವಾಲಯಗಳನ್ನು ನಿರ್ಮಿಸಿದೆ, ಹಲವು ಊರುಗಳ ಶಿಥಿಲಗೊಂಡ ದೇವಾಲಯಗಳನ್ನು ಪುನರುಜ್ಜೀವನಗೊಳಿಸಿದೆ. ಅಂತೆಯೇ ಕಬ್ಬಳಿಯಲ್ಲಿ ಸುಮಾರು ನಲವತ್ತು ಕೋಟಿ ರೂಪಾಯಿ ವೆಚ್ಚದಲ್ಲಿ ಶ್ರೀ ಬಸವೇಶ್ವರಸ್ವಾಮಿ ದೇವಾಲಯವನ್ನು ನಿರ್ಮಿಸಲಾಗುತ್ತಿದೆ. ಇದರ ಸದುಪಯೋಗ ಪಡೆದು ಜನತೆ ಪುಣ್ಯಭಾಜನರಾಗಬೇಕು ಎಂದು ತಿಳಿಸಿದರು.

ಜಾತ್ರಾ ಮಹೋತ್ಸವದ ಶುಭ ಸಂದರ್ಭದಲ್ಲಿ ದೇಸೀ ಕ್ರೀಡೆಗಳನ್ನು

ಪೋಷಿಸುವ ನಿಟ್ಟಿನಲ್ಲಿ 2.11.2017 ಮತ್ತು 3.11.2017 ಎರಡು ದಿನಗಳ ಕಾಲ ರಾಜ್ಯ ಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಯನ್ನು ಏರ್ಪಡಿಸಲಾಗಿತ್ತು. ಈ ಪಂದ್ಯಾವಳಿಯಲ್ಲಿ ಬೆಂಗಳೂರಿನ ಹೆಚ್. ಎಂ.ಟಿ ಕ್ಲಾಸಿಕ್ ಬಾಯ್ಸ್ ಕ್ಲಬ್, ಎಚ್.ಎ.ಎಲ್ ಸ್ಪೋರ್ಟ್ಸ್ ಕ್ಲಬ್, ನ್ಯಾಷನಲ್ ಕಬಡ್ಡಿ ಕ್ಲಬ್, ಉಜಿರೆಯ ಎಸ್.ಡಿ.ಎಂ ಸ್ಪೋರ್ಟ್ಸ್ ಕ್ಲಬ್, ಚೆನ್ನರಾಯಪಟ್ಟಣದ ಎಸ್.ಎ.ಎಫ್.ಜೆ.ಸಿ, ರಾಮನಗರ ಜಿಲ್ಲಾ ಕಬಡ್ಡಿ ಕ್ಲಬ್, ಹಾಸನದ ಹಾಸನಾಂಬ ಸ್ಪೋರ್ಟ್ಸ್ ಕ್ಲಬ್, ವಿಜಯನಗರ ಕಬಡ್ಡಿ ತಂಡ ಮುಂತಾದ ತಂಡಗಳು ಭಾಗವಹಿಸಿದ್ದವು.

ಪಂದ್ಯಾವಳಿಯಲ್ಲಿ ಬೆಂಗಳೂರಿನ ವಿಜಯ ಬ್ಯಾಂಕ್ ಸ್ಪೋರ್ಟ್ಸ್ ಕ್ಲಬ್ ವಿಜೇತವಾಗಿ ಗೆಲುವಿನ ಪ್ರಶಸ್ತಿಯನ್ನು ಪಡೆದುಕೊಂಡಿತು. ಎಚ್.ಎ.ಎಲ್ ಸ್ಪೋರ್ಟ್ಸ್ ಕ್ಲಬ್ ರನ್ನರ್ ಅಪ್ ಪ್ರಶಸ್ತಿಯನ್ನು ಪಡೆದುಕೊಂಡಿತು.

ಜಾತ್ರಾ ಮಹೋತ್ಸವ ನಡೆದಷ್ಟೂ ದಿನಗಳ ಕಾಲ ಸಂಜೆಯ ವೇಳೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ಜಾತ್ರಾ ಮಹೋತ್ಸವ ನಡೆದಷ್ಟೂ ದಿನಗಳ ಕಾಲ ಆಗಮಿಸಿದ್ದ ಭಕ್ತರಿಗೆಲ್ಲ ಶ್ರೀಮಠದ ವತಿಯಿಂದ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.



ಶಿವಮೊಗ್ಗ ಶಾಖಾಮಠದಲ್ಲಿ
 ಏರ್ಪಡಿಸಿದ್ದ ಭಗವತ್ ಚಿಂತನ ಶಿಬಿರ
 ಮತ್ತು ಶಿವಮೊಗ್ಗ ಶಾಖಾಮಠದ 27ನೇ
 ವಾರ್ಷಿಕೋತ್ಸವ ಸಮಾರಂಭಗಳು
 ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ
 ಪದ್ಮಭೂಷಣ ಡಾ||ಬಾಲಗಂಗಾಧರನಾಥ
 ಮಹಾಸ್ವಾಮಿಗಳವರ ಕೃಪಾಶೀರ್ವಾದ
 ಹಾಗೂ ಪರಮಪೂಜ್ಯ ಜಗದ್ಗುರು
 ಶ್ರೀ ಶ್ರೀ ಶ್ರೀ ಡಾ||ನಿರ್ಮಲಾನಂದನಾಥ
 ಮಹಾಸ್ವಾಮಿಗಳವರ ದಿವ್ಯ ಸಾನ್ನಿಧ್ಯದಲ್ಲಿ
 ದಿನಾಂಕ 31.10.2017ರಿಂದ
 4.11.2017ರವರೆಗೆ ಅತ್ಯಂತ
 ವೈಶಿಷ್ಟ್ಯಪೂರ್ಣವಾಗಿ ನೆರವೇರಿದವು.

ದಿನಾಂಕ 31.10.2017ರಂದು
 ಪರಮಪೂಜ್ಯ ಜಗದ್ಗುರು ಶ್ರೀ
 ಶ್ರೀ ಶ್ರೀ ಡಾ||ನಿರ್ಮಲಾನಂದನಾಥ
 ಮಹಾಸ್ವಾಮಿಗಳವರ ಆಶೀರ್ವಾದಗಳೊಡನೆ
 ಪ್ರಾರಂಭಗೊಂಡ ಭಗವತ್ ಚಿಂತನ
 ಶಿಬಿರದ ಉದ್ಘಾಟನೆಯನ್ನು ಪೂಜ್ಯ
 ಶ್ರೀ ಶ್ರೀ ಪ್ರಸನ್ನನಾಥ ಸ್ವಾಮಿಗಳವರು
 ನೆರವೇರಿಸಿದರು.

ಸಮಾರಂಭದಲ್ಲಿ ಪ್ರಾಸ್ತಾವಿಕ
 ನುಡಿಗಳನ್ನಾಡಿ ಶ್ರೀ
 ಪಟ್ಟಾಭಿರಾಮನಾರವರು ವಿಜ್ಞಾನಕ್ಕೆ
 ಮೂಲ ಭಗವಂತ. ಭಗವಂತನ ಆಸ್ತಿತ್ವದ
 ಮೇಲೆಯೇ ಕರ್ಮವನ್ನು ಮಾಡಬೇಕು.
 ಧರ್ಮವನ್ನು ದೇವರನ್ನು ಒಪ್ಪದೇ
 ಬದುಕಲು ಸಾಧ್ಯವಿಲ್ಲ ಭಗವಂತನ
 ಆಸ್ತಿತ್ವ ಎಲ್ಲ ಕಡೆಯೂ ಇದೆ. ಹಿಂದೆ
 ಆಗಿರುವುದೆಲ್ಲ ದೇವರ ಕೊಡುಗೆ, ಮುಂದೆ
 ಆಗುವುದೆಲ್ಲ ನನ್ನ ಪ್ರಯತ್ನ ಎಂದು ನಾವು
 ಯೋಚಿಸಬೇಕು. ಭಕ್ತಿಯನ್ನು ಮಾಡುತ್ತ
 ಭಕ್ತನೇ ಭಗವಂತನಾಗಬೇಕು. ಸಾಧನೆ
 ಇಲ್ಲದೇ ಸಿದ್ಧಿಯಿಲ್ಲ ಪ್ರಯತ್ನವಿಲ್ಲದೇ
 ಫಲವಿಲ್ಲ ಎಂದು ತಿಳಿಸಿದರು.

ಪೂಜ್ಯ ಶ್ರೀ ಶ್ರೀ ಪ್ರಸನ್ನನಾಥ
 ಸ್ವಾಮಿಗಳವರು ಆಶಯ ನುಡಿಗಳನ್ನಾಡಿ,
 ಆಧ್ಯಾತ್ಮಿಕ ಚಿಂತನೆ ನಡೆಸಲು ಈ



ಶಿವಮೊಗ್ಗ ಶಾಖಾಮಠದಲ್ಲಿ ಭಗವತ್ ಚಿಂತನ ಶಿಬಿರ

ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
 ಪ್ರೇಮದ ಮೂಲಕ ಪಡೆಯುವ ಭಕ್ತಿ
 ಶ್ರೇಷ್ಠವಾದುದು. ಮುಕ್ತಿಗೆ ಮೊದಲನೇ
 ಸ್ಥಾನದಲ್ಲಿ ಭಕ್ತಿ ನಿಲ್ಲುತ್ತದೆ. ನಾನು
 ಎಂಬುದು ಪರವಾಗಿಲ್ಲ. ಆದರೆ ನಾನೇ
 ಎಂಬುದು ಕಷ್ಟ. ನಾನು ಎಂಬ ಅಹಂಕಾರ
 ನಮ್ಮಿಂದ ದೂರಾಗಬೇಕು ಎಂದು ಕರೆ
 ನೀಡಿದರು.

ಸಮಾರಂಭದಲ್ಲಿ ವಿಧಾನ
 ಪರಿಷತ್ ಸದಸ್ಯರಾದ ಸನ್ಮಾನ್ಯ
 ಶ್ರೀ ಭಾನುಪ್ರಕಾಶ್‌ರವರು, ವಿಧಾನ
 ಪರಿಷತ್ ಸದಸ್ಯರಾದ ಶ್ರೀ ಆರ್
 ಪ್ರಸನ್ನಕುಮಾರ್‌ರವರು ಮುಂತಾದ ಗಣ್ಯರು
 ಉಪಸ್ಥಿತರಿದ್ದರು.

ಐದು ದಿನಗಳ ಕಾಲ ನಡೆದ ಈ
 ಭಗವತ್ ಚಿಂತನ ಶಿಬಿರದಲ್ಲಿ ಖ್ಯಾತ
 ವಿದ್ವಾಂಸರಾದ ಶ್ರೀ ರಾಮಚಂದ್ರಣ್ಣ
 ಮೇತ್ರೆಯವರು, ಶ್ರೀ ಶಿವರಾಮ

ಅಗ್ನಿಹೋತ್ರಿಯವರು, ಪ್ರೊ.
 ಸಿದ್ದಯ್ಯಾಪಲಪರವಿರವರು, ಶ್ರೀ ತ್ರಿದಂಡಿ
 ತಿರುವೆಂಕಟ ರಾಮಾನುಜ ಜೇಯರ್
 ಸ್ವಾಮೀಜಿಯವರು, ಯೋಗ ಗುರುಗಳಾದ
 ಶ್ರೀ ರಾಘವೇಂದ್ರ ಪೈಯವರು, ಶ್ರೀ
 ಸರ್ಫಾರಾಜ್ ಚಂದ್ರಗುಪ್ತಿ, ಶ್ರೀ ಆರ್.ಡಿ.ಹೆಗ್ಡೆ
 ಮುಂತಾದ ಮಹನೀಯರು ವಿವಿಧ
 ವಿಷಯಗಳನ್ನು ಕುರಿತು ಮೌಲಿಕವಾದ
 ಉಪನ್ಯಾಸವನ್ನು ನೀಡಿ ಆಸ್ತಿಕ ಬಂಧುಗಳ
 ಮನ ತಣಿಸಿದರು.

ದಿನಾಂಕ 1.11.2017ರಂದು
 ಪರಮಪೂಜ್ಯ ಜಗದ್ಗುರು ಶ್ರೀ
 ಶ್ರೀ ಶ್ರೀ ಡಾ||ನಿರ್ಮಲಾನಂದನಾಥ
 ಮಹಾಸ್ವಾಮಿಗಳವರ ದಿವ್ಯಸಾನ್ನಿಧ್ಯದಲ್ಲಿ
 ಎರಡನೇ ದಿನದ ಭಗವತ್ ಚಿಂತನ ಶಿಬಿರ
 ನಡೆಯಿತು. ಶಿಬಿರದಲ್ಲಿ ಉಪನ್ಯಾಸಕರಾದ
 ಪ್ರೊ. ಸಿದ್ದು ಯಾಪಲ ಪರವಿಯವರು
 ಉಪನ್ಯಾಸ ನೀಡಿದರು. ಭಾರತದಲ್ಲಿ
 ಬಹುದೊಡ್ಡ ಸಾಧು ಸಂತರ ಪರಂಪರೆಯೇ
 ಇದೆ. ಸಂತ ಶಿಶುನಾಳರಂತಹ ಒಬ್ಬ
 ಸೂಫಿ ಜಗತ್ತಿಗೇ ಗುರುವಾಗಬಲ್ಲ, ಮನುಷ್ಯ
 ನದಿಯ ಹಾಗೆ ಗೊತ್ತು ಗುರಿಯಿಲ್ಲದೆ
 ಹರಿಯುತ್ತಾ ಇರಬೇಕು. ಕಾಡಿನ ಹಾಗೆ
 ಒಮ್ಮೊಮ್ಮೆ ನಿಲ್ಲುತ್ತಾ ಇರಬೇಕು ಎಂದರು.

ಪೂಜ್ಯರಾದ ಶ್ರೀ ತ್ರಿದಂಡಿ ತಿರುವೆಂಕಟ
 ರಾಮಾನುಜ ಜೇಯರ್ ಸ್ವಾಮಿಗಳವರು
 ಭಗವದ್ಭಕ್ತಿಯನ್ನು ದೃಢಪಡಿಸಿಕೊಳ್ಳುವ
 ಕುರಿತು ಉಪನ್ಯಾಸ ನೀಡಿದರು.

ಖ್ಯಾತ ವಿದ್ವಾಂಸರಾದ ಶ್ರೀ
 ರಾಮಚಂದ್ರಣ್ಣ ಮೇತ್ರೆಯವರು
 ಉಪನ್ಯಾಸವನ್ನು ನೀಡಿ, ಮನುಷ್ಯನ





ಜೀವನದಲ್ಲಿ ಭಕ್ತಿ ಇಲ್ಲವೆಂದಾದರೆ ಅದು ಉಪ್ಪು ಇಲ್ಲದ ಅಡುಗೆಯಂತಾಗುತ್ತದೆ. ಅರಳಿ ನಿಂತಿರುವ ಹೂವು ಹೇಗೆ ಎಲ್ಲಾ ಕಡೆಗೂ ಪರಿಮಳ ಬಿರುತ್ತದೆಯೋ, ಹಾಗೆಯೇ ಭಕ್ತಿಯನ್ನೊಂದಿರುವವನು ಎಲ್ಲರಿಗೂ ಸಂತೋಷ ನೀಡುತ್ತಾನೆ ಎಂದರು.

ನಿವೃತ್ತ ಉಪನ್ಯಾಸಕರಾದ ಶ್ರೀ ಆರ್.ಡಿ ಹೆಗ್ಡೆಯವರು ಜೆನ್ ಪಂಥದ ವೈಶಿಷ್ಟ್ಯತೆಯನ್ನು ಕುರಿತು ಉಪನ್ಯಾಸ ನೀಡಿದರು.

ಅಂದು ಪರಮಪೂಜ್ಯರು ಜಗದ್ಗುರು ಶ್ರೀ ಶ್ರೀ ಶ್ರೀ ಡಾ|| ನಿರ್ಮಲಾನಂದನಾಥ ಮಹಾಸ್ವಾಮಿಗಳವರು ತಮ್ಮ ಸಿರಿಕಂಠದಿಂದ ಎಲ್ಲರಿಗೂ ಓಂಕಾರವನ್ನು ಹೇಳಿಕೊಡುವುದರ ಜೊತೆಗೆ ಭಕ್ತಿಗೀತೆಗಳನ್ನು ಭಾವಪೂರ್ಣವಾಗಿ ಹಾಡಿ ಆಸ್ತಿಕ ಬಂಧುಗಳೆಲ್ಲರ ಮನಸ್ಸಿನಲ್ಲಿ ಭಗವದಾನಂದದ ಸವಿಯನ್ನು ಬಿತ್ತಿದರು. ಪೂಜ್ಯ ಶ್ರೀ ಸಾಯಿಕೀರ್ತಿನಾಥ ಸ್ವಾಮೀಜಿಯವರು ಪರಮಪೂಜ್ಯರೊಂದಿಗೆ ದನಿಗೂಡಿಸಿದರು.

ಶ್ರೀ ಮಠದ ಧ್ಯಾನ ಮಂದಿರದಲ್ಲಿ ಉಪನ್ಯಾಸವನ್ನು ನೀಡಿದ ಪ್ರೊ. ಜಿ.ಎಸ್. ನಟೀಶ್‌ವರರು, ಡಿವಿಜಿಯವರ

ಮಂಕುತಿಮ್ಮನ ಕಗ್ಗದ ಕವಿತೆಗಳನ್ನು ಬಹಳ ಸುಶ್ರಾವ್ಯವಾಗಿ ಹಾಡಿದರಲ್ಲದೆ, ಅದರ ಸಾರವನ್ನು ವಿವರಿಸಿ ವಿಶ್ಲೇಷಿಸಿದರು. ರಾಮಾಯಣ ಮಹಾಭಾರತ ಕಾಲದ ಘಟನೆಗಳಲ್ಲದೆ ಕಾಲದ ಘಟನಾವಳಿಗಳನ್ನು ಉಲ್ಲೇಖಿಸಿ, ಜೀವನ ಮೌಲ್ಯಗಳನ್ನು ವಿವರಿಸುವುದನ್ನು ಪ್ರಸ್ತುತ ಪಡಿಸಿದರು.

ಖ್ಯಾತ ವಿದ್ವಾಂಸರಾದ ಶ್ರೀ ಶಿವರಾಮ ಅಗ್ನಿಹೋತ್ರಿಯವರು ಐದು ದಿನಗಳ ಕಾಲವೂ ಈ ಚಿಂತನ ಶಿಬಿರದಲ್ಲಿ ಪಾಲ್ಗೊಂಡು ಉಪನ್ಯಾಸವನ್ನು ನೀಡಿ, ನಾಲ್ಕು ವೇದಗಳ ಬಗ್ಗೆ ಸವಿಸ್ತಾರವಾದ ವಿವರಣೆ ಹಾಗೂ ವೇದಗಳ ಪ್ರಾಮುಖ್ಯತೆ, ಅವುಗಳಲ್ಲಿನ ಧಾರ್ಮಿಕ ಸಾರ, ಆಚಾರ-ವಿಚಾರ ಸಂಪ್ರದಾಯಗಳ ಬಗ್ಗೆ ವಿವರಿಸಿದರು.

ಯೋಗಾಚಾರ್ಯ ಡಾ.ರಾಘವೇಂದ್ರ ಪೈಯವರು ತಮ್ಮ ಯೋಗ ಸಾಧನೆ ಜೊತೆಗೆ ಪ್ರಣವೋಪಾಸನೆಯ ಬಗ್ಗೆ ಉಪನ್ಯಾಸ ನೀಡಿದರು. ಜ್ಞಾನವಿಲ್ಲದೆ ಮುಕ್ತಿ ಇಲ್ಲ ಜ್ಞಾನದಿಂದಲೇ ಕೈವಲ್ಯ ಪ್ರಾಪ್ತಿ ಜ್ಞಾನವಿಲ್ಲದವನು ಯಾವ ಜನ್ಮದಲ್ಲಿಯೂ ಮುಕ್ತಿ ಪಡೆಯಲಾರ ಬ್ರಹ್ಮಪ್ರಾಪ್ತಿಗೆ ಜ್ಞಾನವೇ ಮುಖ್ಯ ಸಾಧನ ಎಂದರು.

ಡಾ.ಸರ್ಫಾರಾಜ್ ಚಂದ್ರಗುತ್ತಿಯವರು ಸಂತ ಶಿಶುನಾಳ ಶರೀಫರ ಜೀವನ ಸಾಧನೆಯ ಬಗ್ಗೆ ಉಪನ್ಯಾಸ ನೀಡಿ ಶರೀಫರ ಜನನ ಬಾಲ್ಯ ಹಾಗೂ ಸಂತರಾದ ಪರಿಯನ್ನು ವಿವರಿಸಿದರು. ಇವರು ತಮ್ಮ ಕವಿತೆಗಳ ಮೂಲಕ ಸಮಾಜದ ಲೋಪ ದೋಷಗಳನ್ನು ಇದ್ದುವ ಪರಿಯನ್ನು ವಿವರಿಸಿದರು. ಕೊಡಗಾನ ಕೋಳಿ ನುಂಗಿತ್ತು ಎಂಬ ಕವಿತೆಯ ವಾಕ್ಯವನ್ನು ನೀಡುತ್ತಲೇ ಶರೀಫರ ಜೀವನ ಚರಿತ್ರೆಯನ್ನು ಹಂತ ಹಂತವಾಗಿ ತೆರೆದಿಟ್ಟರು.

ವಿದ್ವಾನ್ ಉಮಾಕಾಂತ್ ಭಟ್‌ವರರು ಭಕ್ತಿ ಮತ್ತು ವೈರಾಗ್ಯದ ಕುರಿತು ಉಪನ್ಯಾಸ ನೀಡಿದರು. ಸಾರ್ಥಕ ಜೀವನ ನಡೆಸಲು ಭಕ್ತಿ ಬಹಳ ಮುಖ್ಯವಾದುದು. ಭಕ್ತಿಯಿಂದ ಮಾಡುವ ಪ್ರಾರ್ಥನೆ ಭಗವಂತನಿಗೆ ಮುಟ್ಟುತ್ತದೆ. ವೈರಾಗ್ಯ ಜೀವನ ಸಾಧಕರು ಹಾಗೂ ಚಿಂತರಿಗೆ ಬಹಳ ಅಗತ್ಯ. ಭಕ್ತಿಯಿಂದ ಭಾವನೆಗಳು ಬೆಳೆಯುತ್ತವೆ, ಭಕ್ತಿಯಿಂದ ಇರುವಲ್ಲಿ ವೈರಾಗ್ಯ ಜೊತೆಗೂಡುತ್ತದೆ ಎಂದು ತಿಳಿಸಿದರು.

ಹೀಗೆ ಪ್ರಸಿದ್ಧ ವಿದ್ವಾಂಸರುಗಳ ವೈವಿಧ್ಯಮಯ ವಿಚಾರಪೂರ್ಣ ಉಪನ್ಯಾಸಗಳಿಂದಾಗಿ ಭಗವತ್ ಚಿಂತನ ಕಾರ್ಯಕ್ರಮ ಸಂಪೂರ್ಣಗೊಂಡಿತು.





ಶಿವಮೊಗ್ಗದ ಗುರುಪುರದಲ್ಲಿ ಶ್ರೀ ಆದಿಚುಂಚನಗಿರಿ ಶಾಲಾ ಕಾಲೇಜು ನೂತನ ಕಟ್ಟಡದ ಉದ್ಘಾಟನಾ ಸಮಾರಂಭ

ದಿನಾಂಕ 03-11-17ರಂದು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠವು ಶಿವಮೊಗ್ಗದ ಗುರುಪುರದಲ್ಲಿ ನೂತನವಾಗಿ ನಿರ್ಮಿಸಿರುವ ನೂತನ ಶಾಲಾ ಕಾಲೇಜು ಕಟ್ಟಡದ ಉದ್ಘಾಟನಾ ಸಮಾರಂಭವು ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ|| ನಿರ್ಮಲಾನಂದನಾಥ ಮಹಾಸ್ವಾಮಿಗಳವರ ದಿವ್ಯ ಸಾನ್ನಿಧ್ಯದಲ್ಲಿ ನೆರವೇರಿತು.

ಅತಿಥಿ ಅಭ್ಯಾಗತರೊಡಗೂಡಿ ನೂತನ ಶಾಲಾ ಕಟ್ಟಡವನ್ನು ಉದ್ಘಾಟಿಸಿದ ಪರಮಪೂಜ್ಯ ಮಹಾಸ್ವಾಮಿಗಳವರು ನಂತರ ನಡೆದ ಸಮಾರಂಭವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಪೂಜ್ಯ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮಿಗಳವರು, ವಿಧಾನ ಪರಿಷತ್ ಸಭಾಪತಿಗಳಾದ ಸನ್ಮಾನ್ಯ ಶ್ರೀ ಡಿ.ಹೆಚ್.ಶಂಕರಮೂರ್ತಿಯವರು, ವಿವಿಧ ಮಠಗಳ ಮಠಾಧೀಶರು ಶಾಖಾ ಮಠಗಳ ಪೂಜ್ಯರು ಅನೇಕ ಸಾಧು ಸಂತರು ಹಾಗೂ ಗಣ್ಯರು ಈ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಶಾಲಾ ಮಕ್ಕಳ

ನಾಡಗೀತೆ, ವೇದಘೋಷ ಹಾಗೂ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆ ದೊರೆಯಿತು. ಪರಮಪೂಜ್ಯರು ಹಾಗೂ ಗಣ್ಯರು ಜ್ಯೋತಿಯನ್ನು ಬೆಳಗುವ ಮೂಲಕ ಕಾರ್ಯಕ್ರಮನ್ನು ಉದ್ಘಾಟಿಸಿದರು.

ಶ್ರೀಮಠದ ಕಾರ್ಯದರ್ಶಿಗಳಾದ ಪೂಜ್ಯ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮಿಗಳವರು ಸರ್ವರನ್ನೂ ಸ್ವಾಗತಿಸಿದರು. ನಂತರ ಪ್ರಾಸ್ತಾವಿಕ ನುಡಿಗಳನ್ನಾಡಿ, ಶ್ರೀ ಕ್ಷೇತ್ರಕ್ಕೆ 2000 ವರ್ಷಗಳ ಇತಿಹಾಸವಿದೆ, ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‌ನಲ್ಲಿ ಪ್ರಸ್ತುತ ಒಂದು ಲಕ್ಷದ ಮೂವತ್ತೈದು ಸಾವಿರ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಜಾತಿ, ಮತ, ಪಂಥಗಳ ಭೇದವಿಲ್ಲದೆ ಶಿಕ್ಷಣವನ್ನು ಶ್ರೀ ಮಠದಲ್ಲಿ ನೀಡಲಾಗುತ್ತಿದೆ. ಗ್ರಾಮೀಣ ಭಾಗದ ಮಕ್ಕಳಿಗೆ ಅನುಕೂಲವಾಗುವಂತೆ ಗುರುಕುಲ ಮಾದರಿಯ ಶಿಕ್ಷಣವನ್ನು ನೀಡುವ ಉದ್ದೇಶದಿಂದ ಇಲ್ಲಿ ಶಾಲೆ ಮತ್ತು ಕಾಲೇಜನ್ನು ತೆರೆಯಲಾಗಿದೆ ಎಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಮಾನ್ಯ ವಿಧಾನ ಪರಿಷತ್ ಸಭಾಪತಿಗಳಾದ ಸನ್ಮಾನ್ಯ ಶ್ರೀ ಡಿ.ಹೆಚ್.ಶಂಕರಮೂರ್ತಿಯವರು ಮಾತನಾಡಿ ಗ್ರಾಮೀಣ ಭಾಗದ ಮಕ್ಕಳಿಗೆ ಅನುಕೂಲವಾಗುವಂತೆ ಶಾಲೆಯನ್ನು ತೆರೆದಿರುವುದು ಶ್ಲಾಘನೀಯ. ರಾಜ್ಯದಲ್ಲಿ ಉನ್ನತ ಶಿಕ್ಷಣ ಪಡೆಯುವ ಮಕ್ಕಳ ಸಂಖ್ಯೆ ಕಡಿಮೆ ಇರುವಾಗ ಕರ್ನಾಟಕದಲ್ಲಿ ಮಠ ಮಂದಿರಗಳು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತಿರುವುದು ಕೃತಜ್ಞತೆ ಸಲ್ಲಿಸಬೇಕಾದ ವಿಚಾರ ಎಂದು ಸಂತೋಷ ವ್ಯಕ್ತಪಡಿಸಿದರು.

ಶಿವಮೊಗ್ಗ ಮಹಾನಗರ ಪಾಲಿಕೆಯ ಮಹಾ ಪೌರರಾದ ಸನ್ಮಾನ್ಯ ಶ್ರೀ ಏಳುಮಲೈಯವರು, ಭದ್ರಾ ಕಾಡಾ ಅಧ್ಯಕ್ಷರಾದ ಶ್ರೀ ಸುರೇಂದ್ರರವರು ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರಾದ ಸನ್ಮಾನ್ಯ ಶ್ರೀ ಡಿ.ವಿ ರಮೇಶ್ ರವರು ಈ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದು ತಮ್ಮ ಮನದಾಳದ ಮಾತುಗಳನ್ನು ಈ ಸಂದರ್ಭದಲ್ಲಿ ಹಂಚಿಕೊಂಡರು.



ಸಮಾರಂಭದ ಸಾನ್ನಿಧ್ಯ ವಹಿಸಿದ್ದ ಚಿತ್ರದುರ್ಗದ ಕಬೀರನಂದಾಶ್ರಮದ ಪೂಜ್ಯ ಶ್ರೀ ಶ್ರೀ ಶಿವಲಿಂಗಾನಂದ ಸ್ವಾಮೀಜಿಯವರು ಮನುಷ್ಯ ಪರಿಸರದಿಂದ ಪರಿವರ್ತನೆಯಾಗುವ ಸಂಸ್ಕಾರ ಪಡೆದಿದ್ದಾನೆ. ಮಠ ಮಾನ್ಯಗಳು ಮಾಡುವ ಕೆಲಸ ಪವಿತ್ರವಾದುದು. ನಾಶರಹಿತವಾದ ವಿದ್ಯೆಯನ್ನು ಮಕ್ಕಳಿಗೆ ನೀಡಬೇಕು. ಭೈರವೈಕ್ಯ ಪರಮಪೂಜ್ಯರು ಜಗದ್ಗುರುಗಳ ಮಾತೃ ಹೃದಯವನ್ನು ಉದಾರ ಗುಣವನ್ನು ಸರ್ವರನ್ನೂ ಪ್ರೀತಿಯಿಂದ ಕಾಣುವ ಮನೋಭಾವವನ್ನು ಈ ಶುಭ ಸಂದರ್ಭದಲ್ಲಿ ಸ್ಮರಿಸಿಕೊಂಡರು.

ಸಮಾರಂಭದ ಸಾನ್ನಿಧ್ಯ ವಹಿಸಿದ್ದ ಪೂಜ್ಯ ಶ್ರೀ ಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿಯವರು ಆಶೀರ್ವಚನವನ್ನು ನೀಡುತ್ತಾ ಸಮುದಾಯಗಳು ಶಿಕ್ಷಣದಿಂದ ಮಾತ್ರ ಬದಲಾಗಲು ಸಾಧ್ಯ ಎಲ್ಲ ಶೋಷಿತ ಸಮುದಾಯಗಳ ಅಭಿವೃದ್ಧಿ ಬಯಸಿದವರು ಭೈರವೈಕ್ಯ ಪರಮಪೂಜ್ಯರು. ಜಗದ್ಗುರುಗಳು ಹಿಂದುಳಿದ ಸಮುದಾಯಗಳನ್ನು ಮೇಲೆತ್ತುವ ಕಾರ್ಯವನ್ನು ಮಾಡುತ್ತಾ ಅಂತಹ ಸಮುದಾಯಗಳಿಗೆ ದಾರಿದೀಪವಾದವರು. ಶ್ರೀಗಳವರು ಬುದ್ಧ ಬಸವಣ್ಣ ಕಬೀರರ ಸಾಲಿನಲ್ಲಿ ನಿಲ್ಲುವಂತಹ ಶ್ರೇಷ್ಠರು. ಬಿಜಿಎಸ್ ಶಿಕ್ಷಣ ಸಂಸ್ಥೆಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಗಳಿಸಲು ಶ್ರೀಗಳ ಸಂಕಲ್ಪವೇ ಕಾರಣ ಎಂದರು.

ಈ ಸಮಾರಂಭದ ದಿವ್ಯ ಸಾನ್ನಿಧ್ಯವನ್ನು ವಹಿಸಿದ್ದ ಪರಮಪೂಜ್ಯ ಜಗದ್ಗುರು ಡಾ|| ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಮಹಾ ಸ್ವಾಮೀಜಿಯವರು ಆಶೀರ್ವಚನವನ್ನು ನೀಡಿ ಅಪ್ರತಿಮೆ ಶಕ್ತಿಯುಳ್ಳ ನಾವು ಸಾಮಾನ್ಯರಂತೆ ಬದುಕಲು ಕಾರಣ ಸರಿಯಾದ ಗುರುವಿನ ಮಾರ್ಗದರ್ಶನ ಸಿಗದಿರುವುದೇ ಆಗಿದೆ ಯಾವುದನ್ನೂ ಪ್ರಶ್ನಿಸದೇ ಒಪ್ಪಿಕೊಳ್ಳಬಾರದು. ಸತ್ಯವನ್ನು ಪ್ರಶ್ನೆಯ ಮೂಲಕ ತಿಳಿಯಲು ಸಾಧ್ಯವಿಲ್ಲ. ಮಕ್ಕಳ ಆಂತರ್ಯವನ್ನು ಆರಿತು ತಂದೆ



ಆದಿಚುಂಚನಗಿರಿ ಶಾಲಾ ಕಾಲೇಜುಗಳ ವಾರ್ಷಿಕೋತ್ಸವ

ದಿನಾಂಕ:02.11.2017ರಂದು ಶಿವಮೊಗ್ಗ ಶಾಲಾಮಠದಲ್ಲಿ ಏರ್ಪಡಿಸಿದ್ದ ಶ್ರೀ ಆದಿಚುಂಚನಗಿರಿ ಶಾಲಾ ಕಾಲೇಜುಗಳ ವಾರ್ಷಿಕೋತ್ಸವ ಸಮಾರಂಭವು ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ|| ನಿರ್ಮಲಾನಂದನಾಥ ಮಹಾಸ್ವಾಮಿಗಳವರ ದಿವ್ಯ ಸಾನ್ನಿಧ್ಯದಲ್ಲಿ ನೆರವೇರಿತು.

ಪೂಜ್ಯ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರ ಹಾಗೂ ವಿವಿಧ ಮಠಾಧೀಶರ ಮತ್ತು ಶಾಲಾ ಮಠಗಳ ಪೂಜ್ಯರು ಉಪಸ್ಥಿತರಿದ್ದರು.

ಶಾಲಾ ಮಕ್ಕಳ ನಾಡಗೀತೆಯೊಂದಿಗೆ ಆರಂಭವಾದ ಸಮಾರಂಭದಲ್ಲಿ ಮಾಜಿ ಸಚಿವರಾದ ಶ್ರೀ ಹೆಚ್.ಡಿ.ರೇವಣ್ಣರವರು, ಶಾಸಕರಾದ ಶ್ರೀ ಕೆ.ಬಿ ಪ್ರಸನ್ನಕುಮಾರ್‌ರವರು ಮುಖ್ಯ ಅಧಿತಿಗಳಾಗಿ ಪಾಲ್ಗೊಂಡಿದ್ದರು. ಮುಖ್ಯ ಅಧಿತಿಗಳು ಶಾಲೆಯಲ್ಲಿ ನೀಡುತ್ತಿರುವ ಮೌಲ್ಯಯುತ ಶಿಕ್ಷಣದ ಬಗ್ಗೆ ಹಾಗೂ ಹಮ್ಮಿಕೊಳ್ಳುತ್ತಿರುವ ಕಾರ್ಯಕ್ರಮದ ಬಗ್ಗೆ ತಮ್ಮ ಮೆಚ್ಚುಗೆಯನ್ನು ವ್ಯಕ್ತ ಪಡಿಸಿದರು.

ಪರಮಪೂಜ್ಯ ಜಗದ್ಗುರು ಮಹಾಸ್ವಾಮಿಗಳವರು ಆಶೀರ್ವಚನ ನೀಡಿ ಎಲ್ಲರನ್ನೂ ಹರಸಿದರು. ನಂತರದಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ನಡೆಸಿಕೊಟ್ಟ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರೆದವರೆಲ್ಲರ ಮನಸೂರೆಗೊಳ್ಳುವಲ್ಲಿ ಯಶಸ್ವಿಯಾದವು.



ತಾಯಿ ಮಕ್ಕಳಿಗೆ ಸಂಸ್ಕಾರ ನೀಡುವ ಕೆಲಸವನ್ನು ಮಾಡಬೇಕು ಎಂದು ಹೇಳಿ ಎಲ್ಲರನ್ನೂ ಹರಸಿದರು.

ಸಮಾರಂಭದಲ್ಲಿ ಪೂಜ್ಯ ಶ್ರೀ ಶ್ರೀ ಗುಣನಾಥ ಸ್ವಾಮಿಗಳವರು, ಪೂಜ್ಯ ಶ್ರೀ

ಶ್ರೀ ಮಂಗಳನಾಥ ಸ್ವಾಮಿಗಳವರು, ಪೂಜ್ಯ ಶ್ರೀ ಶ್ರೀ ಚಂದ್ರಶೇಖರನಾಥ ಸ್ವಾಮಿಗಳವರು, ಪೂಜ್ಯ ಶ್ರೀ ಶ್ರೀ ಸಾಯಿಕೀರ್ತಿನಾಥ ಸ್ವಾಮಿಗಳವರು ಮುಂತಾದ ಗಣ್ಯರು ಉಪಸ್ಥಿತರಿದ್ದರು.





ಶಿವಮೊಗ್ಗ ಶಾಖಾಮಠದ 27ನೇ ವರ್ಷದ ವಾರ್ಷಿಕೋತ್ಸವ ಹಾಗೂ ಭಗವತ್ ಚಿಂತನ ಶಿಬಿರದ ಸಮಾರೋಹ

ದಿನಾಂಕ 04.11.17ರಂದು ಶಿವಮೊಗ್ಗದಲ್ಲಿರುವ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಶಾಖಾಮಠದಲ್ಲಿ ಏರ್ಪಡಿಸಿದ್ದ ಶಿವಮೊಗ್ಗ ಶಾಖಾಮಠದ 27ನೇ ವರ್ಷದ ವಾರ್ಷಿಕೋತ್ಸವ ಹಾಗೂ ಭಗವತ್ ಚಿಂತನ ಶಿಬಿರದ ಸಮಾರೋಹ ಸಮಾರಂಭವು ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ|| ನಿರ್ಮಲಾನಂದನಾಥ ಮಹಾಸ್ವಾಮಿಗಳವರ ದಿವ್ಯ ಸಾನ್ನಿಧ್ಯದಲ್ಲಿ ನೆರವೇರಿತು.

ಪರಮಪೂಜ್ಯ ಮಹಾಸ್ವಾಮಿಗಳವರು ಸಮಾರಂಭವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಪರಮಪೂಜ್ಯ ಶ್ರೀ ಶ್ರೀ ಶ್ರೀ ಡಾ.ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮಿಗಳವರು, ಪೂಜ್ಯ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮಿಗಳವರು, ಪೂಜ್ಯ ಶ್ರೀ ಶ್ರೀ ಶಂಕರಾರೂಢ ಸ್ವಾಮಿಗಳವರು ಶಿರೋಳ ತ್ರಿದಂಡಿ ತಿರುವೆಂಕಟ ರಾಮಾನುಜ ಜೀಯರ್ ಸ್ವಾಮಿಗಳವರು ಮುಂತಾದ ಗಣ್ಯರು ಈ ಶುಭ ಸಂದರ್ಭಕ್ಕೆ ಸಾಕ್ಷಿಯಾದರು.

ಶಿವಮೊಗ್ಗದ ಸ್ವತಂತ್ರ ವಿಜ್ಞಾನ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳ ನಾಡಗೀತೆಯೊಂದಿಗೆ ಆರಂಭಗೊಂಡ ಸಮಾರಂಭದಲ್ಲಿ ಪೂಜ್ಯ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮಿಗಳವರು ಸರ್ವರನ್ನೂ ಸ್ವಾಗತಿಸಿ, ನಂತರ ಪ್ರಾಸ್ತಾವಿಕ ನುಡಿಗಳನ್ನಾಡಿ, ಶ್ರೀ ಆದಿಚುಂಚನಗಿರಿ ಶಾಖಾಮಠವು 1990ರಲ್ಲಿ

ಆರಂಭಗೊಂಡು ಅಂದಿನಿಂದ ಇಲ್ಲಿಯವರೆಗೆ ಉತ್ತರೋತ್ತರವಾಗಿ ಬೆಳೆಯುತ್ತಾ ಬಂದಿರುವುದನ್ನು ಸವಿವರವಾಗಿ ತಿಳಿಸಿದರು.

ಶ್ರೀಬೆಕ್ಕಿನ ಕಲ್ಪರದ ಪರಮಪೂಜ್ಯ ಶ್ರೀ ಶ್ರೀ ಶ್ರೀ ಡಾ.ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮಿಗಳವರು ಆಶೀರ್ವಚನವನ್ನು ನೀಡಿ, ತಾವು ಶಿವಮೊಗ್ಗದಲ್ಲಿದ್ದ ಆರಂಭದ ದಿನಗಳನ್ನು ನೆನಪಿಸಿಕೊಂಡರು. ಒಂಟಿತನ ಕಾಡುತ್ತಿದ್ದ ಆ ದಿನಗಳಲ್ಲಿ ಶಿವಮೊಗ್ಗದಲ್ಲಿ 1990ರಲ್ಲಿ ಶ್ರೀ ಆದಿಚುಂಚನಗಿರಿ ಸಂಸ್ಥಾನದ ಶಾಖಾಮಠ ಆರಂಭಗೊಂಡಿತು. ಇಂದಿನವರೆಗೂ ಈ ಎರಡು ಮಠಗಳ ನಡುವೆ ಇರುವ ಬಾಂಧವ್ಯ ಹೀಗೆಯೇ ಮುಂದುವರಿಯಲಿ ಎಂಬ ಆಶಾಭಾವ ವ್ಯಕ್ತಪಡಿಸಿದರು.

ಸಮಾರಂಭದ ದಿವ್ಯಸಾನ್ನಿಧ್ಯ ವಹಿಸಿದ್ದ ಪರಮಪೂಜ್ಯ ಜಗದ್ಗುರು ಮಹಾಸ್ವಾಮಿಗಳವರು ಆಶೀರ್ವಚನವನ್ನು ನೀಡಿ ಶಿವಮೊಗ್ಗ ಶಾಖಾಮಠವು ಪ್ರಾರಂಭವಾದಾಗಿನಿಂದ ಹಲವು ಸಮಾಜಮುಖಿ ಸೇವಾ ಕೈಂಕರ್ಯದಲ್ಲಿ ನಿರತವಾಗಿ ಮುನ್ನಡೆಯುತ್ತಿರುವುದನ್ನು ಶ್ಲಾಘಿಸಿದರು. ವಿದ್ಯಾರ್ಥಿಗಳು ಯಾವ ರೀತಿ ಸಮಯ ಪಾಲನೆಯನ್ನು ಮಾಡಬೇಕೆಂಬ ಬಗ್ಗೆ ಐನ್‌ಸ್ಟೀನ್ ಜೀವನವನ್ನು ಕುರಿತು ಉದಾಹರಣೆ ನೀಡಿದರು. ಐನ್‌ಸ್ಟೀನ್ ಯಾವ ರೀತಿ ಕತ್ತಲಿನಿಂದ ಬೆಳಕಿನ ಕಡೆಗೆ ಸಾಗಿದಂತೆ ವಿದ್ಯಾರ್ಥಿಗಳು ಪ್ರಯತ್ನಶೀಲರಾಗಬೇಕು. ನಿಮ್ಮ ಸಮಯಕ್ಕೆ ನೀವೇ ಜವಾಬ್ದಾರು. ಭಗವಂತ ಎಲ್ಲರಿಗೂ ಒಂದೇ ತರಹದ ಬುದ್ಧಿಶಕ್ತಿಯನ್ನು ನೀಡಿದ್ದಾನೆ. ಅದನ್ನು ಪ್ರತಿಯೊಬ್ಬರು ಹೇಗೆ ಬಳಸಿಕೊಳ್ಳುತ್ತಾರೆ ಎಂಬುದರ ಆಧಾರದ ಮೇಲೆ ಅವರ ಭವಿಷ್ಯ ನಿರ್ಧಾರವಾಗುತ್ತದೆ. ಸಮಯ ಪಾಲನೆ ಕಡೆ ಹೆಚ್ಚಿನ ಗಮನವನ್ನು ನೀಡಬೇಕು ಎಂದು ತಿಳಿಸಿ ಎಲ್ಲರನ್ನೂ ಹರಸಿದರು.

ಸಮಾರಂಭದಲ್ಲಿ ಪೂಜ್ಯ ಶ್ರೀ ಶ್ರೀ ಗುಣನಾಥ ಸ್ವಾಮಿಗಳವರು, ಪೂಜ್ಯ ಶ್ರೀ ಶ್ರೀ ಮಂಗಳನಾಥ ಸ್ವಾಮಿಗಳವರು, ಪೂಜ್ಯ ಶ್ರೀ ಶ್ರೀ ಚಂದ್ರಶೇಖರನಾಥ ಸ್ವಾಮಿಗಳವರು, ಪೂಜ್ಯ ಶ್ರೀ ಶ್ರೀ ಸಾಯಿಕೀರ್ತಿನಾಥ ಸ್ವಾಮಿಗಳವರು, ಸಂಸದರಾದ ಶ್ರೀ ಬಿ.ವೈ. ರಾಘವೇಂದ್ರವರು, ಮಾಜಿ ಶಾಸಕರಾದ ಆರಗ ಜ್ಞಾನೇಂದ್ರವರು, ವಿಧಾನ ಪರಿಷತ್ ಸದಸ್ಯರಾದ ಶ್ರೀ ಆರ್.ಕೆ ಸಿದ್ದರಾಮಣ್ಣನವರು, ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಶ್ರೀ ಆರ್.ಎಂ ಮಂಜುನಾಥಗೌಡರು, ಕಡಿದಾಳ್ ಶ್ರೀ ಗೋಪಾಲರವರು, ಮಹಾನಗರ ಪಾಲಿಕೆ ಸದಸ್ಯರಾದ ಶ್ರೀ ಎನ್.ಜೆ. ರಾಜಶೇಖರ್ ಮುಂತಾದ ಗಣ್ಯರು ಉಪಸ್ಥಿತರಿದ್ದರು.





ಶ್ರೀ ಭೈರವ ಹೋಮ ಮತ್ತು ಸತ್ಸಂಗ



ದಿನಾಂಕ 25.10.2017ರಂದು ಶುಮಕೂರು ಹೊರ ವಲಯದ ಬಿ ಜಿ ನಗರ(ಮಂಚಕಲ್‌ಕುಪ್ಪೆ)ದ ಭಕ್ತವೃಂದದವರು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ

ಶಾಖಾಮಠದ ಬಿ ಜಿ ಎಸ್ ಆಧ್ಯಾತ್ಮಿಕ ಕೇಂದ್ರದಲ್ಲಿ ಏರ್ಪಡಿಸಿದ್ದ ಸತ್ಸಂಗ ಕಾರ್ಯಕ್ರಮವು ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ|| ನಿರ್ಮಲಾನಂದನಾಥ ಮಹಾಸ್ವಾಮಿಗಳವರ ದಿವ್ಯ ಸಾನ್ನಿಧ್ಯದಲ್ಲಿ ಅತ್ಯಂತ ಶ್ರದ್ಧಾಭಕ್ತಿಯಿಂದ ನೆರವೇರಿತು. ಸತ್ಸಂಗ ಕಾರ್ಯಕ್ರಮದ ಸಂದರ್ಭದಲ್ಲಿ ಶ್ರೀ ಭೈರವ ಹೋಮ, ಲಲಿತ ಸಹಸ್ರನಾಮ, ಸಾಮೂಹಿಕ ಪಾರಾಯಣ, ಭಜನೆ

ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು. ನಂತರ ನಡೆದ ಸತ್ಸಂಗ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ಪೀಠದಿಂದ ಆಶೀರ್ವಚನ ನೀಡಿದ ಪೂಜ್ಯ ಮಹಾಸ್ವಾಮಿಗಳವರು, ಭಗವಂತನೊಬ್ಬನೇ ಸತ್ಯ ಹಾಗೂ ಶಾಶ್ವತ. ಉಳಿದುದೆಲ್ಲವೂ ನಶ್ವರ. ಆದ್ದರಿಂದ ನಮ್ಮನೆಲ್ಲ ಪೊರೆಯುವ ಭಗವಂತನ ಕೃಪೆಗೆ ಪಾತ್ರರಾಗಲು ಜನತೆ ದಾನ ಧರ್ಮಾದಿ ಸತ್ಕಾರ್ಯಗಳನ್ನು ಮಾಡಬೇಕು. ಇಂತಹ ಸತ್ಸಂಗಗಳಲ್ಲಿ ನಿರತರಾಗುವ ಮೂಲಕ ಬದುಕನ್ನು ಸಾರ್ಥಕಪಡಿಸಿಕೊಳ್ಳಬೇಕು. ಇಂತಹ ಸತ್ಸಂಗ ಕಾರ್ಯಕ್ರಮಗಳು ಜನರ ಹೃದಯವನ್ನು ಅರಳಿಸುವ, ಮನುಷ್ಯನಲ್ಲಿ ನಮ್ಮ ಸಂಸ್ಕೃತಿಯನ್ನು ಪ್ರತಿಬಿಂಬಿಸಿ ದೈವೀ ಭಾವನೆಯನ್ನು ಹೆಚ್ಚಿಸಬೇಕು. ಆತನನ್ನು ಧರ್ಮಮಾರ್ಗದಲ್ಲಿ ನಡೆಯುವಂತೆ ಪ್ರೇರೇಪಿಸಬೇಕು. ಮನುಷ್ಯ ಧರ್ಮಮಾರ್ಗದಲ್ಲಿ ಸಾಗಿದಾಗ ಜೀವನದಲ್ಲಿ ನೆಮ್ಮದಿ ಪಡೆಯುವುದು ಸುಲಭ ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಪೂಜ್ಯ ಶ್ರೀ ಶ್ರೀ ಮಂಗಳನಾಥಸ್ವಾಮಿಗಳವರು, ಪೂಜ್ಯ ಶ್ರೀ ಶ್ರೀ ಶಂಭುನಾಥ ಸ್ವಾಮಿಗಳವರು, ಪೂಜ್ಯ ಶ್ರೀ ಶ್ರೀ ಚಂದ್ರಶೇಖರನಾಥ ಸ್ವಾಮಿಗಳವರು, ಆದಿಹಳ್ಳಿ ಶಾಖಾಮಠದ ಪೂಜ್ಯ ಶ್ರೀ ಶ್ರೀ ಶಿವಪುತ್ರನಾಥ ಸ್ವಾಮಿಗಳವರು, ಪೂಜ್ಯ ಶ್ರೀ ಶ್ರೀ ಶಿವಾನಂದಸ್ವಾಮಿಗಳವರು, ಪೂಜ್ಯ ಶ್ರೀ ಶ್ರೀ ವಿದ್ಯಾಧರನಾಥ ಸ್ವಾಮಿಗಳವರು, ಪೂಜ್ಯ ಶ್ರೀ ಶ್ರೀ ಸಾಯಿಕೀರ್ತಿ ಸ್ವಾಮಿಗಳವರು ಸಂಸದರಾದ ಶ್ರೀ ಮುದ್ದಹನುಮೇಗೌಡರು ಹಾಗೂ ಸಾವಿರಾರು ಮಂದಿ ಭಕ್ತರು ಪಾಲ್ಗೊಂಡಿದ್ದರು.



ಶ್ರೀ ಕಾಲಭೈರವಾಷ್ಟಮಿ ಮತ್ತು ಶ್ರೀ ನವನಾಥ ಮಂದಿರ

ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ಪರಮಪೂಜ್ಯ ಜಗದ್ಗುರು ಶ್ರೀಶ್ರೀಶ್ರೀ ಡಾ||ಬಾಲಗಂಗಾಧರನಾಥಮಹಾಸ್ವಾಮಿಗಳವರ ಕೃಪಾಶೀರ್ವಾದಗಳೊಡನೆ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ||ನಿರ್ಮಲಾನಂದನಾಥ ಮಹಾಸ್ವಾಮಿಗಳವರ ದಿವ್ಯ ಸಾನ್ನಿಧ್ಯದಲ್ಲಿ ದಿನಾಂಕ 10.12.2017ರಂದು ಶ್ರೀ ಕಾಲಭೈರವಾಷ್ಟಮಿಯನ್ನು ಅತ್ಯಂತ ಶ್ರದ್ಧಾಭಕ್ತಿಯಿಂದ ಆಚರಿಸಲಾಗುವುದು. ಈ ಶುಭ ದಿನದಂದು ಅಷ್ಟಮಿ ಪ್ರಯುಕ್ತ ಪಂಚಾಮೃತಾಭಿಷೇಕ, ಭಸ್ಮಾಭಿಷೇಕ, ಬಿಲ್ಲಾಭಿಷೇಕ, ಪುಷ್ಪಾಭಿಷೇಕ, ಸುಗಂಧ ದ್ರವ್ಯಾದಿಗಳೊಂದಿಗೆ ಶ್ರೀ ಕಾಲಭೈರವೇಶ್ವರಸ್ವಾಮಿಯನ್ನು ಪೂಜಿಸಲಾಗುವುದು. ನಂತರ ಶ್ರೀ ಕಾಲಭೈರವೇಶ್ವರಸ್ವಾಮಿಯ ಉತ್ಸವವಿರುತ್ತದೆ. ಶ್ರೀ ಕಾಲಭೈರವಾಷ್ಟಮಿಯ ಶುಭ ಸಂದರ್ಭದಲ್ಲಿ ಸುಮಾರು ಹತ್ತು ಕೋಟಿ ರೂಪಾಯಿಗೂ ಹೆಚ್ಚು ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ನವನಾಥ ಮಂದಿರದ ಲೋಕಾರ್ಪಣಾ ಸಮಾರಂಭವು ನೆರವೇರಲಿದೆ. ಸದ್ಯಕ್ಕೆ ಮಹಾಶಯರು ಈ ಪವಿತ್ರ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀ ಗುರುದೇವತಾ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿಸುತ್ತೇವೆ. -ವ್ಯವಸ್ಥಾಪಕರು





ಜಗದ್ಗುರು ಶ್ರೀ ಡಾ|| ಬಾಲಗಂಗಾಧರನಾಥಸ್ವಾಮೀಜಿ ಸಮುದಾಯ ಭವನದ ಪ್ರಾರಂಭೋತ್ಸವ

ದಿನಾಂಕ 8.11.2017ರಂದು ನೆಲಮಂಗಲ ತಾಲ್ಲೂಕು ದಾಸನಪುರ ಹೋಬಳಿಯ ಮಾದನಾಯಕನ ಹಳ್ಳಿಯಲ್ಲಿ ಏರ್ಪಡಿಸಿದ್ದ ಜಗದ್ಗುರು ಶ್ರೀ ಡಾ||ಬಾಲಗಂಗಾಧರನಾಥ ಮಹಾಸ್ವಾಮೀಜಿ ಸಮುದಾಯ ಭವನದ ಉದ್ಘಾಟನಾ ಸಮಾರಂಭವು ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ|| ನಿರ್ಮಲಾನಂದನಾಥ ಮಹಾಸ್ವಾಮಿಗಳವರ ದಿವ್ಯ ಸಾನ್ನಿಧ್ಯದಲ್ಲಿ ನೆರವೇರಿತು.

ಪರಮಪೂಜ್ಯ ಮಹಾಸ್ವಾಮಿಗಳವರು ಅಂದು ಪ್ರಾಥಃಕಾಲದಿಂದಲೇ ನಡೆದ ಹೋಮ ಹವನ ಪೂಜಾಕಾರ್ಯಗಳ ಪೂರ್ಣಾಹುತಿಯನ್ನು ನೆರವೇರಿಸಿದ ನಂತರ ಸಮುದಾಯ ಭವನವನ್ನು ಉದ್ಘಾಟನೆ ಮಾಡಿದರು. ಶ್ರೀ ಆದಿಕುಂಚನಗಿರಿ ಶಿಕ್ಷಣ ಟ್ರಸ್ಟಿನ ಪ್ರಧಾನ ಕಾರ್ಯದರ್ಶಿಗಳಾದ ಪೂಜ್ಯ ಶ್ರೀ ಶ್ರೀ ಪುರುಷೋತ್ತಮಾನಂದನಾಥ ಸ್ವಾಮೀಜಿರವರು, ಪೂಜ್ಯ ಶ್ರೀ ಶ್ರೀ ಪ್ರಕಾಶನಾಥ ಸ್ವಾಮೀಜಿರವರು, ಪೂಜ್ಯ ಶ್ರೀ ಶ್ರೀ ಸೌಮ್ಯನಾಥಸ್ವಾಮೀಜಿರವರು, ಪೂಜ್ಯ ಶ್ರೀ ಶ್ರೀ ಸೋಮೇಶ್ವರನಾಥ ಸ್ವಾಮೀಜಿರವರು, ಪೂಜ್ಯ ಶ್ರೀ ಶ್ರೀ ಶಂಭುನಾಥಸ್ವಾಮೀಜಿರವರು, ಪೂಜ್ಯ ಶ್ರೀ ಶ್ರೀ ಅನ್ನದಾನೇಶ್ವರನಾಥ ಸ್ವಾಮೀಜಿರವರು, ಪೂಜ್ಯ ಶ್ರೀ ಶ್ರೀ ಶಿವಾನಂದಸ್ವಾಮೀಜಿ ಮುಂತಾದ ಗಣ್ಯರು ಈ ಶುಭ ಸಂದರ್ಭಕ್ಕೆ ಸಾಕ್ಷಿಯಾದರು.


ನಂತರ ನಡೆದ ಧರ್ಮಸಭೆಯು ಪರಮಪೂಜ್ಯ ಮಹಾಸ್ವಾಮಿಗಳವರ ದಿವ್ಯಸಾನ್ನಿಧ್ಯದಲ್ಲಿ ನೆರವೇರಿತು. ಜ್ಯೋತಿ

ಬೆಳಗಿಸುವ ಮೂಲಕ ಪರಮಪೂಜ್ಯ ಮಹಾಸ್ವಾಮಿಗಳವರು ಸಮಾರಂಭವನ್ನು ಉದ್ಘಾಟಿಸಿದರು.

ಪೂಜ್ಯ ಶ್ರೀ ಶ್ರೀ ಸೌಮ್ಯನಾಥ ಸ್ವಾಮೀಜಿರವರು ಸಮಾರಂಭದಲ್ಲಿ ಉಪಸ್ಥಿತರಿದ್ದ ಎಲ್ಲರನ್ನೂ ಸ್ವಾಗತಿಸಿ ಪ್ರಸ್ತಾವಿಕ ನುಡಿಗಳನ್ನಾಡಿ ಈ ಭಾಗದ ಜನರ ಕೋರಿಕೆಯನ್ನು ಮನ್ನಿಸಿ ಈ ಭಾಗದಲ್ಲಿ ಸಮುದಾಯ ಭವನವನ್ನು ನಿರ್ಮಾಣ ಮಾಡಬೇಕೆಂಬುದು ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಪದ್ಮಭೂಷಣ ಡಾ|| ಬಾಲಗಂಗಾಧರನಾಥ ಮಹಾಸ್ವಾಮಿಗಳವರ ಸತ್ಸಂಕಲ್ಪವಾಗಿತ್ತು. ತಮ್ಮ ಅಮೃತಹಸ್ತದಿಂದ ಈ ಸಮುದಾಯ ಭವನದ ಶಂಕುಸ್ಥಾಪನೆಯನ್ನೂ ಗುರೂಜಿರವರೇ ನೆರವೇರಿಸಿದ್ದರು. ಗುರೂಜಿರವರ ಸತ್ಸಂಕಲ್ಪ ಇಂದು ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ||ನಿರ್ಮಲಾನಂದನಾಥ ಮಹಾಸ್ವಾಮಿಗಳವರ ಮೂಲಕ ಸಾಕಾರಗೊಂಡಿದೆ. ಈ ಪುಣ್ಯಕಾರ್ಯದಲ್ಲಿ ಈ ಭಾಗದ ಹಲವಾರು ಮಂದಿ ದಾನಿಗಳು ಕೈ ಜೋಡಿಸಿ ಪುಣ್ಯ ಭಾಜನರಾಗಿದ್ದಾರೆ ಎಂದು ತಿಳಿಸಿದರು.

ಸಮಾರಂಭದ ದಿವ್ಯ ಸಾನ್ನಿಧ್ಯ ಪೀಠದಿಂದ ಆಶೀರ್ವಚನ ನೀಡಿದ ಪರಮಪೂಜ್ಯ ಮಹಾಸ್ವಾಮಿಗಳವರು, ಸಮಾಜದ ಒಳಿತಿಗಾಗಿ ಧರ್ಮದ ಅಗತ್ಯತೆ ಇದ್ದು ಧರ್ಮದಿಂದ ಮಾತ್ರ ಮನುಷ್ಯ ಶಾಂತಿಯಿಂದ ಬದುಕಲು ಸಾಧ್ಯ ಎಂಬುದನ್ನು ಜನತೆ ಅರ್ಥ ಮಾಡಿಕೊಂಡು ಧರ್ಮ ಮಾರ್ಗದಲ್ಲಿ ನಡೆಯಬೇಕು. ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಸನ್ಮಾರ್ಗದಲ್ಲಿ ಮುನ್ನಡೆಯಲು ಜನತೆಗೆ ಪ್ರೇರಣೆ ನೀಡಬೇಕು. ನಾಗರಿಕ ಬದುಕಿಗೆ ಆಧ್ಯಾತ್ಮಿಕತೆಯ ಸಂಸರ್ಗ ಬಂದರೆ ಮಾತ್ರ ನೆಮ್ಮದಿ, ಶಾಂತಿ ಕಂಡುಕೊಳ್ಳಲು ಸಾಧ್ಯ ಎಂದು ತಿಳಿಸಿದರು.

ಇದೇ ಶುಭ ಸಂದರ್ಭದಲ್ಲಿ ಪರಮಪೂಜ್ಯ ಮಹಾಸ್ವಾಮಿಗಳವರ ದಿವ್ಯಸಾನ್ನಿಧ್ಯದಲ್ಲಿ ಸುಮಾರು ನಾಲ್ಕು ಗಂಟೆಗಳ ಕಾಲ ಅಖಂಡ ಭಜನೆ, ಪ್ರಾರ್ಥನೆ, ಶ್ರೀ ಗುರು ಸಂಕೀರ್ತನೆ ನಡೆಯಿತು. ಪರಮಪೂಜ್ಯ ಮಹಾಸ್ವಾಮಿಗಳವರು ತಾವೇ ಸ್ವತಃ ಹಲವಾರು ಕೀರ್ತನೆ, ಶಿವಸ್ತರಣೆ, ಶ್ರೀ ಗುರುಸ್ತರಣೆ, ಶ್ರೀ ದೇವಿ ಸ್ತುತಿಗಳನ್ನು ಹಾಡಿ ನೆರೆದಿದ್ದವರನ್ನು ಭಕ್ತಿಪರವಶವಾಗುವಂತೆ ಮಾಡಿದರು. ಪೂಜ್ಯ ಶ್ರೀ ಶ್ರೀ ಸಾಯಿಕೀರ್ತಿ ಸ್ವಾಮಿಗಳವರು ಮಹಾಸ್ವಾಮಿಗಳವರೊಡನೆ ದನಿಗೂಡಿಸಿದರು.

ಸಮುದಾಯ ಭವನವನ್ನು ನಿರ್ಮಿಸಲು ಸ್ಥಳವನ್ನು ಶ್ರೀಮಠಕ್ಕೆ ದಾನ ಮಾಡಿದ ಶ್ರೀ ತಿಮ್ಮರಸಪ್ಪನವರನ್ನು ಹಾಗೂ ಶ್ರೀ ಇ. ಕೃಷ್ಣಪ್ಪ, ಶ್ರೀ ಶೀನಪ್ಪ, ಶ್ರೀ ಚಂದ್ರಪ್ಪ, ಶ್ರೀ ಪ್ರಕಾಶ್, ಶ್ರೀ ಅಂದಾನಪ್ಪ, ಶ್ರೀ ಮಾಕಳಿರವಿ, ಶ್ರೀ ಚನ್ನಹನುಮಯ್ಯ ಮುಂತಾದ ದಾನಿಗಳನ್ನು ಪರಮಪೂಜ್ಯ ಮಹಾಸ್ವಾಮಿಗಳವರು ಸನ್ಮಾನಿಸಿದರು. ಪೆ.ಎಸ್. ಶಿವರಾಮರೆಡ್ಡಿಯವರು ಕಾರ್ಯಕ್ರಮ ನಿರೂಪಣೆ ಮಾಡಿದರು. 





ಶೃಂಗೇರಿಯಲ್ಲಿ

ನಾಡಪ್ರಭು ಕೆಂಪೇಗೌಡ ಜಯಂತಿ

ದಿನಾಂಕ 7.11.2017ರಂದು ಶೃಂಗೇರಿಯಲ್ಲಿ ತಾಲ್ಲೂಕು ಒಕ್ಕಲಿಗರ ಸಂಘ ಮತ್ತು ರಾಷ್ಟ್ರೀಯ ಹಬ್ಬಗಳ ಸಮಿತಿಯವರು ಏರ್ಪಡಿಸಿದ್ದ ನಾಡಪ್ರಭು ಕೆಂಪೇಗೌಡ ಜಯಂತಿ ಸಮಾರಂಭವು ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ|| ನಿರ್ಮಲಾನಂದನಾಥ ಮಹಾಸ್ವಾಮಿಗಳವರ ದಿವ್ಯ ಸಾನ್ನಿಧ್ಯದಲ್ಲಿ ನೆರವೇರಿತು.

ಸಮಾರಂಭವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದ ಪರಮಪೂಜ್ಯ ಮಹಾಸ್ವಾಮಿಗಳವರು, ಬೆಂಗಳೂರು ಸರ್ವಜನಾಂಗದ ಶಾಂತಿಯ ತೋಟವಾಗಬೇಕು ಎಂಬ ಸದಾಶಯದಿಂದ ನಾಡಪ್ರಭು ಕೆಂಪೇಗೌಡರು ಎಲ್ಲ ಜಾತಿ, ವರ್ಗಗಳ ಜನ ನೆಲೆಸುವಂತೆ ನಗರ ನಿರ್ಮಾಣ ಮಾಡಿದರು. ನಾಡನ್ನು ಆಳುವ ವ್ಯಕ್ತಿಗಳು ಕೆಂಪೇಗೌಡರ ಕನಸು ಮತ್ತು ದೂರದೃಷ್ಟಿತ್ತ ಬೆಳೆಸಿಕೊಳ್ಳಬೇಕು. ವ್ಯಕ್ತಿಗೆ ಮನೆ, ಮಡದಿ, ಬಂಧು ಬಳಗ ಎಂಬ ಪ್ರಾಪಂಚಿಕ ಮೋಹ ಇರುವುದು ಸಹಜ. ಜತೆಗೆ ಸಮಾಜಿಕ ವ್ಯಕ್ತಿಯಾಗುವತ್ತ ಆಸಕ್ತಿ ಬೆಳೆಸಿಕೊಳ್ಳಬೇಕು. ಪೋಷಕರು ಮಕ್ಕಳನ್ನು ಅವರ ಪಾಡಿಗೆ ಬೆಳೆಯಲು ಬಿಡಬೇಕು. ಅವರ ದೂರದೃಷ್ಟಿತ್ತಕ್ಕೆ ಪೂರಕವಾದ ಪರಿಸರವನ್ನು ಪೋಷಕರು ನಿರ್ಮಿಸಬೇಕು ಎಂದು ತಿಳಿಸಿದರು.

ಸಮಾರಂಭದಲ್ಲಿ ಶ್ರೀ ತಲಕಾಡು ಚಿಕ್ಕರಂಗೇಗೌಡರವರು ಕೆಂಪೇಗೌಡರನ್ನು ಕುರಿತು ಉಪನ್ಯಾಸ ನೀಡಿದರು.

ಇದೇ ಸಂದರ್ಭದಲ್ಲಿ ಮಾಜಿ ಸಚಿವರಾದ ಶ್ರೀ ಡಿ.ಬಿ.ಚಂದ್ರೇಗೌಡರನ್ನು

ಹಾಗೂ ತಾಲ್ಲೂಕಿನ ಗಣ್ಯರನ್ನು ಸನ್ಮಾನಿಸಲಾಯಿತು.

ಸಮಾರಂಭಕ್ಕೂ ಮೊದಲು ನಗರದ ಕುವೆಂಪು ವೃತ್ತದಿಂದ ಶ್ರೀ ಆದಿಚುಂಚನಗಿರಿ ಶಾಖಾಮಠದವರೆಗೆ ನಡೆದ ಭವ್ಯ ಮೆರವಣಿಗೆಯಲ್ಲಿ ನಾಡಪ್ರಭು ಕೆಂಪೇಗೌಡರ ಮೂರ್ತಿಯನ್ನೊಳಗೊಂಡ ರಥದ ಭವ್ಯ ಮೆರವಣಿಗೆ ನಡೆಯಿತು.

ಸಮಾರಂಭದಲ್ಲಿ ಪೂಜ್ಯ ಶ್ರೀ ಶ್ರೀ

ಗುಣನಾಥಸ್ವಾಮಿಗಳವರು, ಪೂಜ್ಯ ಶ್ರೀ ಶ್ರೀ ಶಂಭುನಾಥಸ್ವಾಮಿಗಳವರು, ಶಾಸಕರಾದ ಶ್ರೀ ಡಿ.ಎನ್. ಜೀವರಾಜ್‌ರವರು, ಜಿಲ್ಲಾ ಪಂಚಾಯತಿ ಅಧ್ಯಕ್ಷರಾದ ಶ್ರೀ ಟಿ.ಡಿ.ರಾಜೇಗೌಡರು, ಸಂಘದ ಗೌರವಾಧ್ಯಕ್ಷರಾದ ಶ್ರೀ ಕೆ.ವಿ.ಧರ್ಮಪ್ಪಗೌಡರು, ಶ್ರೀ ಜಯಶೀಲ ಚಂದ್ರಶೇಖರ್‌ರವರು, ಶ್ರೀ ಕೆ.ಆರ್. ರಮೇಶ್ ಮುಂತಾದ ಗಣ್ಯರು ಉಪಸ್ಥಿತರಿದ್ದರು. **ೞ**



ದಿನಾಂಕ 12.11.2017ರಂದು ಕುಣಿಗಲ್ ತಾಲ್ಲೂಕಿನ ಹುತ್ತಿದುರ್ಗ ಗಿರಿಧಾಮದ ಶ್ರೀ ಬಿಸಿಲು ಬಸವಣ್ಣ ದೇವರ ಪುನರ್ ಪ್ರತಿಷ್ಠಾಪನೆ ಹಾಗೂ ಬಯಲು ಆಲಯದ ಲೋಕಾರ್ಪಣಾ ಸಮಾರಂಭವು ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ|| ನಿರ್ಮಲಾನಂದನಾಥ ಮಹಾಸ್ವಾಮಿಗಳವರ ದಿವ್ಯ ಸಾನ್ನಿಧ್ಯದಲ್ಲಿ ನೆರವೇರಿತು.

ಉಡುಪಿ 2017

ವಿಶ್ವ ಹಿಂದು ಧರ್ಮ ಸಂಸದ



ಉಡುಪಿಯಲ್ಲಿ ಧರ್ಮ ಸಂಸದ್



ವಿಶ್ವ ಹಿಂದೂ ಪರಿಷತ್ ದಿನಾಂಕ 24.11.2017ರಿಂದ 26.11.2017ರವರೆಗೆ ಮೂರು ದಿನಗಳ ಕಾಲ ಉಡುಪಿಯಲ್ಲಿ ಏರ್ಪಡಿಸಿದ್ದ **ಧರ್ಮ ಸಂಸದ್-2017** ಅತ್ಯಂತ ಯಶಸ್ವಿಯಾಗಿ ನೆರವೇರಿತು.

ದಿನಾಂಕ 24.11.2017ರಂದು 'ಧರ್ಮ ಸಂಸದ್'ನ ಉದ್ಘಾಟನಾ ಸಮಾರಂಭವು ದೇಶದ ಹಲವೆಡೆಯಿಂದ ಆಗಮಿಸಿದ್ದ ಪರಮಪೂಜ್ಯ ಸಾಧು-ಸಂತರ, ಮತಾಧೀಶರ ದಿವ್ಯಸಾನ್ನಿಧ್ಯದಲ್ಲಿ ನೆರವೇರಿತು.

ಉಡುಪಿಯ ಶ್ರೀ ಪೇಜಾವರ ಮಠದ ಪರಮಪೂಜ್ಯ ಶ್ರೀ ಶ್ರೀ ಶ್ರೀ ವಿಶ್ವೇಶತೀರ್ಥ ಶ್ರೀಪಾದಗಳವರ ನೇತೃತ್ವದಲ್ಲಿ ನಡೆದ ಈ ಸಮಾರಂಭವನ್ನು ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಶಿವರಾತ್ರಿ ದೇಶೀಕೇಂದ್ರ ಮಹಾಸ್ವಾಮಿಗಳವರು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು. ವೇದಿಕೆಯಲ್ಲಿದ್ದ ಎಲ್ಲಾ ಪೂಜ್ಯ ಮಹಾಸ್ವಾಮಿಗಳವರು ಈ ಶುಭ ಸಂದರ್ಭಕ್ಕೆ ಸಾಕ್ಷಿಯಾದರು.

ಪರಮಪೂಜ್ಯ ಶ್ರೀ ಶ್ರೀ ಶ್ರೀ ಪರಮಾತ್ಮಾನಂದ ಮಹಾಸ್ವಾಮಿಗಳವರು ಪರಮಪೂಜ್ಯ ಶ್ರೀ ಶ್ರೀ ಶ್ರೀ ರಾಘವೇಶ್ವರ

ಭಾರತಿ ಮಹಾಸ್ವಾಮಿಗಳವರು ಪರಮಪೂಜ್ಯ ಶ್ರೀ ಡಾ|| ವೀರೇಂದ್ರ ಹೆಗ್ಡೆರವರು, ಶ್ರೀ ಮೋಹನ್ ಭಾಗವತ್‌ರವರು ಮುಂತಾದ ಸಂತರು ಉಪಸ್ಥಿತರಿದ್ದ ಈ ಸಮಾರಂಭದಲ್ಲಿ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ|| ನಿರ್ಮಲಾನಂದನಾಥ ಮಹಾಸ್ವಾಮಿಗಳವರು **ಧರ್ಮ, ಜ್ಞಾನ, ಮೌಲ್ಯ ಸಮೃದ್ಧಿ ಸಂಪದ** ಸಂಸ್ಕರಣ ಕೃತಿಯನ್ನು ಬಿಡುಗಡೆ ಮಾಡಿದರು. ॐ



ಕೆಂಪೇಗೌಡ ಜಯಂತಿಯಲ್ಲಿ ನಿರ್ಮಲಾನಂದನಾಥ ಸ್ವಾಮೀಜಿ ಮನುಷ್ಯನ ಬದುಕು ಸಾರ್ಥಕ ಆಗಬೇಕು

ಶ್ರೀಯ ವಿಚಾರಗಳಿಂದ ಉತ್ತಮ ಸಮಾಜ ನಿರ್ಮಾಣ ನಂದನಾಥ ಸ್ವಾಮೀಜಿ ಅಭಿಮತ

ವಿವಿಧ ಮುದ್ರಣ ಮಾಧ್ಯಮದಲ್ಲಿ

29
 ಪಂಚಗವ್ಯ
 ಮುಖ್ಯಮಂತ್ರಿ
 ಸರ್ಕಾರದ
 ಕಾರ್ಯದ
 ವಿವರಣೆ
 ಸಂಪನ್ಮೂಲ
 ಇಲಾಖೆ
 ಸಚಿವರು
 ಮಾತನಾಡಿ
 ಸರ್ಕಾರದ
 ಕಾರ್ಯದ
 ವಿವರಣೆ
 ಸಂಪನ್ಮೂಲ
 ಇಲಾಖೆ
 ಸಚಿವರು
 ಮಾತನಾಡಿ

ಉತ್ತಮ-ಸಾಂಸ್ಕೃತಿಕ ಕಲಾ ಮಹೋತ್ಸವ



ಮುಖ್ಯಮಂತ್ರಿ
 ಸರ್ಕಾರದ
 ಕಾರ್ಯದ
 ವಿವರಣೆ
 ಸಂಪನ್ಮೂಲ
 ಇಲಾಖೆ
 ಸಚಿವರು
 ಮಾತನಾಡಿ

ಪ್ರಾಮಾಣಿಕತೆ ಇದ್ದಲ್ಲಿ ಗುರಿ ಸಾಧ್ಯ



ಮುಖ್ಯಮಂತ್ರಿ
 ಸರ್ಕಾರದ
 ಕಾರ್ಯದ
 ವಿವರಣೆ
 ಸಂಪನ್ಮೂಲ
 ಇಲಾಖೆ
 ಸಚಿವರು
 ಮಾತನಾಡಿ

ವಿಷಾದ



ಮುಖ್ಯಮಂತ್ರಿ
 ಸರ್ಕಾರದ
 ಕಾರ್ಯದ
 ವಿವರಣೆ
 ಸಂಪನ್ಮೂಲ
 ಇಲಾಖೆ
 ಸಚಿವರು
 ಮಾತನಾಡಿ



ಮುಖ್ಯಮಂತ್ರಿ
 ಸರ್ಕಾರದ
 ಕಾರ್ಯದ
 ವಿವರಣೆ
 ಸಂಪನ್ಮೂಲ
 ಇಲಾಖೆ
 ಸಚಿವರು
 ಮಾತನಾಡಿ

ಬಿಜೆಪಿ ನಿಂದ ಲಕ್ಷಾಂತರ ಜನರಿಗೆ ವಿದ್ಯಾದಾನ



ಮುಖ್ಯಮಂತ್ರಿ
 ಸರ್ಕಾರದ
 ಕಾರ್ಯದ
 ವಿವರಣೆ
 ಸಂಪನ್ಮೂಲ
 ಇಲಾಖೆ
 ಸಚಿವರು
 ಮಾತನಾಡಿ

ಅದ್ಭುತಿಯಾಗಿ ಜರುಗಿದ ಶ್ರೀ ಬಸವೇಶ್ವರ ಸ್ವಾಮಿ ತೆಪ್ಪೋತ್ಸವ



ಮುಖ್ಯಮಂತ್ರಿ
 ಸರ್ಕಾರದ
 ಕಾರ್ಯದ
 ವಿವರಣೆ
 ಸಂಪನ್ಮೂಲ
 ಇಲಾಖೆ
 ಸಚಿವರು
 ಮಾತನಾಡಿ

ದೈವ ಸಾಕ್ಷಾತ್ಕಾರವಿಲ್ಲದೇ ಕೆಲಸ ಅಸಾಧ್ಯ



ಮುಖ್ಯಮಂತ್ರಿ
 ಸರ್ಕಾರದ
 ಕಾರ್ಯದ
 ವಿವರಣೆ
 ಸಂಪನ್ಮೂಲ
 ಇಲಾಖೆ
 ಸಚಿವರು
 ಮಾತನಾಡಿ

ಕೆಂಪೇಗೌಡರಿಂದ ಸರ್ವರಿಗೂ ಸಲ್ಲುವ ನಗರ ನಿರ್ಮಾಣ



ಮುಖ್ಯಮಂತ್ರಿ
 ಸರ್ಕಾರದ
 ಕಾರ್ಯದ
 ವಿವರಣೆ
 ಸಂಪನ್ಮೂಲ
 ಇಲಾಖೆ
 ಸಚಿವರು
 ಮಾತನಾಡಿ

ಕೆಂಪೇಗೌಡ ಜಯಂತಿಯಲ್ಲಿ ನಿರ್ಮಲಾನಂದನಾಥ ಸ್ವಾಮೀಜಿ ಮನುಷ್ಯನ ಬದುಕು ಸಾರ್ಥಕ ಆಗಬೇಕು



ಮುಖ್ಯಮಂತ್ರಿ
 ಸರ್ಕಾರದ
 ಕಾರ್ಯದ
 ವಿವರಣೆ
 ಸಂಪನ್ಮೂಲ
 ಇಲಾಖೆ
 ಸಚಿವರು
 ಮಾತನಾಡಿ

ನಿರ್ಮಲಾನಂದನಾಥ ಸ್ವಾಮೀಜಿ ಮನುಷ್ಯನ ಬದುಕು ಸಾರ್ಥಕ ಆಗಬೇಕು



ಮುಖ್ಯಮಂತ್ರಿ
 ಸರ್ಕಾರದ
 ಕಾರ್ಯದ
 ವಿವರಣೆ
 ಸಂಪನ್ಮೂಲ
 ಇಲಾಖೆ
 ಸಚಿವರು
 ಮಾತನಾಡಿ

ಆದಿಚುಂಚನಗಿರಿಯಲ್ಲಿ ಉಯ್ಯಾಲೆ ಬಿಡು

ವಾಲಿಬಾಲ್: ರಾಷ್ಟ್ರಮಟ್ಟಕ್ಕೆ ಆಯ್ಕೆ

ವಿವಿಧ ಮುದ್ರಣ ಮಾಧ್ಯಮದಲ್ಲಿ....

ಹೆಚ್ಚುತ್ತಿರುವ ವೃದ್ಧಾಪ್ಯ

ಉನ್ನತ ಶಿಕ್ಷಣಕ್ಕಾಗಿ ಬಿಜಿಎಸ್ ಸಂಸ್ಥೆ ಸ್ಥಾಪನೆ



ವಿದ್ಯಾ ವಂಶಕುಟುಂಬಗಳಲ್ಲಿ ಅರಿತು... ದೇಶವ್ಯಕ್ತ ಉತ್ತಮ ಮೇಲೆ ಮರೆಯಬೇಡಿ... ಕಠಿಣರು ದೇಶಗಳಲ್ಲಿ ಬೇಕಾಗಿರುವುದು ಅಲ್ಲದೆ...



ತುಂಬಿದ ಕದಲೂರು ಕೆರೆಗೆ ಚುಂಚಶ್ರೀಗಳಿಂದ ಬಾಗಿಲೆ



ಗುರಿನ ಮೇಲೆ ಯಶಸ್ವಿ ಸಂಸ್ಥೆಯು... ದೇಶವ್ಯಕ್ತ ಉತ್ತಮ ಮೇಲೆ ಮರೆಯಬೇಡಿ... ಕಠಿಣರು ದೇಶಗಳಲ್ಲಿ ಬೇಕಾಗಿರುವುದು ಅಲ್ಲದೆ...



ವಿದ್ಯಾರ್ಥಿಗಳಿಗೆ ಕಿವಿಮಾತು... ವಿದ್ಯಾ ಪ್ರಿಯಾ ಸಿ.ಎಂ. ವಿದ್ಯಾರ್ಥಿನಿಲಯ, ಬೆಂಗಳೂರು, ಅಧ್ಯಕ್ಷರಾದ ಶ್ರೀಮತಿ ಸುಷ್ಮಾ ರಾಜ್ ಅವರಿಗೆ ವಿದ್ಯಾರ್ಥಿಗಳಿಗೆ ಕಿವಿಮಾತು ನೀಡುತ್ತಿರುವುದು.

ಭಗವಂತನ ಆರಾಧನೆಯಿಂದ ನೆಮ್ಮದಿ



ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ 'ಗುರಿ ಸಾಧನೆಯತ್ತ ಮುನ್ನಡೆಯಿರಿ'

'ಗುರಿ ಸಾಧನೆಯತ್ತ ಮುನ್ನಡೆಯಿರಿ'



ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ 'ಗುರಿ ಸಾಧನೆಯತ್ತ ಮುನ್ನಡೆಯಿರಿ'

ವೇಶ-ಧರ್ಮ-ಸಂಸ್ಕೃತಿ ಗೌರವಿಸಬೇಕು

ಮಾನವೀಯ ಮೌಲ್ಯ ಬೆಳೆಸಿ

ಭ್ರಾತೃತ್ವ ಭಾವನೆ ಮೂಡಿಸಿದ 'ಮಾತೃ ಭೋಜನ'



ನಿಸ್ವಾರ್ಥದಿಂದ ಸಮಾಜಸೇವೆ ಮಾಡಿ



ಒಳ್ಳೆಯ ವಿಚಾರಗಳಿಂದ ಉತ್ತಮ ಸಮಾಜ ನಿರ್ಮಾಣ

ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅಭಿಮತ

ಮಠಗಳಿಂದ ಮಾರ್ಗದರ್ಶನ

Printed by: T.Venkatesh, Published by: Sri Nirmalanandanatha Swamiji on behalf of Adichunchanagiri Shikshana Trust and Printed at Abhimaani Prakashana, No.2/4, Dr.Rajkumar Road, Rajajinagar, Bengaluru-10, Published at Sri Adichunchanagiri Mahasamsthana Math, Vijayanagar, Bengaluru-40 Editor: Sri Nirmalanandanatha Swamiji



ಶಿವಮೊಗ್ಗ ಶಾಖಾಮರದಲ್ಲ
ಭಗವತ್ ಚಿಂತನಾ ಶಿಬಿರ
 ಮತ್ತು ಶ್ರೀಮರದ ವಾರ್ಷಿಕೋತ್ಸವ



ಶಿವಮೊಗ್ಗದ ಗುರುಪುರದಲ್ಲಿ ಶ್ರೀ ಆದಿಚುಂಚನಗಿರಿ ಶಾಲಾ-ಕಾಲೇಜು
ನೂತನ ಕಟ್ಟಡ ಉದ್ಘಾಟನಾ ಸಮಾರಂಭ



Regd. with the Registrar of News Papers for India No. 36722 /1984 Adichunchanagiri DECEMBER 2017
 Postal Registration No. CPMG / KA-BGW-39 /2015-17 Licenced to post without Prepayment Licence No. WPP-31
 Date of Publication 28.11.2017. Posted at Bengaluru PSO - 560 026 on 1st/2nd of every month



ಆಂಧ್ರ ಪ್ರದೇಶದ **AP 24X7** ನ್ಯೂಸ್ ಚಾನಲ್‌ನ

ಉದ್ಘಾಟನಾ ಸಮಾರಂಭ ಹಾಗೂ
ಕೋಟಿ ದೀಪೋತ್ಸವ ಸಮಾರಂಭ

